



ಮದಪ್ಪೆರಾವಂದಿ ತುಳುವೆರ್ - ೨೨

# ಕೆದಂಬಾಡಿ ಕತ್ತಣ್ಯ ರೈಲ್

ಕನ್ನಡ  
ಕಥೆ  
ಸಾಹಿತ್ಯ  
ಅಧಿಕರಿ

ಡಾ. ಕೆದಂಬಾಡಿ ತಿಮ್ಮಪ್ಪ ರೈ

ಮುದ್ರಣವಂದಿ ತುಳುವೆರ್ ನೇ

BVP-626.

## ಕೆದಂಬಾಡಿ ಜತ್ತಪ್ಪ ರ್ಯ

ಭಾರತವಾಣಿ ಪರಿಷಾಜಸ / BHARATAVANI  
ಭಾಸ್ತರೀಯ ಭಾಷಾ ಸಂಗ್ರಹಣ  
CENTRAL INSTITUTE OF INDIAN LANGUAGES  
ಮೈಸೂರು / MYSURU - 570 006

ಡಾ. ಕೆದಂಬಾಡಿ ತಿಮ್ಮಪ್ಪ ರ್ಯ



ಕನಾಡಿಕ ತುಳು ಸಾಹಿತ್ಯ ಅಕಾಡೆಮಿ  
ಮಹಾನಗರಪಾಲಿಕೆ ಕಟ್ಟಡ  
ಲಾಲೋಚಾಗ್, ಮಂಗಳೂರು - 575 003.

## **Kedambadi Jattappa Rai**

(Life & Works)

Written by : Dr. Kedambadi Thimmappa Rai  
‘Kalyani’, Vitla, D.K.

Published by : Karnataka Tulu Sahitya Academy  
Corporation Building  
Lalbagh, Mangalore - 575 006

First Published : 2004

Price : Rs. 20-00

Pages : 56

Copyright : Author

Chief Editor : Dr. Vamana Nandavara  
President  
Karnataka Tulu Sahitya Academy

Published by : S.H. Shivarudrappa  
Registrar  
Karnataka Tulu Sahitya Academy  
Lalbagh, Mangalore - 575 006

Typeset & Printed at : Aakrithi Computers  
Mangalore - 575 001  
Tel. : 0824 - 2443002

---

ಗ್ರಂಥ ಪ್ರಯೋಜನ : ಬಂಟರ ಯಾನೆ ವಾಪವರ ಮಾತ್ರಸಂಖ್ಯ, ಮಂಗಳೂರು

ಕೆದಂಬಾಡಿ ಜತ್ತಪ್ಪ ರ್ಯಾ ಬದ್ದೊ ಬರವು ಡಾ. ಕೆದಂಬಾಡಿ ತಿಮ್ಮಪ್ಪ ರ್ಯಾ 2004 ಬಿಲೆ 20-00

## ಅರ್ಥಿದ ಹಿತಿದ ಪಾಠೆಗು ನಿನೆ ಪೂತ್ರಾಪೇ

ಒಂಜಿ ದಿನೋ ಡಾ. ವಾಮನ ಸಂಧಾವರ - ಇಂಚೆರ್ ಎಂಕ್ ಪ್ರೇನು ಮಲ್ತೇರ್. ಪತ್ರೋಟ್ಟಿಗೆ ಒಂಜಿ ಕಾಕಜಿಲಾ ಬರೆಯೀರ್. 'ಕರ್ತೃ ಈರ್ ಅಮ್ಮೆರ್ ಕೆದಂಬಾಡಿದಾರನ ಬದ್ದೊಕ್' - ಬರವುದ ಬಗಟ್ ಬರದ್ ಕೊರೊಡು'ಂದು ಪನ್ನಗ ಯಾನ್ ಅಮರ್ಯೆ. 'ಸ್ವಾಮಿ, ಎನ್ನದ್ದು ಅವು ಆವಂದ್ ನ ಕೆಲಸೋ'ಂದ್ ಪನ್ನಗ - 'ಭೇ! ಭೇ! ಅವು ಸರಿಯತ್ತು, ಕರ್ತೃ ಕರ್ತಾಗ್ ತೆರಿಲೆಕೊ ತುಳುಟ್ಟು ಬರಲೆ, ಯಾನ್ ತಿದ್ದೋಪೇ'ಂದ್ ಪಂಡರ್.

ಯಾನ್ ಎಣ್ಟ್ನೇ ಶ್ಲಾಸ್ ಡುಪ್ಪುನ್ಗ 'ಉತ್ತಾಪ್ತ್'ಂದ್ ಪನ್ನ ಕನ್ನಡೊ ಸಚ್ಚೊ ಬರೆಯುರೆ ಬರಂದಿನೆಕ್ ಎನ್ನಪ್ಪ ಎನ್ನ ತರೆಕ್ಕು ಏತೋಲಾ ಕುಟ್ಟಿ ಪಾಡ್ದು ಬರಪ್ಪಯೀರ್. ಬದ್ದು ಬೊಕ್ಕು ಯಾನ್ ಆರ್ ಬರವಣಿಗೆದಾಯೆ ಆದ್ ಮಹ್ ವಸೆಂಕ ಕೆಲಸೋ ಮಲ್ತುದೆ. ಆಂಡ ಆರ್ ಬೊಳೆತ್ತಿ ತುಳು ಓಲು - ಎನ್ನ ಬಾಲೆ ತುಳು ಓಲು! ಆರೆನ ಮನಸ್ಸಾಗ್ ತಂಪ್ಪ ಆಪಿಲೆಕೊ - ಬಿಪ್ಪಿಪಿಲೆಕೊ ಬರಪ್ಪಾಡತ್ತೇ?

ದಾನ್ಯೋ ಗಿಂಡಿಯೆ. ಅಂಡಲ ಎನ್ನ ಉಡಲ್ ಪ್ರೇಡಿಗೆದ್ ನಡೆಂಬುಂಡು. ವೋಲು ಎನ್ನ ಅಪ್ಪ ಬಿರ ಬತ್ತುದ್ ನೋಪ್ಪವರೋಂದ್ ಪಂಡ್ರೊ. ಅಂಡ ಆರ್ ವಾತ್ಸಲ್ಯೋದ ಕೈ ಎನ್ನ ತರೆತ ಮಿತ್ತ್ ಇಪ್ಪ್ರ್! ಈತಾಂಡಲಾ ಎನ್ನ ಮಗೆ ಬರೆಯೆ ಅತ್ತಾ...ಂದ್ ಎನ್ಯೋಂದಿಪ್ಪೇರ್. ಆರ್ ಬದ್ದೊಕ್ - ಬರವು ಮೂಲು ಬಳಿಕ್ಕಾಡು ಅಳತ್ತುದ್ ಮಾತ್ರ ಪಾಡ್ದೆ.

ಈ ಎನ್ನ ಬರಪುನ ಕೆಲಸೋಗು ಮಾಮಲ್ಲ ಬೆರಿಸಾಯೋ ಕೊರ್ಕುರ್ ಎನ್ನ ಪ್ರೀತಿದ ಮಲ್ಲಣ್ಣಿ ಬಿ. ಗುರುದಾಸ ರೈಕುಲು. ಆರೆನ ಪಾದೋಗು ಅಜ್ಞೊ ಬೂರ್ದೆ. ಅಂಚನೇ ಎನ್ನ ಕೆಲಸೋನು ಸುಲಭೊ ಮಲ್ತಿನಾರ್ ಶ್ರೀ ಪ್ರಾಪ್ತ ಕಾಣೆಯಾರು. ಮೇರ್ ಕೆದಂಬಾಡಿದಾರನ ಸಂಸ್ಕರಣ ಸಂಚಿಕೆಗ್ ಂದ್ ಕಡಪ್ಪಾಡ್ ನ ಒಂಜಿ ಲೇಖಿನ ಉಂಡು. ಬನ್ ಯಾನ್ ಎಂಕ್ ಬೋಡಿತ್ತಿಲೆಕೊ ಗತೋನೋಲಿಂದ್ ಪಂಡ್ರೊ ಆರ್ ಒಪ್ಪಿಗೆ ಕೊರಿಯೀರ್. ಆರ್ಗ್ ಎನ್ನ ಉಡಲ್ ದಿಂಜಿದಿ ಸೋಲ್ಲೆ ಲು.

ಯಾನ್ ಸಾಹಿತಿ ಕಂಡಿತಾ ಅತ್ತ್. ಯಾನೋರಿ ಆಯುರ್ವೇದ ವ್ಯೇದ್ ಅಂತಾದ್ ಬರವಣಿಗೆದ್ ತಪ್ಪುಲು ಇತ್ತೋಂಡ ಬನ್ ಬಪ್ಪ ಮಲ್ಲೋಂದು ಮಾಪ್ತ ಕೊರ್ಕು ಈ ಬಾಲೆದ ತರೆತ್ತ ಮಿತ್ತ್ ಕೈ ದೀಪೊಡುಂದು ಕೇನೋಂಡು, ಯಾನ್ ನಿಕುಲೆನ ಪಾದೋಗು ಪ್ರಚ್ಚೊ ಪಾಡೊಂದುಲ್ಲೆ.

ಇಷ್ಟ್ ದ್ಯುವ - ದೇವರೆನ್ ನಂಬೋಂದು ಏನಿಗ್ಲಾ ನಿಕುಲೆನ ನಂಬುಗೆದಾಯೆ

'ಕಲ್ಯಾಣ್' ವಿಟ್ಟು

3 ನವಂಬರ 2004

ಡಾ. ಕೆದಂಬಾಡಿ ತಿಮ್ಮಪ್ಪ ರೈ

## ರಂಡ್ ಪಾಠರೊ

ಕೆದಂಬಾಡಿ ಜತ್ತಪ್ಪ ರೈಕುಲು ಕನ್ನಡ ಸಾಹಿತ್ಯದಲ್ಲಿ ಅಕಾಸೋಡು ದಡಕ್ಕನೇ ದೇರ್ತು ತೋಚಿನ ಚೋಳಿ; ಅರೆನ ಸುರುತ್ತ ಖಾಕು 'ಬೇಟೆಯ ನೆನಪ್ಪಗಳು' ಒಂದಿನಕೋಲೆಗ್ಗೆ ಮದಪ್ಪೆರಾವಂದಿ ಪ್ರದರ್ಶಿಸಿ; ಸುರುತ್ತ ಖಾಕುಡೇ ಏಳರಕೋಲುದ ನಿಶಾನಿಗ್ಗೆ ನೀರ್ಲೋ ಪಾಡ್ದೋ ಜನ ಬೆಕ್ಕೆಸು ಬೆರಗಾಪ್ಪಲೆಕ ಮಲ್ಲಿ ಬಂಟೆ ಆರ್.

ಬಂಟ ಸಮಾಜೋಡು ಪೃಷ್ಟಿನ ಕೆದಂಬಾಡಿದಾರ್ ನಿಜವಾದ್ದು ಬಂಟರೆಕ್ಕಾಬದ್ದೋಕ್ಕೊನಾರ್. ಮೂಲದ ಬಂಟರೆ ಕಸುಬು ಬೆಸ್ಸಿ, ಬೋಂಟೆ, ಕಂಬುಲ, ಕೋರ್ಡ್‌ಟ್ರಾಪ್ ಮಾತೆಟ್‌ಪ್ರಾಲ ಆರ್ ಬಿಸೆ. ಜೀವದ ದೇಶಿದ್ದು, ನಡಪ್ಪನ ನಡಕ್ಕೆದ್ದು, ವಾತೆರುನ ಪಾಠರೊಡು ಆರ್ ನೂದೆಕ್ಕ್ಯಾ ನೂದು ಬಂಟ. ಅರೆನ ನುಡಿನಡೆಟ್‌ಗ್ಗು ಗುತ್ತುದ ಗತ್ತು ದೆಶ್‌ ತೋಜೆಂದಿತ್ತ್ಯಾಂಡ್.

ಇಂಚಿನ ಬಂಟೆ ಜವನ್ಯಾದಿಗೆ ಕಳೆನಗ ಬರನೆ ಕೈಟೆಲ್‌ನ ಬಿರುಬೆಡಿನ್ ಬುಡ್ಲು, ಪೆನ್ನ್‌ಬುಕ್ಕುನು ಪ್ರತ್ಯಿನ ಬಂಜಿ ಬೋಂಡಿಗೆ. ಅತೇ ಅತ್ಯಾ ಬರಯಿನ ಸುರುತ್ತ ಖಾಕುಡೇ ಕೊಡಿ ಪರಾದ್ ಕೋರ್ಡ್ ಅರೆನ ಬಿಸಾರ್‌ದಿಗೆ; ಮಲ್ಲಾದಿಗೆ, ಅರೆನ ಸುರುತ್ತ ಬರವು 'ಬೇಟೆಯ ನೆನಪ್ಪಗಳು' ಮೃಗಿಯಾ ಸಾಹಿತ್ಯೋಡು ಇಂಚಿನ ಖಾಕು ಕನ್ನಡೋಡು ದುಂಬು ಇಜ್ಞಾಂಡ್, ನನ ಬರಿಯೆರೆ ಕಷ್ಟ ಪನ್ನುನ ಪ್ರದರ್ಶಿಸಿ.

ಬೋಂಟೆಗ್ಗು ಸಂಬಂಧ ಪಡೆಯಿನ ಬೇತೆ ಖಾಕುಲೆನ್‌ಲಾ ಕೆದಂಬಾಡಿದಾರ್ ಬರಯೀರ್. ಅತೇ ಪ್ರೋಲುರ್‌ದು ತುಲುಟ್‌ಲಾ ಆರ್ ಬರವಣಿಗೆ ಮಲ್ಲೆರ್‌. ಕುವೆಂಪು, ಶಾರಂತರೆ ಖಾಕುಲೆನ್ ತುಳುಕ್ಕು ಭಾರಿ ಪ್ರೋಲುರ್‌ದು ಅನುವಾದ ಮಲ್ಲೆರ್‌. ಇಂಚ ಬರ ಬರಯೆರೆ ಸುರು ಮಲ್ಲಿನ ಕೆದಂಬಾಡಿದಾರ್ ಬೋಕ್ಕು ಪಿರ ತೊಯಿಜರ್. ಕನ್ನಡ ತುಳು ರಂಡ್ ಬಾಸೆರ್‌ಲಾ ಅರ್ಗ್‌ ಬರಪ್ಪನೆಟ್‌ ಇತ್ತೊನ ತಾಕತ್ತೊನ ತೋಜಾಯೀರ್.

ಕನ್ನಡಕ ತುಳು ಸಾಹಿತ್ಯ ಅಕಾಡೆಮಿದ ಮದಪ್ಪೆರಾವಂದಿ ತುಳುಪರೆ ಮಾತ್ರೆಗ್ಗು ಬೋಡಾದ್ ಕೆದಂಬಾಡಿ ಜತ್ತಪ್ಪ ರೈಗುಲೆನ ಬದ್ದೋ ಬರವುದ ಕುರಿತಾದ್ ಅರೆನ ಮಿಗೆ ಕೆದಂಬಾಡಿ ಡಾ. ತಿಮ್ಮಪ್ಪ ರೈಗುಲು ಈ ಬರವಣಿಗೆ ಮಲ್ಲೊದರ್. ತಿಮ್ಮಪ್ಪ ರೈಗ್ಗಾಲೆನಲ್ಲಾ ಉಂಡು ಸುರುತ್ತ ಬರವು. ಆ ಅಮ್ಮಲೆಕನೇ ಈ ಮಗಕ್ಕೊಲ್ಲಾ ಬರವುದ ಶಕ್ತಿ ಉಂಡು ಪಂಡ್‌ದ್ರಾ ಈ ಖಾಕುದ ಮೂಲಕ ತೋಜಾದ್ ಕೋರ್ಡ್‌ರ್. ಅರ್ಗ್‌ ಎನ್ನ ದಿಂಜಿ ಮನಸ್ಸೆಡ ಸೋಲ್ಲೆಲ್ಲು.

ಕನ್ನಡ ಸಾಹಿತ್ಯ ಲೋಕೋಗ್ಗಾಲ್ಲಾ ಕೆದಂಬಾಡಿದಾರನ ಬದ್ದೋ ಬರವುದ ವಿಚಾರ ತೆರಿಪ್ಪಾಡಾಯಿನ ಅಗತ್ಯ ಉಂಡು. ಈ ಖಾಕುನ್ ಕನ್ನಡೋಗು ಮಲ್ಲುನ ಮೂಲಕ ಡಾ. ತಿಮ್ಮಪ್ಪ ರೈಗುಲು ಆ ಕೆಲಸೋನು ಮಲ್ಲೊಡು ಪಂಡ್‌ದ್ರಾ ಯಾನ್‌ ಬಯಕುವೆ.

'ಸಾಕೇತ'

ಮಿಯ್ ಲಕ್ಷ್ಮೀನಾರಾಯಣ ಆಳ್ಟ್

25 ನವಂಬರ 2004

## ಮಾತೆರೆಲೆಕೊ ಅತ್ಯು ಎನ್ನಪ್ಪ ಆರೆಗ್ ಆರೇ ಸ್ವೀ!

ಬಾನೋದೆತ್ತರೋ ನೀರ ಪೇರೊನ್ ಉರ್ಜರುನ ಸೊಕುದ ಅಗೆಲೋ ಕಡಲ್. ಅಯಿಕ್ ಯಾನೇ ಸಮೋ ಯಾನ್ ಸಮೋಂದ್ ಪನ್ನಿನ ಮಹಾಕಾವ್ಯ್ ‘ರಾಮಾಯಣ್’ ಬರೆಯಿನಾಯೆ ಮಾಮಲ್ಲ ಕವಿ ವಾಲ್ಮೀಕಿ; ಪ್ರಾಣ್ ಪ್ರಾಣದ್ ಪಿದಾಯಿ ಬತ್ತಿನ ಈ ಬೋಂಟೆದಾಯೆ ಬರೆಯಿನ ಮಹಾಕಾವ್ಯ್ ರಾಮಾಯಣೋನು ಇನಿ ಎಂಕುಲು - ನಿಕುಲು ಮಾತರ್ನ್ನ ನಮೋಂದ್ ಪಂಡ್ರೋ ಕ್ಯೇ ಮುಗಿಪ್ಪನ ಲೆಕೊ ಅಂಡ್.

ಪೇದವ್ಯಾಸ ಮಹಾಮುನಿಕುಲು ಬರೆಯಿನ ‘ಮಹಾಭಾರತೋ’ ಪಂಚಮವೇದೋ ಪನ್ನಿ ಹೆಗ್ಗ್ ಳ್ಳಿ ಪಡೆಂಡ್. ಈ ಮೀನ್ ಪತ್ತನ ಬೆಸ್ತ್ ಪಂಡ್ರೋನ್ ಬರೆಯಿನಾರ್ ದೇವರೆ ದೇವರ್ ವಿಷ್ಪ್ರೇಶ್ವರೆ.

ಕಾಳಿದಾಸ ಮಹಾಕವಿ ಪ್ರಾಟ್ಯಾದ್ರೋನೆ ಮೇರರೆ ಇಲ್ಲಾದ್. ಬರೆಯಿನ ‘ಅಭಿಭ್ರಾನ ಶಾಕುಂತಲ’ ಪದೆಯಿನ ಬಿಡ್ರೋ ‘ಉಪಮಾ ಕಾಳಿದಾಸಸ್ಯ್’.

ಮಿತ್ರ್ ತೋಜಾಯಿನ ಮೂಜಿ ಕವಿಕುಲುಲಾ ಅಕುಲು ಅಕುಲೆನ ಬದ್ರೋಕಾಯಿನ ಬೇನ ಬೇಜಾರ್ ಪತ್ರೋನ ಕಯಿಪೆ ಸಂಗತಿಲೆಡ್ಲಾದ್ ಕವಿಕುಲಾಯೀರ್. ಅಕೋಲೆಗ್ ಅಕೋಲೆ ಬದುಕುನ ರೀತಿ ರಿವಾಜಿಗೋಂಜಿ ತಿರ್ಗಾಸ್ ಕೊರೆಲೊಡಾಂಡ್. ಕಾವ್ಯ್ ಬರೆಯೀರ್, ಕವಿಕುಲಾಯೀರ್. ಬದ್ರಾದ ಸುಕೊ ದುಕೊಡ್ಲು ದೂರ ಇತ್ತಿನ ಅಕುಲು ನಮ್ಮುಂಬಿನಕುಲೆನ ಬದ್ರೋನ್ ಬಂಗಾರೋ ಮಲ್ಲೇರ್. ಪ್ರಲ್ಯ ಲಕ್ಷ್ಯಾದ್ ಅಕುಲೆನ್ ನನೆತ್ರೋ ಸುಗಿಪ್ಪಲೆಕೊ ಅಂಡ್.

ಮುಕುಲು ಏಲ್ರೋ ಪತ್ರೋ ಪತ್ತೋಂಜಿ ಕಾವ್ಯ್ ಬರೆಯಿನಕುಲತ್ರ್. ಅಕುಲು ಬರೆಯಿನಾವ್, ಬರೆಪ್ಪಾಯಿನಾವ್ ಕೆಲವೇ ಕೆಲವು ಕಾವ್ಯೋಲು. ಅಂಡ ಅವ್ಯೇ ನಿತ್ಯ ಸತ್ಯೋನು ದೆತ್ರೋ ಪತ್ತನ ಮಹಾಗ್ರಂತೋಲು. ಮೊಕುಲು ಸಾಹಿತ್ಯ ಲೋಕೋದ ಪವಾಡೋ ಪುರುಷರ್.

ಶ್ರೀ ಕೆದಂಬಾಡಿ ಜತ್ತಪ್ಪ ರ್ಯೇ ಬೆನ್ನಿದ ಬಾಲೆ. ಬೋಂಟೆ ಆರನ ಜವ್ವನೋದ ಕಾಲೋದ ಗೊಬ್ಬಿದ ಕಳ. ಬೆನ್ನಿ ತನ್ನ ಬದ್ರೋಗ್ ಆಧಾರೋ ಅಂಡ್. ಬೋಂಟೆ ತನ್ನ ಪ್ರಾಯೋದ ಉಲ್ಲಾಸೋದ ಸೇರುಗು ಗೆಲ್ಲೇನೋ ಕೊರೋಂಡ್.

ತನ್ನ ಜವ್ವನದ ದಿನೋಕುಲೆಡ್ ರ್ಯಾಕುಲೆನ್ ಬೆನ್ಸ್ ಬೊಕ್ಕೆಂಟ್ ರಡ್ಲ್ ಲಾ ತರ್ಹ್ ದ್ರ್ ಪತ್ತೆಲ್ಲಂಡು. ಕುಡ್ಲ್ ಒಡ್ ಜಾರಂದಿ ಸೊತ್ತುಲು ಅವು. ವ್ರಾಯೋ ಕರೀಂಡ್, ಬೋಂಟೆದ್ ದೂರೋ ಅಂಡ್. ಬೋಂಟೆದ್ ಬದಲ್ಲೆಗ್ ಬೆಡ್ ಪತ್ತೆನ್ ಕೈಟ್ ಪೆನ್ನ್ ಪತ್ತಿಯೆರ್. ಒಂತೆ ದಿನೋಟೆ ಸಾಹಿತ್ಯ ಕ್ಷೇತ್ರೋಡು ‘ಕೆಂಪು ಗುಲಾಬಿ’ಯಾತ್ ನೆಗತ್ತು ತೋಚಿಯೆರ್.

ಕೆದಂಬಾಡಿ ಜತ್ತಪ್ಪ ರ್ಯಾಕುಲೆನ್ ‘ಬೋಂಟೆದ್ ಬದ್ರ್’ ಮೆಚ್ಚೊಡಾಯಿನ ಬದ್ರ್. ಅಯಿಟೇ ಆರ್ ಸಾಧಿಸಾಯಿನವು ಸಾವಿರೋ. ಬೆಡ್ ಪತ್ತೆದ್ರ್ ಬೋಂಟೆದಾಯೆ ಆತ್ ಬದ್ರ್ನ ಬದ್ರ್ನ್ನ್ ‘ಪೆನ್ನ್’ಡ್ ಅಕ್ಕರೋಗು ಜವ್ವಾದ್ ಬಿಸ್ರ್ ಬಂಟೆ ಪಂಡ್ ದ್ರ್ ಪ್ರದಾರ್ ದೆಶೋನ್ನೆನ ಕೇತ್ತಿಕ ಆರೆನ.

ಕನ್ನಡೋದ ‘ಬೇಟೆಯುಂ ದಿನದಂಗಳರಸಲ್ತೆ’ ಪನ್ನಿ ಪಾತೆರೋನು ತನ್ನ ಬದ್ರ್ಗ್ ಸೇರ್ನಾಪ್ರಾಂದು, ತನ್ನ ಆಯುಸ್ಮೋದ ಮಾಮಲ್ಲು ದಿನೋಕುಲೆನ್ ‘ಬೋಂಟೆ’ನೆ ಚೆಂಡ್ ಮಲ್ಲೋಂದು ಚೆಂಡ್ ಗೊಬ್ಬನಾರ್ ಶ್ರೀ ರ್ಯಾಕುಲು.

ಪ್ರಾಯೋ ಕರೀಂಡ್. ಜವ್ವನೋದ ‘ಬೋಂಟೆ’ದ ಆ ಬೆಂಪೆ ದಿನೋಕುಲು ನೆನೆಪ್ಪತ್ತು ಬರ್ಣ್ ಅಯಿನ್ ಕೇನಿಯರೆಂದ್ ಬತ್ತ್ ಕುಲ್ಲುನ್ವು ನೂದು ಕೆಬಿಕುಲು. ನೂದು ಕಣ್ಣಳೆಗ್ಲಾಲ್ ಈ ವಿಪಯೋ ತೆರಿಯಡ್ ಪಂಡ್ ದ್ರ್ ‘ಬೋಂಟೆದ್ ಬದ್ರ್ನ್’ನ್ ಅಕ್ಕರೋಗು ಜವ್ವಾಯೆರ್. ಉಂದುವೇ ‘ಕನ್ನಡ -ತುಳ್ಳು’ ಸಾಹಿತ್ಯ ಲೋಕೋಗು ರ್ಯಾಕುಲೆನ ಮುಡಿಪ್ಪ, ಕಾಣ್ಣ್.

ಶ್ರೀ ರ್ಯಾಕುಲೆನ ಸುರೂತ ಬರವು ‘ಬೇಟೆಯ ನೆನಪ್ಪಗಳು’ ಕಾದಂಬರಿಯಾದ್ ಅಜ್ಞಾಂಡ್. ಸಾವಿರೋ, ಸಾವಿರೋ ಜನ ಓದಿಯೆರ್. ಪ್ರಗಾರಿಯೆರ್. ರ್ಯಾಕುಲೆನ್ ಹಿರ ತಿಗ್ರ್ ದ್ರ್ ತೂವಾಂದಿಲೆಕೊ ಮಲ್ಲೆರ್. ಸುರೂತ ಬೂರೇ ‘ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಪಡೇಂಡ್. ರ್ಯಾಕುಲೆನ ಪರ್ಫೆ ಏತ್ ಪಂಡ್ ದ್ರ್ ನಂಕ್ ಉಂದೆಟ್ ಅತೋ ಮಲ್ಲೋನೋಲಿ.

ರ್ಯಾಕುಲು ಸವ್ಯಸಾಚಿ. ಆ ದಿನೋಟು ಕತೆ, ಕಾದಂಬರಿ, ಬರವು ಬರೆಪ್ಪನಕುಲು ಪಚೆ ದೀಯರೆ ಪೋಡ್ಮೋಂತು ಇತ್ತೊನ್ ‘ತುಳು ಸಾಹಿತ್ಯ ಸೀಮೆ’ಗ್ ಕೈಮುಗಿದ್ ಪಜ್ಜೆ ದೀಯೆರ್. ಕೈಯಾಡಾಯೆರ್. ತುಳು ಬಾಸೆದ ದೇಕೆ, ಕಮ್ಮೆನೋನು ನಾಲ್ ದಿಕ್ಕ್ಗ್ಲಾಲ ಪರಡಾಯೆರ್.

ತುಳುನಾಡ್ ದ ಬಿಸ್ರ್ ಶರೀರೋದ ‘ತುಳು ಭಾಷಾ ಬೀಷ್ಟ್’ ಪಂಡ್ ದ್ರ್ ಪ್ರದಾರ್ ಪಡೆಯಿನ ರ್ಯಾಕುಲೆನ ಬರವುದ ಆರಂಬೋದ ದಿನೋಕುಲೆಡ್ ಬವ್ವೇ ರೀತಿದ ಪಂಚಾಂಗೋದ ಆಧಾರೋ ಇದ್ದುಂದೆ ಇತ್ತಿನಾರ್.

ಬರವೆಗೆದ ಕಾಲೋಡು ಬರವುದ ರೀತಿಗ್ ತಾಂಗ್ ಕೊರ್ಪಿನಕುಲು ಇದ್ದುರಾಂಡಲ್ಲಾ ತನ್ನ ಸ್ವಂತೋ ಸಾಧನೆಡೆ ಬತಿಹಾಸಿಕ ವ್ಯಕ್ತಿ ಸಕ್ತಿಯಾದ್ ಇನಿಕ್ಷಾಲಾ ದುಂಬಿಗುಲ್ಲಾ ನಮನ, ನಿಕುಲೆನ ಪಿತ್ತಿದ ತಿಗಲೆಡ್ ಬದ್ರ್ಕಾದ್ ಒರಿಪೆರ್ ಪನ್ನುನಪ್ಪಲ್ಲಾ ಒಂಜಿ ಪವಾಡೋನೆ ಅತ್ತು!

ಜವ್ವನೋದ ಹಂಕಾರೋ, ತೇಂಕಾರೋದ ಹಾಕಾಯಿನ ಬದ್ರ್ಗ್ ಪಗರ್ತ್ಯಾದ್

ಬೋಕ್ಕು ತಾನ್ ತನ್ನವೇ ಸಾಹಸೊಡು ದಿಕ್ಕು ಬದಲ್ಪೂರ್ವೆನುನ ತನ್ನ ಪೂಸ ಬದ್ದು ಅವು ಕನ್ನಡೊದ ‘ದಿವ್ಯ, ಭವ್ಯ, ನವ್ಯ’ ಬದ್ದು. ಅವ್ಯೇ ರ್ಯಾಕುಲೆನ ಧೀಃಸಕ್ತಿಗೊಂಜಿ ಮಾಮಲ್ಲ ಉದಾನೇ.

ತನ್ನ ಬದ್ದೊದ ಅದೋ ಸಮಯೋ ಮುಗಿ ಬೋಕ್ಕುದ ದಿನೋಕುಲೆದ್ದು ರ್ಯಾಕುಲು ತಾನ್ ಪೂಜೆ ಮಲ್ಲೋಂದಿತ್ತಿ ‘ಸಾಹಿತ್ಯ ಸೀಮೆ’ದ ಮಟ್ಟೋಗ್ ಏತೋಂಜಿ ಆಸಕ್ತಿ ದತ್ತೋಂದಿತ್ತೋ, ಉಲ್ಲಾಸೋಡಿತ್ತೋ. ಆ ಮಟ್ಟೋಗ್ ಆರೇತ್ ಸಂಕಲ್ಲೋ ಮಲ್ಲೋಂದಿತ್ತೋಂದ್ ಹನ್ನನವು ವಿಶೇಷೋ ವಿಷಯೋ.

ಉಂದೆನ್ ಮಾತ ಬರವಣಿಗೆದ್ ಜೋಡ್ಪೂರ್ವೊಂದು ಅಪ್ಪ ಸಾಹಿತ್ಯ ಸರಸ್ವತಿನ ಪೂಜೆ ಮಲ್ಲೋ ಹನ್ನನವು ನೆನಪು ಮಲ್ಲೋಡಾಯಿನ, ಮೂಲು ಬರಯೋಡಾಯಿನ ವಿಷಯೋ. ಈ ಅಪ್ಪೇನ ಪೂಜೆನೆ ಆರೆನ್ ಎತ್ತರೋಗು ಪರಾಂತ್, ಧನ್ಯತೆದ ಮನಸ್ ಪಡೆಯೀರ ಸಾಯೋ ಮಲ್ಲೋಂಡ್.

ಆರೆನ ದಿಂಜಿದಿ ಬದ್ದೊದ ಗಲ್ಲೋನೋದ ಕತೆತ ಪ್ರತಿ ನಿಮಿಷೋ ನಿಮಿಷೋಲಾ ರೋಚೋ ರೋಮೋಲಾ ನಿಗ್ರಾರ್ಥೋ ಉಂತುನಾವು. ಆರೆನ ಬಣ್ಣೋ ಬಣ್ಣೋದ ರಂಗ್ ರಂಗ್ಒದ ಸೇಲೆ ಬದ್ದೊನ್ ಆರತ್ತುಂದ ಬೇತೆ ಒಪ್ಪೇ ಬರವಣಿಗೆದಾಯಿಲಾ ತನ್ನ ಬದ್ದೊದ್ದು ಆನುಭವಿಸಿಯೀರೆ ಸಾದ್ಯೋ ಇಜ್ಜಿ; ಅವ್ಯ್ಯ ಆತ್ ಬಿಸಾಂತಿಗೆದವು, ಗಮ್ಮತ್ತೋದವು - ರಂಗ್ಒದವು.

ಸುರುಟು ತುಂಡು ಹೋಕೆಯಾದ್, ಬೋಕ್ಕು ಬೆಡಿ ಪತ್ತೋದ್ ಬೋಂಟಿಗಾರೆ ಆದ್ ‘ಬೆಡಿ’ ಯಾವು, ಪ್ರೋಣ್ ಬೋಣು, ಮದಿಮೆ ಅಪ್ಪಾಡು, ಬೆಡಿತ ಬಲೋ, ಪ್ರೋಣ್ನನ ಬೆಂಬಲೋ ಅದೋ ಆಂಡ್, ಬರಪುನ ಹೆನ್ನೋದ ಬರಿ ಪತ್ತೋಡು, ನನ ದುಂಬು ಬದುಕುನ ಬದ್ದೋಗ್ ಪ್ರೋತ್ಸಿ ಸಂಸ್ಕಾರೋ ದಿಂಜಿ ಲಿಕ್ಕೋ ಕೋರೆಡು ಹಂಡ್ಡೋದ್ ನುಕುನಾರ್ ರ್ಯಾಕುಲು. ಅಯಿಟ್ ಆರ್ ಗಲ್ಲೋ ರ್ಯಾಕ್ ಗಲ್ಲೋ ಗಲ್ಲೋ ಅರ್ಗೋ ಸೋಲ್ಲೋ ಲು. ಪ್ರೋತ್ಸಿ ಎಣ್ಣತ್ತೇಳ್ ವಸೋರ ರ್ಯಾಕುಲು ಬದ್ದೊಕಿಯೀರ್. ಆ ದಿಂಜಿದಿ ಬದ್ದು ಪ್ರೋಟ್ಟೋ, ಗಟ್ಟಿ, ಅಪ್ಪೇ ಒಂಜಿ ಕಾದಂಬರಿನೆ ಬರಪುನಾತ್ ಕತೆಕುಲೆನ್ ದಿಂಜೊಂದುಂಡು. ಕೇನ್ನ್.

ಕನಾಟಕ ರಾಜ್ಯೋದ ದಕ್ಕಿಣ ಕನ್ನಡ ಜಿಲ್ಲೆದ ಪತ್ತೋರು ತಾಲೂಕುದ ಪಾಠಾಜಿ ಗ್ರಾಮೋದ ‘ಕೆದಂಬಾಡಿ’ಂದ್ ಹನ್ನಿ ತರಮಾಡ್ ಇಲ್ಲ್ - ರ್ಯಾಕುಲೆನ ಪ್ರಟ್ಟಿಲ್ಲ್. ರಡ್ಡ್ ಮಾಳಿಗೆದ ನಾಲ್ ಬಾಜಿರೋ ಕಂಬೋದ ಚಾವಡಿ ಸೇರ್ಣನ ಆತುದ್ದ್ರೋ - ಆತ್ಗೆಲೋದ ಆ ಮುಳಿತ ಇಲ್ಲ್ದ ಪ್ರೋಲು ಹನೋಡಾಯಿನಾವೆ. ಹಿರಾವುಡು ಮಾಮಲ್ಲ ಮಲೆ ‘ಬಂಡಮಲೆ’, ಎದ್ರಾಡ್ ನಿತ್ಯೋ ತೆಲಿನೀರ್ ದಿಂಜೊದ್ ಪರಿಪುನ ತೋಡು. ಇಲ್ಲ್ - ತೋಡುದ ನಡುಡ್ ನೂಡು ಮುಡಿ ಅರಿ ಹಣ್ಣುವಳಿದ ಸಾಗುವಳಿ ಭೂಮಿ. ಪೂರಾ ಕೊಳಕೆ ಬೆನ್ನ ಮಲ್ಲುನ ಕಂಡೊಲು. ಈ ಭೂಮಿ ನೀರನಿಧಿ. ಕಟ್ಟು ಪ್ರೋಕೋಲೆದ್ ಬಾನೋಗು ಮುಕ್ಕೊ

ಕೊರೋಂದುಲ್ಲೇಷ್ಟು ನೋಂದ್ರೂ ಪನ್ನುನ ನೂಡೆಡ್ಡು ಏಿತ್ತೂ ತಾರಲು, ಸಾವಿರೋ ಕಟ್ಟುಳ್ಳಿಡ್ ಲೆಕ್ಕೊಗು ತಿಕ್ಕುನ ಕಂಗುಲು. ಅವುಲವುಲು ತಾರಿಲು, ನಡು ನಡುತ್ತು ಮಣ್ಣಿದ ಪುದಾರ್ಗಾ ಸರಿಯಾದಿತ್ತಿನ ಪಿಳ್ಳಾ - ಎಣ್ಣೊ ಕೆದುಕ್ಕುಲು. ತುಳುವೆ, ಬಿರಿಕ್ಕೆ, ಆಟ ಪೆಲಕ್ಕುಯಿ, ಸೋಣೊ ಪೆಲಕ್ಕುಯಿ, ಅಷ್ಟುನ ಪೆಲಕಾಯಿ ಪನ್ನುನ ಪುದಾರ್ದ ಬೇತೆ ಬೇತೆ ತಿಂಗೊಳುಡು ಪರುಂದನ ಪೆಲಕ್ಕುಯಿದ ಮರೋಕುಲು, ಕಸಿಕುಕ್ಕು, ನೆಕ್ಕರೆ ಕುಕ್ಕು, ಬಾರೆಕುಕ್ಕು, ಸೀರೆಕುಕ್ಕು, ಮುಂಡಪ್ಪ ಪನ್ನಿನ ಬೇತೆ ಬೇತೆ ಚಾತಿದ ಕುಕ್ಕುದ ಮರೋಕುಲು, ಚಿಕ್ಕು, ಸೀತಾಪಲ, ಬಪ್ಪಂಗಾಯಿ ಮರೋಕುಲು, ಪಾರಿಜಾತೋ ಮಾತ್ರವ್ತೂ ರಾಮಾಯಣೊಡು ಸೀತಪ್ಪೆಗ್ರಾ ನಿಲೆ ಕೊರಾನ ಅಶೋಕ ವ್ಯಕ್ತ, ಬಾರೀ ಮಲ್ಲಿ ಜೀಗುಚ್ಚೆದ ಮರ, ಬಂಗಾರೊದ ಕುರಾಲೊನ ದಿಂಜಾವೂಂದು ನಲಿತ್ತೂಂದುಲ್ಲಾಯಿನ ನೇಲ್ಯ ಕಂಡೋ. ಸೊರುವೊಳ್ಳಡಿ, ಬಾಕಿತಿಮಾರು, ಹಾದೆಕೊಳೆಂಜಿ ಪನ್ನಿಂಟಿ ಬೇತೆ ಬೇತೆ ಪುದಾರ್ದ ಕಂಡೊಲು. ಬಂಗಾರೋ ಬುಲೆಪಿನ ಈ ಮಣ್ಣು, ತನ್ನ ಲೆಕ್ಕೊಗು ಬೊಕ್ಕೊಂಜಿ ಬಂಗಾರೊನು ಸೇರ್ನಾವೊಂಡು, ಸೇರ್ನಾಯಿನ್ ಆತ್ತೂ; ಜನ್ಮೊ ಕೊರುಂಡು. ಅವ್ವೇ ಬಂಗಾರ್ ‘ಕೆದಂಬಾಡಿ ಜತ್ತಪ್ಪ ರ್ಯೆ’. ರ್ಯೆಕುಲು ಪುಟ್ಟೊನ ದಿನೊ 11 ಪೆಬ್ರವರಿ 1916, ಪಂಡ 1916ನೇ ಇಸವಿದ ಪ್ರೊನ್ ತಿಂಗೊಳ್ಳ 28ನೇ ದಿನೊತ ಶುಕ್ರವಾರ ರಾತ್ರಿ. ಅನಿ ರಾಕ್ಷಸ ನಾಮ ಸಂಪತ್ತರ ಉತ್ತರಾಯಣ, ಶಿಶಿರ ಖತ್ತ, ಪುಷ್ಯಯತ್ತ, ಕೃತ್ತಿಕಾ ನಕ್ಷತ್ರ, ಮೂಜನೇ ಹಾದೋ, ವೃಷಭ ರಾಶಿಽ್ರ ರ್ಯೆಕುಲೆನ ಜನನೊ ಆಂಡ್ರೂ.

ಮುಂಡ್ರಾಡಿ ಪಿಲಿಮಜಲ್ ದಾಸರ್ಯಾಲ್ ಜತ್ತಪ್ಪ ರ್ಯೆಕುಲೆ ಅಮ್ಮೆರ್. ಸಾವಿರ ಮುಡಿ ಅರಿಗೇಣಿ ಬರ್ನುನ ಭೂಮಿದ ಒಡೆಕ್ಕಾರೆ. ಅಪ್ಪಟ ಕೃಷಿಕೆ, ಗಾಂಥಿವಾದಿ. ಶಿಸ್ತೂದ ಸಿಪಾಯಿ. ಸರಳೊ, ಸಾತ್ವಿಕ ಸ್ವಭಾವೋ. ಗಟ್ಟಿಮುಖಪ್ಪು, ಎತ್ತರೊದ ಸರೀರೋ, ಗಂಭೀರೊ ವ್ಯಕ್ತಿತ್ವೊದ ಬೆನ್ನೊಲೆ ಜವ್ವನೆ.

ಅವ್ವೇ ಶ್ರೀಮತಿ ಕೆದಂಬಾಡಿ ಸೀತಮ್ಮು. ಷೋಲುದ ಪ್ರೊಣ್ಣು. ಗುಣೊವಂತೆದಿ, ಸಾದ್ವಿ. ನೂದು ವರ್ಷೋಗು ದುಂಬುದ ಅನಿದ ದಿನೊಟ್ಟೇ ಶಾಲೆಗ್ರಾ ಪೋದು, ಬರವು ಸರಪು ಕಲ್ಲೂದ್ರೂ, ಜ್ಯೇಮಿನಿ ಭಾರತೋ, ಗದುಗಿನ ಭಾರತೊಲೆನ್ ಕೆನುಸಹುಲೆನ ಕಬಿಕ್ ರಂಗೀತೊಲೆನ್ ಸ್ವಷ್ಟವಾದ್ರೂ ಓದುತ್ತಾ ಅಧೋ ಪನ್ನಿಂಟಕ್ತೆ ಸಕ್ತಿನ್ ಪಡೆಯಿನ ಜುರುಕು ಪ್ರೊಣುಂಜೋ.

ಲುಂದುವೇ ಪಿಲಿಮಜಲ್ ದಾಸರ್ಯೆ - ಕೆದಂಬಾಡಿ ಸೀತಮ್ಮುನ ರಡ್ಡೆನೇ ಮಗನೇ ಕೆದಂಬಾಡಿ ಜತ್ತಪ್ಪ ರ್ಯೆ. ಆರೆಡ್ರೂ ಮೂಡಿ ವರ್ಷೋ ಮಲ್ಲಾರ್ ಆರೆ ಅಣ್ಣೆ ಕೆದಂಬಾಡಿ ನಾರಾಯಣ ರ್ಯೆಕುಲು. ಅನಿದ ದಕ್ಷಿಣ ಕನ್ನಡ ಜಿಲ್ಲೆಡ್ ತನ್ನ ವಾಲತ್ತೂದ ಜಾಣ್ಣೆಡ್ ದಂತಕತೆಯಾಗಿಲೇಕೊ ಬಧಾಕ್ರಾದ್ ದೇವರೆ ಹಾದೋ ಸೇರ್ನಾ ಮಾಮಲ್ಲಿ ಪುದಾರ್ ಪಡೆಯಿನ ಶ್ರೀಮಿನಲ್ ವಕೀಲೆರ್. ತನ್ನ ಸಜ್ಜನ ನಡತೆ, ತೂಪೊಡನ್ ವ್ಯಕ್ತಿತ್ವೊ. ತನ್ನ ಕುಟುಂಬೊಗು ಪ್ರೊಸ ದೇಕಿ, ಪ್ರೊಸ ಉಲ್ಲಾಸೊನು ಕೊರುಂದುಂದು ಪನ್ನುನವು ನೂಡೆಕ್ ನೂದು ಸತ್ತೋ.

ರ್ಯಾಕುಲೆನ ಅಜ್ಞ ಪಂಡ ಅಪ್ಪೆನ ಅಮೃತ ವಸ್ತೇಗುತ್ತು ಜತ್ತಪ್ಪಾರ್. ಬಿಟ್ಟೆವೇರೆ ಆಡಳ್ಳೆದ ಸಮಯೆಡು ಮುಪ್ಪೆ ವರ್ಷೋ ಪ್ರತ್ಯಾರು ತಾಲೂಕುದ ಸರ್ಬ ರಿಜಿಸ್ಟ್ರಾರ್ ಪನ್ನಂಚಿ ಘನಂಧಾರಿ ಸರ್ಕಾರಿ ಕೆಲ್ವಿಧು ಇತ್ತಿನಾರ್, ಪನ್ನನಾಯಿ ಚೊಕ್ಕೊ ಬೆಳ್ಳಾರೆದ ಬೆಂಚ್ ಕೋಟ್ಟು (ಬ್ರೀಂಚ್ ಕೋಟ್ಟು)ದ ತೀಪ್ರಾದಾರೆರಾತ್ರ ಲೆಕ್ಕೊ ಇಷ್ಟಾಂದಿನಾತ್ರ ನ್ಯಾಯೋಲೆಗ್ ಯೋಗ್ಸ್ವಾ ತೀಪ್ರಾ ಬರೆಯಿನ ಸಜ್ಜನ ಜನೋ. ಅಜ್ಞ ದೆಯ್ಯಕ್ಕು ಪ್ರೋಣಂಜೊ ಕೆದಂಬಾಡಿ ತರವಾಡೆ ಇಲ್ಲದಾರ್. ಪುದಾರ್ ಪ್ರೋಯಿನ ನಾಟಿ ಪ್ರೆದ್ಯ ಆದ್ ಇತ್ತೀರ್.

ಈ ಕಂಡನಿ ಬುಡೆದಿಗ್ ಒರುಂಮೊ ಜನೋ ಜೋಕುಲು. ಏಳ್ ಪ್ರೋಣ್, ರಢ್ ಆಣ್. ಮಾತೆರೆಡ್ ಮಲ್ಲಾರ್ ಅಣ್ಣಪ್ಪ ರ್ಯೆಂದ್ ಪನ್ನಿನಾರ್. ಆನಿತ ದಿನೋಟೆ ಇಂಟರ್ ಮೀಡಿಯೋ ಪಾಸಾದಿತ್ತೀರ್. ಸನ್ನಿ ಜ್ಞರೂ ಆರೆನ್ ಬಲಿ ದತ್ತೋಂಡು. ರಢ್ನೇ ಮಗೆ ಡಾ. ಕೆದಂಬಾಡಿ ಮಂಜುನಾಥ ರ್ಯಾಕುಲು. ಪುದಾರ್ ಪಡೆಯಿನ ಕ್ಯಾನ್ಸರ್ ಪಂಡಿತೆ. ಭಾರತೋದ ಸುರೂದ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಾಂಡರೆಗ್ ಗೌರವಾನ್ನಿತೆ ಆರೋಗ್ಯ ಸಲಹನ್ ಕೊಪ್ರೆನ ಯೋಗ್ಸ್ವತೆ ಪಡೆದಿತ್ತೀರ್. ಅವುಲಾ ಆತ್ಮಂದೆ ಮದ್ರಾಸು ಮೆಡಿಕಲ್ ಕಾಲೇಜೋದ 'ರೇಡಿಯೋಲಜಿ' ಪಾಲ್ರಾದ ಗುರಿಕ್ಕಾಮ್ರ್ ಉಂಬೆರೆಗ್ ಇತ್ತೀಂಡ್. ಉಂಬೆರ್ ಕೆದಂಬಾಡಿ ಜತ್ತಪ್ಪ ರ್ಯಾಕುಲೆನ ಖಾಸಾ 'ಮಾಮಣ್ಣೆ'.

ಒರಿನ ಏಳ್ ಜನ ಪ್ರೋಣ್ ಜೋಕುಲೆನ ಕಂಡನಿಯಲ್ಲೂ ಉರುದ ಪಟ್ಟೇರಾತ್ರೆ, ಬೆನ್ನಾಲೆರಾತ್ರೆ, ತನ್ನ ಉರುದಕುಲೆನ ಸುಖೀಂಡು ದುಃಖೋಂಡು ಸರಿ ಸರಿಯಾದ್ ಬರೆಯೋಂದು ಜನೋಕುಲೆ ಪ್ರೀತಿ ಪಡೆದಿತ್ತೀರ್ ಪನ್ನುನವು ನೇಲ್ಯ ಸಂಗತಿ.

ಶ್ರೀ ರ್ಯಾಕುಲು ಮುಕುಲೆನ ಬದ್ದೋದ್ ಇಡೆಕ್ ಪ್ರತ್ಯೇಯೀರ್. ಅಜ್ಞ ಜತ್ತಪ್ಪಾಲೆನ ಪುದಾರ್ನೆ ಉಂಬೆರೆಗ್ ದೀಡಿಯೀರ್. ರ್ಯಾಕುಲು 'ಕೆದಂಬಾಡಿ ಜತ್ತಪ್ಪ ರ್ಯೆ' ಆಯೀರ್.

ಅಜ್ಞರೆಗ್ ಕುಶಿಯೋ ಕುಶಿ. ಮಗಳೆ ಬಾಲೆ ಆಣ್, ಅತ್ತುಂದೆ ಅಯಿಕ್ ತನ್ನನೇ ಪುದಾರ್, ಅಜ್ಞರೆಗೊಂಜೇ ಆಸೆ, ಬಾಲೆ ಜತ್ತಪ್ಪ ಮಲ್ಲ ಪುದಾರ್ ದೆಪ್ಪೆಂಡು, ಅಯನ ಪುದಾರ್ದೊಳಿಣಿಗೆ ಎನ್ನ ಪುದಾರ್ಲ ಬಾನೋದ ಎತ್ತರೋಗು ಏರೋಡು.

ಅಜ್ಞರ್ ದೇವರೆ ವಾದೋ ಸೇರ್ದಾ ಅಜಿಪ್ಪೆ ವರ್ಷೋಡ್ ಬೊಕ್ಕೊ ಪ್ರಳ್ಳಿ ಅಜ್ಞರೆನ ಪುದಾರ್ನೋ ಮುಗ್ಗಾಲ್ ಮೀರ್ದಾ ಬಾನೋದ ಮುಟ್ಟಿ ಮುಟ್ಟಾಗ್ ಮುಟ್ಟಾಯೀರ್. ಅಂಡ ಅಜ್ಞ ಬದ್ದೋದಿತ್ತೋನ ದಿನೋಟು ಈ ಪುಲ್ಲಿ ದಾನೆ ಮಲ್ಲೋಂದಿತ್ತೀರ್. ಅಯಿನ್ ಆ ಅಜ್ಞನ ಬಾಯಿಡ್ ಕೇನುಕೊ. "ದಾಯಿಗಷ್ಟ್ಯಾ... ಈ ದರಿದ್ರಗ್ ಎನ್ನ ಪುದಾರ್ ದೀಡಿಯೀರ್. ಎನ್ನ ಮಾನ ಮರ್ಮಾದಿನ್ ಮಾತಾ ದೆತ್ತೆ.

ಅಪ್ಪೆ ಇಡ್ಯಂದಿ ಪರಕ್ಕೊಳ್ಳಿ ಬಾಲೆ ಪನ್ನುನ ಯೋಗೊ ರ್ಯಾಕುಲೆನವೆ. ಆರೆ ಏಳನೇ ವರುಷೋಡ ಅಪ್ಪೆ ದೇವರೆ ಪಾದೋ ಸೇರಿಯೀರ್. ಅಪ್ಪೆ ಇಡ್ಯಂದಿ ಈ ಬಾಲೆ ತನ್ನ ಆಜಿ ಜನೋ ಸಿದ್ದಪ್ಪೆಲೆನ ಮಟ್ಟೆಲ್ ಸೇರೊಂಡರ್. ಮಾತೆರೆಗ್ಲಾ ಈ ಪರಕ್ಕೊಲಿ ಬಾಲೆದ

ಮತ್ತು ಮುಗಿಯಂದಿ ಪ್ರೀತಿ. ಪ್ರಯ ಸಂದಿ ಜೀವೋ ಅಜ್ಞಿಗೋ ಈ ಪುಣಿಯೇ ಜೀವೋ.

ಒಂಜಷ್ಟನೆ ಚಾಗನ್ ಆಜಷ್ಟೆಲ್ ದಿಂಚಾಯೆರ್. ಆರ್ನ ಆರ್ಕೆ, ಆರೆನ ಬಗ್ಗೆ ಎಡ್ಡ ಹಾರ್ಡೆಕೆಗ್ ದಾಲಾ ಕಮ್ಮಿ ಇದ್ದಿ. ಅಯಿತೊಟ್ಟಿಗೆನೇ ಬೆಳ್ಳಾರೆದ ಪ್ರಾಫಮಿಕ ಶಾಲೆದ್ ರ್ಯೆಲೆನ ಆಆಳಿಕೆ ಅರದನ ಸುರುವಾಂಡ್.

ಇಲ್ಲ ನಿಲೀಕೆ ತನ್ನಕುಲು, ಅಕುಲೆನ ವಿಪರೀತ ಪ್ರೀತಿ, ರ್ಯೆಕುಲೆನ್ ಪೋಕೆಲೆ ಸಾಲೋಗ್ ಸೇರ್ನಾಂಡ್. ಇತ್ತೆ ರ್ಯೆಕುಲು ಗೊಬ್ಬಿನವೇ ಗೊಬ್ಬಿ. ಪಂಡ್ ನವೇ ಪದೊ ಪಂಡ್ ದಾಂಡ್. ಅನಿತ ದಿನೋಟೆ ರ್ಯೆಕುಲೆಗ್ ತಿಕ್ಕೊನ ಬಿದ್ರೋ ಬಾವ್ರೋಲ್ ಒಂತೆನಾ ಕನ್ನಡೊಟೆ ಬರಪೆ, “ತರಲೆ, ತಂಟೆಹೋರೆ, ಪುಂಡ ಪುಚಿಂಡ, ಪೋಕರಿ” ಈ ಬಿದ್ರೋಲೆನ್ ಪ್ರಾರೂ ಒಟ್ಟಿಗೆ ಸೇರ್ನಾಂಡ್ ಪನ್ನಗ ಒಂಜೇ ಅತೋ ಬರ್ನನ ಶಬ್ದ್ಲ್ ಕನ್ನಡೊಡು ಉಂಡು “ಸಕಲ ದುರ್ಗಣ ಸಂಪನ್ನ್”ಂಡ್.

ಪುಲ್ಲಿ ಎಂಚಿನಾಯಿನೆ ಆವಡ್ ಅಜ್ಞಗ್ ಮಾತ್ರ, ಈ ಪುಲ್ಲಿಡ ಬಾರಿ ವೋಕೆ. ಆರೆನ ಭಾಕ್ರಿಗ್ ಆಪುನ ಬಾಲೆ ಅತ್ತೆ. ಬೆಳ್ಳಾರೆದ ಪೇಂಟೆಗ್ ಪೋತು ಮೂಂಕುದ ಪ್ರೋಡಿ ಕೊನಯುರೆ ಈ ಪುಲ್ಲಿಯೇ ಆವೆಡು. ಮೂಂಕುದ ಪ್ರೋಡಿ ಇದ್ದ್ಯಾಂಡ್ ಬದ್ಕುರೆ ಉಂಡಾ?

ಪ್ರೋಡಿಕ್ಕೊಂಡ್ ಕೊರ್ಪು ಒಟ್ಟೆ ಮುಕ್ಕಾಲೋನ್ ಕಿಸೆಟ್ಟೊ ದೀಡೊಂದು ರ್ಯೆಕುಲು ಇಲ್ಲ ಬುಡಿಯೆರ್ಂಡ್ ದ ನಾಡುನೆ ದೋಸ್ತಿಲೆನ್, ಗೊಬ್ಬಿನೆ ಗೋಲಿ ಕುಟ್ಟಿದೊಣ್ಣೆ, ತಪ್ಪಂಗಾಯಿ...

ಗೊಬ್ಬಿ ಮುಗಿನಾಗನೆ ಬಯ್ಯ ಆಪುಂಡು. ಗೊಬ್ಬಿದು ಒಟ್ಟೆದಿಪ್ಪಂಡತ್ತೆ. ಒಟ್ಟೆಲ್ ಅರಪ್ಪಾಯರೆ ಬಂಜಿಗ್ ದಾನೆ ಆಂಡೆಲ ಬಿರೆಡು, ತಿಂಡಿ ಅಂಗಡಿಡ್ ದ ದೆಟ್ಟಿಯರೆ ಅಜ್ಞನ ಒಟ್ಟೆ ಮುಕ್ಕಾಲು ಬರಿಸಾಯೋ ಕೊರ್ಪುಂಡು. ತಿಂಡಿ ತಿಂಡೊದ್ ಮುಗಿ ಬೋಕೆಣ್ಣನೆ ಇಲ್ಲದಂಚಿ ಸವಾರಿ ಪೋಪುನೆ. ಪುಳ್ಳಿ ಕೊನರುನ ಮೂಂಕುದ ಪ್ರೋಡಿಕಾತ್ ಕಾತೋಕುಲ್ಲಿ ಅಜ್ಞ ನೂದು ಸತ್ತಿ ಮೂಂಕುದ ಉಲಾಯಿ ಕಿನ್ನಿಬಿರೆಲ್ ನೂರಾತೆರ್. ಪುಲ್ಲಿ ತೋಜುಜೆ. ಕಡೇಕ್ ಪುಲ್ಲಿ ಬತ್ತೆ. ಅಪಗಜಿ ಅಜ್ಞಗ್ ಜೀವೋ ಬತ್ತೊಂಡ್. ಪ್ರೋಡಿ ಕೊರು ಮಗಾಂಡ್ ಪಂಡೆರ್. ಆಂಡ ಪುಲ್ಲಿಡ ಒಂದು? ಕಟೊಂದು ಬತ್ತಿ ಸುಳ್ಳ ಒಟ್ಟಿಗೆ ಉಂಡು. ಅಜ್ಞ, ಅಜ್ಞ ಕೋಡೆ ರಾತ್ರಿಯಿಡೆ ಬಾರೀ ಬಸ್ರೋಡ್ಲ್ ವರ ಅಂಗಡಿದ ಪ್ರೆಕುಲೆನ ಮಾಡೊಡ್ ನೀರ್ ತೋರೊದ್ ಅವು ಪ್ರೋಡಿತ್ತೆ ಭರಣೆದ ಮೇಲ್ಗೊ ಬಾರುದು, ಉಲಾಯಿ ಸೇದ್ರೋ ಪ್ರೋಡಿ ಪ್ರಾರೂ ಒಂಡಿ ಒಂಡಿ ಆದ್ ಹಾಳಾತೊಂಡ್.

ಅಜ್ಞಗ್ ಗೋತ್ತುಂಡು ‘ಸತ್ಯೋ ಬೇತನೇ ಒಂಜಿ ಉಂಡು’ಂಡ್. ದಾನೆ ಮಲ್ಲುನೆ ಪರಕೊಣ್ಣೆ ಬಾಲೆ ಅತ್ತೆ, ಸಾಕೆ ಮಂಟೆಗ್ ಆರ್ ನೋತೋನೋಡಾತೆ.

ಅಪ್ಪೆ ಇದ್ದ್ಯಾಂದಿ ಈ ಬಾಲೆಗ್ ಆಪ್ಲೋ ಆತ್ ಉಂತುನ ಆಚಿ ಜನೋ ಅಪ್ಪೆಲ್ಲೆನ ಗುತೋ ಮೂಲು ಮಲ್ಲ್ ಕೊಪೆ. ಮಾತೆಡ್ಲ್ ಮಲ್ಲ್ ರ್ ಕವಿಭಂಷಣ ಆಯುವೇದ

ವಿಶಾರದ ಕೆ.ಪಿ. ವೆಂಕಟ್ ಶೇಟ್‌ನ ಬುಡೆದಿಗಿರಿಜವ್ತು. ರಷ್ಯಾಂಡಾರ್ ಬೆಲ್ಲಿಷ್ಟ್‌ಡಿ ಮಂಜಪ್ರಾಲೆ ಬುಡೆದಿ ಕಲ್ಯಾಣಿ. ಮೂಡಿನ್‌ನಾರ್ ಪಾಪಾರು ಹಟ್ಟೀರ್ ನಂದಪ್ಪ ಶೇಟ್ ಬುಡೆದಿ ಕಮಲ, ನಾಲ್ಕುಂದಾರ್ ಪಿಲಿಮಜಲು ದಾಸರಾಲೆನ ರಟ್ಟನೇ ಬುಡೆದಿ ಸುಂದರಿ, ಐನಸೆದಾರ್ ಬೆಳ್ಳಾರೆ ಪನ್ನೆಗುತ್ತು ನಾರಾಯಣ ಶೇಕೆರೆ ಬೊಡೆದಿ ರುಕ್ಷಿಣಿ. ಆಜನೆದಾರ್ ಆಗೆರಿಮಾರ್ ವೆಂಕಟ್ ಅತಿಕಾರಿಲೆ ಬುಡೆದಿ ಸರಸ್ವತಿ. ಅಂಚ ಇತ್ತೆ ಆಜಿ ಜನೋ ಅಪ್ಪೆಲ್ಲು. ಪರೆಗುಂಡು ಈ ಭಾಗೋ. ಬಾಲೆ ಪ್ರಣಾತ್ಮೆ. ಯಾರಂದಾಗೋ ತಮ್ಮಲೆ ಮಂಜನಾಥ ರ್ಯಾಕುಲು ಪ್ರದಾರ್ ವೇಳಿಯ ಡಾಕ್ಟರ್. ಈ ಪರಕ್ಕೋಲಿ ಬಾಲೆ ನೂದು ವ್ಯಾಸೋ ಒರಿಯೋಡು, ಭಾಗ್ಯವಂತೆ ಅಪೋದುಂದ್ರ ಪನ್ನಿ ಬಾರಿ ಮಲ್ಲ ಆಸೆದ ಪ್ರದೆ ಪ್ರಗೆಲ್‌ಡ್ ದೀಜೋಂದುನ ಮಲ್ಲ ಜೀವೋ.

ಬೋಡಿತ್ತಿನವು ಪೂರಾ ಮಾತೆರ್‌ಡ್‌ಲಾ ರ್ಯಾಕುಲೆಗ್ ತಿಕ್ಕಂಡು, ಒಂಬಿ ವೇಳೆ ತಿಕ್ಕಾಚಿಂದಾಂಡ ಅವು ಆರೆಗ್ ಬೆಜಾರೋದ ವಿಷಯೋ ಅತ್ತ್ರ. ಅಯಿನ್ ಗೆತೋನುನ ತಾಕತ್ತು ಆರೆದ ಉಂಡು, ಪ್ರೋತ್ತಿಗ್ ಬಾಸೆ ದಾಯೆ? ಪ್ರೇಮೋಗು ಚಿತ್ತೋ ದಾಯೆ?

ಮಾತ ಜೋಕುಲೆಲೆಕೋನೆ ಆರೆನ ಓದು ಬರವುಲ ಸೀಧ ಸಾದಿಕೆ ದುಂಬು ವೇಳೀಯಿಜಿ. ವಾ ಸಮಯೋಗು, ವಾ ಸಿದ್ಯಪ್ರೇನ ಇಲ್ಲೊ ಅಪ್ಪಾಂದಾಂಡೋ ಅವುಲು ಆರೋನ ಓದು ಬರಾವು ಒಂಬಿ 5 - 6 ತಿಂಗೋಳು ಒಂಬಿ ಸಿದ್ಯಪ್ರೇನ ಉರುದ ಶಾಲೆ, ಆ ಅಪ್ಪೆಯಾರುಂದಾನಗ ಬುಕ್ಕೋಂಬಿ ಅಪ್ಪೆ ನೆನಪ್ಪುಗು ಬರ್ರೋ. ಅವುಲೋಂಬಿ ಮೂಜಿ ತಿಂಗೋಳು. ಈ ಆಜಿ ಮೂಜಿ ತಿಂಗೋಳುದು ಶಾಲೆಗ್ ಪ್ರೋಪ್‌ನ ದಿನೋಕುಲು ಪತ್ತೆಡ್ ಮೂಜೋ, ನಾಲೋ ದಿನ ಮಾತ್ತೋ.

ಪಲಿ ಮಗನ ಈ ಚಯೆ ಸರಿಯತ್ತೊಂದ್ರ ಪಂಡ್‌ಡ್ ಸಿದ್ಯಪ್ಪೆಲ್‌ಗ್ ಗೊತ್ತುಂಡು. ಆಂಡ ದಾನೆ ಮಲ್ಲಿಯೀರ ಆಪುಂಡು, ಅಪ್ಪೆ ಇಧ್ಯಂದಿ ಪರಕ್ಕೋಳಿ ಬಾಲೆ ಅತ್ತ್ರ?

ಈ ಬಾಲೆ ಬಚೀ ಬೇಲೆ ಕಂಡು ಬಾಲೆಲ ಅತ್ತ್ರ. ಸಿದ್ಯಪ್ಪೆಲ್‌ನ ಒಂತೆ ಬಿಟ್ಟೆ ಭಾರೀ ಮಲ್ಲಿಯರಲು ಉಷಾರ್ ಉಲ್ಲೊ. ಪಂಡಿ ಕೆಲಸೋ ಎನಡ್‌ನ್ನಾವಂದ್ರ ಪನ್ನುನ ಬಾಷೆ ಆಯನ ಬಾಯಿಡ್ ಬರಂದ್ರ. ಬೆಂದಿ ಬೇಲೆಗ್ ಸಂಬಳೋಳ ಉಂಡು. ಕೋರಿ ರೊಟ್ಟಿದ ಒನಸ್, ಮೀನೋದ ಕಚಿಪ್, ಪತ್ರಾದ್ಯೆ, ಸೇಮಯಿತಡ್ ಉಂಡು ಸಂಬಳೋ.

ಸಿದ್ಯಪ್ಪೆಲ್‌ಬಾಲೆಗ್ ಬಯಿಟೋಲ್ ಕಮ್ಮಿ ಮಲ್ಲಜೆರ್ ಪನ್ನುನ ಸತ್ತೋ. ಆಂಡ ಈ ‘ಕಂಡುಪ್ಪುಚ್ಚೆ’ ಏತ್ತೋ ದಿನ ವಾ ಇಲ್ಲೊದ ಅಟ್ಟೋಡು ಇಪ್ಪೊಂದ್ರ ಪನ್ನುನವು ಪನಿಯರ ಕಾತಕೋ ಓದುನ ಬಲ್ಲಾಯೀರೋಡ್‌ಲಾ ಪನಿಯರ ಆವಂದಿ ವಿಷಯೋ.

ಅಪರೂಪೋಡು ಸಿದ್ಯಪ್ಪೆಲ್‌ ರ್ಯಾಕುಲೆನ ಉಪದ್ರೋ ತಡೆಯೀರೆ ತೀರಂಡ ನೆರ್ನವು ಉಂಡು. ‘ಈ ಸೆರಡೆ ಎನ್ನ ಗತ್ತೋಗ್ ಕಮ್ಮಿ’ ಪಂಡ್‌ಡ್ ತರೆಕ್ ದೆತೋನುನ ರ್ಯಾಕುಲು ಆನಿಯೇ ಆ ಇಲ್ಲಾಡ್‌ಗ್ ಕ್ಕೆ ಮುಗಿದ್ರ ಪಿದಾಡ್‌ರ್, ಪಿರ ಒರೋ ಬರ್ರೋ ಅಂದ್ರ, ಆ ಸುದ್ದಿ ಬೇಕೆ. ಸೆರಂಡ ಬುದ್ದಿದ ಪಾತೆರೋ ಪಂಡ್‌ಂಡ ಅವು ಅಂಚತ್ತ್ರ ಇಂಚ ಪಂಡ್‌ಡ್

ಸತ್ಯವಿದ ತರೆ ಮಿತ್ರಾಡೆ ಸುಳ್ಳದ ಸಮಾರಿನ್ ಗಿಡಪುನ ಕಲೆ ರೈಕುಲೆಗ್ ಎಲ್ಲೆಂದ್ರೊ ಇತ್ತೊಂಡ್ಗೆ.  
ತನ ಬದ್ದಾಕ್ಷಾದ ಆ ದಿನೋಹುಲೆನ್ ನೆನೆತ್ತೊದ್ ರೈಕುಲೆ ಪನೋಂದಿತ್ತೊನ ಹಾತೆರೋ :

ಪತ್ತು ಹಾವೂರುಡು, ಕಂಡಿ ನಾವೂರುಡು  
ಅಕ್ಷಾಂಜಿ ವಾ ಉರುಡೋ  
ಪೇರ್ ಪರೋಡು ಯಾನ್ ಬಿದಿ ಕೊರ್ದು ಜಗೊಡು  
ಮೂಲಿನಿ ಪಾಣಾಚೆ ಕೆದಂಬಾಟಿಡ್  
ಅಂಚಿ ಇಂಚಿಯಾತ್ ಈ ‘ಉರು ತಿರ್ಣನ್’ ಜೋಕುಲಾಟಿಕೆದ ದಿನೋ ಮುಗೀಂಡ್.  
ಘ್ರಾಧಮಿಕ ಸಾಲೆದ ವಿದ್ಯಾಭ್ಯಾಸೋ ಮುಗಿ ಬೋಕೊಂಧ್ ಹೈಸ್ಕೂಲುಗು ಸೇರ್ನಾಪುನ ಆಸೆ  
ಇಲ್ಲಾದಕುಲೆನ್. ರೈಕುಲೆಗ್ ಲಾ ಶಾಲೆ ಬರಾಪು ಬೋಂಡ್ಷಿಂಡ್ ಆತ್ತಾಚಿ. ಅಂಡ ಈ ಲೆಕೊಂಡು  
ಆರ್ನ ಆಲೋಚನೆ ಬೇತೆನೇ ರೀತಿದ. ಏನ್ ಶಾಲೆದ ಮಟ್ಟೊಗ್ ಎಂಕ್ ಬೋಡು ಪನ್ನಿನ  
ಒತ್ತಾಸಹೋರಿಯಿಂದಾಡ ಬೋಕೊಂಧ್ ಎರ್ಕ್ ತಿಕ್ಕುನ ವಿಸೇನ ಸವಲತ್ತೊ ಕಡಿಮೆ ಆವುಂದ್  
ಪಂಡ್ ದಿತ್ತೊಂಡ್.

ಮಲ್ಲ ಶಾಲೆಗ್ ಪೋಯರೆ ಬಯಕ್ಕಂಡ್ನ ನಾಟಕೊ ಗೊಬ್ಬನ ಈ ಬಾಲೆಗ್  
ಇತ್ತೆ ಇಲ್ಲಾದಕುಲೆ ಡೋಗ್ನ್ ಸಲಾಮು ಪಾಡೋಡಾಂಡ್. ರೈಕುಲು ಪಂಡ್ನ ಬೋಡು -  
ಬೋಡ್ವಾಂದಿನ ಮಲ್ಲ ಪಟ್ಟೊ ಬಪ್ಪಿಗೆದ ದಕ್ಷಾಸ್ ಪಾಡೋಡಾಂಡ್. ಬುಕೊಂಡ ಸಾದಿ ಸಲೀಸ್.

ರೈಕುಲೆನ್ ಪ್ರತ್ಯೋರು ಬೋಡು ಹೈಸ್ಕೂಲುಡು ಆಜನೇ ಕ್ಷಾಸ್ಗ್ ಸೇರಿಸಾಯೆರ್. ಆಂಡಲ್ ಅಪ್ಪೆಲ್ಲೆಗ್ ನಂಬಿಕೆ ಇಜ್ಜಿ. ‘ಈ ಕಂಡು ಗೋನೆ ಏಪ್ರೋ ನಂಗೋ,  
ನಾಯೀರ್ದೊಟ್ಟಿಗೆ ಕಂಡೊ ಲಾಯಿತ್ತೊ ಬಲಿಪುಂಡಾ’ಂಡ್.

ಇಲ್ಲಾದಕುಲು ಸಂಸಯೋದ ಮಿತ್ರ್ ಒಂಬಿ ಕಣ್ಣ್ ರೈಕುಲೆ ಮಿತ್ರ್ ದೀಪೋಂಡೆ  
ಇತ್ತೆರ್. ಇಲ್ಲಾದಕುಲೆನ ಅಧ್ಯಾತ್ಮೋಲಾ ತಿರ್ಥಾ ಪೋಟ್ಯು ಅತ್ತೊ. ಅವೇ ಸಮಯೋಡು ರೈಕುಲೆನ  
ಸಮ್ಮುಲೆ ಡಾ. ಕೆ. ಮಂಜುನಾಥ್ ರೈಕುಲು ಪ್ರತ್ಯೋರು ಸರ್ಕಾರಿ ಆಸ್ಪತ್ರೆದ ಡಾಕ್ಟರ್ ಆದಿತ್ತೆರ್.  
ಆರೆಗ್ ಸರ್ಕಾರೋ ಕೊರಿ ಇಲ್ಲೆ ಈ ಅರುವತ್ತೊ ಅರಮನೆ ಆಂಡ್. ಸಾಲೆಲಾ ಇಲ್ಲೊ  
ಕಯಿತಲ್. ಓದು ಬರವಡು ಪ್ರೀತಿ ಇತ್ತಿನಹುಲೆಗ್ ಎಡ್ಡೆನೆ ಅತ್ತೆ? ಈ ಪೋಕ್ರಿ ಬಾಲೆನ್  
ಗೊಂಟೊ ತಾರ್ತೊ ಬಲ್ಲೊಡ್ ಕಟ್ಟೊ ಪಾಡಿಯೆರೆ ಜಾಗೆ ಎಡ್ಡೆಂತಿನಾವುಂದ್ ಪಂಡ್ದೊ  
ಹಿರಿಯಾಹುಲೆ ಮನಸ್.

ಬೋಲ್ಲುಡ್ವು ಬಯ್ಯ ಮುಟ್ಟೊ ಬಾಲೆ. ಬಯ್ಯದ ಪ್ರೋತ್ಸು ಮಾಮನ್ನನೊಟ್ಟಿಗೆ  
ಕೇರಂ, ಬಾಲ್ ಬ್ಯಾಡ್ಲೊಂಟನ್ ಗೊಬ್ಬು. ಪ್ರೋತ್ಸು ಪೋಯಿನಾನೆ ಗೊತ್ತಾಪ್ಪಜಿ. ರೈಕುಲು  
ಗೊಬ್ಬನ ಗೊಬ್ಬಾಟು ತೋಜುಪಾವುನ ಚುರುಕುತನ, ಉಲ್ಲಾಸತನ ದುಂಬುದ  
ಬದ್ದಾಕ್ಷಾಲ ತೋಚಿಪಾಯೀರೊಂಡ ಆರ್ ದಾನೆಕೊಂಡ ದಾನೆಲಾ ಆವೆರ್ ಪಂಡ್ದೊ  
ಸಮ್ಮುಲೆ ಎನ್ನಿಯೆರ್. ಅಂದ್ ಆರ್ ಎನ್ನಿನವು ಸತ್ಯೋನೇ ಆಂಡ್. ರೈಕುಲು ದಾನೆನೋ

ದಾನ್ಮೋ ಆಯೊ.

ಹೆಚ್ಚಿನಂತೆ ರೈಕುಲು ಎಣ್ಣನೇ ಕ್ಕಾಸ್ ಡಿಪ್ಪುನಗ ಡಾಕ್ಟರ್ ಸಮ್ಮಿಲೆ ಮಲ್ಲ ಕತ್ತಿ  
ಕಲ್ಪಿಯರೆ ವಿಲಾಯಿತಿಗ್ ಪ್ರೋವೆಂಡಾಂಡ್. ಇತ್ತೀ ರೈಕುಲೆಗ್ ಡಾಕ್ಟರ್ ಜೈಲ್ ದೊರ್ ಪಿದಾಯಿ  
ಬತ್ತಿಲೆಕ್ಕೊಂಡ್ ಆಂಡ್. ನನ ಏನೇ ರಾಜೆ ಏನೇ ಮಂತ್ರಿ. ಕೇನುನಕುಲು ಏರ್?

ಉಪಾಯೋ ಇದ್ದಂದೆ ಇಲ್ಲದಕುಲು ರೈಕುಲೆನ್ ಪ್ರತ್ಯಾರುದ ಬಂಟೆ ಹಾಸ್ಟಲ್‌ಗ್  
ಸೇರ್ವಾದ್ ಶಾಲೆಗ್ ಪ್ರೋಯರೆ ವ್ಯವಸ್ಥೆ ಮಲ್ಟೆರ್. ಉರು, ಪರಪ್ರಾರುದ ಜೋಕುಲೆಗ್  
ಆಶ್ರಯ ಕೊರ್ಕೆ ಈ ಹಾಸ್ಟಲ್ ರೈಕುಲೆಗ್‌ಲಾ ಆಶ್ರಯೋ ಕೊರುಂಡು.

ಒಂಬಿ ಗಾದೆ ಉಂಡತ್ತೆ - 'ಅಂಕೆ ಇದ್ದಂದಿ ಕೊರಂಜ್ ಲಂಕೆ ಸುದುಂಡೆಗೆ'.  
ಈ ಗಾದೆದ ಪಾತೆರೊನು ಸತ್ಯೋ ಮಲ್ಟೊನಾರ್ ರೈಕುಲು. ಹಚೆಡ್‌ ಹಾಸಿಗೆಗ್ ದೆರ್ತೊದ್  
ಚೆಪ್ಪಾಯಿಲೆಕೊ ಆಂಡ್. ಮೂಲು ಏರೆ ಪತ್ರೊಲಾ ಆರೆ ಮಿತ್ರೊ ಇಚ್ಚೆ. ಅಂಗ್ಯಾಡಿತ್ತಿನ ಪಕ್ಕ  
ಎಪ್ಪೊ ಚೋಡಾಂಡಲ ಓಡೆಗಾಂಡಲು ರಾವೋಲಿ.

ಮೂಲು ಆರ್‌ನ ಮಾಮೂಲಿ ಕಾರ್‌ಬಾರ್ ಸುರುವಾಂಡ್. ಒಟ್ಟಿಗೆ ಚೆಪ್ಪುನಕುಲು,  
ಓದುನಕುಲು ಮಾತಾ ಬಂಟೆ ಇಲ್ಲದ ಮಲ್ಲತ್ತೊದ ಜೋಕುಲು. ವೊಕುಲೆನೋಟ್ಟಿಗೆನೆ  
ರೈಕುಲೆ ಆಟ - ಉಟಿ. ಓಟಿ, ಪಾಠ. ಮುಕುಲೆಗ್ ರೈಕುಲೆ ಗುರಿಕ್ಕಾರೆ.

ರೈಕುಲೆನ ಮಾಮಲ್ಲ ಕೈ ಮೂಲುಲಾ ಮನಿಪ್ಪಾದೆ ಉಂತಿಯರೆ ತಯಾರಿಜ್ಞಿ.  
ಕ್ಕೆತ್ತಲೊದ ಇಲ್ಲದಕುಲೆನ ತಾರೆದ ಚೋಂಡೊ, ಬಾರೆದ ಕಯಿಲ್, ಕುಕ್ಕು, ಬಿಂಜ್‌ಂಗಾಯಿ,  
ಮುಡಿ ತಕ್ಕರೆ, ಕಾಲಿ ಕಾಲಿ. ನೂದು ದೂರು ವಾಡಣ್‌ರೆಗ್ ಈ ಬಗ್ಗೆ ಬತ್ತೊಂಡ್.  
ಲೆತ್ತೊದ್ ರೈಕುಲೆನ ವಿಚಾರಣೆ ಆವೃಂಡು. ತೀವ್ರ್ ಗೊತ್ತಿತ್ತಿನವೇ! ರೈಕುಲು ನಿರಪರಾದಿ.  
ದೂರು ಕೊರ್ಕೆ ಕುಲೇ ಅಪರಾದಿಲ್. ಉಂದುವೇ ರೈಕುಲೆನ ಬಾಯಿಚಲಾಕ್‌ಗ್ ಉದಾಹರ್.

ಎಲ್ಲೆಡೇ ಬಲಪ್ಪಾಯಿನ ರೈಕುಲೆನ ಈ ಪಾತೆರೊದ ಚಲಾಕ್ ಬೊಕೆಂಡು  
ದಿನೋಕ್ಕುಲೆಡ್ ಆರೆನ್ ಬಾರೀ ಮಲ್ಲ 'ಮಾತುಗಾರ್'ಂಡ್ ಪ್ರಾ ಬಿದ್ರೊ ಪಡೆಯರೆ ಸಾಯೋ  
ಮಲ್ಟೊಂಡ್. ಆರ್‌ನ ಬಾಯಿಗ್ ಅಂಗಾತ್, ಆರ್‌ನ ಪಾತೆರೊ ಕೇನೋಂದು ಕುಲ್ಲುನ  
ಜನೋಕುಲು ಏತ್ ಸಾವಿರೊನ? ಆರ್‌ನ ತುಳು ಪಾತೆರೊನು ಸಚ್ಚೊ ಮಲ್ಲುಂದೆ ಕುಲ್ಲುದು  
ಕೇನ್‌ನಕುಲು ಏತ್ ಜನೋನ?

ರೈಕುಲೆನ ತಂಡೆ -ತರ್ಲೆ ಏತ್ ಇಪ್ಪಡ್, ಕಲ್ಪಿಯರೆ ಮಾತ್ತೊ ಆರ್ ಪಿರ ಅತ್ತೊ.  
ಕನ್ನಡ, ಸಂಸ್ಕೃತೊ, ಇಂಗ್ಲೊಷ್, ವಿಜ್ಞಾನ, ಸಮಾಜೊದು ಆರ್ ಭಾರೀ ಬಿಸೆನ್. ಕನ್ನಡೊದು  
ಪ್ರಬಂಡೊ ಬರೆಪುನೆಡ್ ಆರ್ ಬೊಳ್ಳಿದ ಮೆಡ್ಲ್ ಪಡೆಯಿನಾರ್.

ಅವೋಂಜಿ ಸತ್ತಿರ್ ಕ್ಕಾಸ್ ಪರೀಕ್ಷೆಡ್ ರೈಕುಲೆಗ್ ಕನ್ನಡೊದು ನೂದೆಗ್  
ಸೂನ್ವತ್ತನಾಲ್ ಮಾಕ್ರೊ ತಿಕ್ಕುದಿತ್ತೊಂಡ್ಗೆ. ರೈಕುಲೆನ ಮನಸ್ಸೊಡ್ ತನ್ನ್ ನೂದೆಗ್  
ನೂದುಲಾ ತಿಕ್ಕೊಡುಂದು ಇತ್ತೊಂಡ್. ಇತ್ತೀ ಆಸೆ ನಿರಾಸೆಯಾಂಡ್. ಈ ಬಗ್ಗೆ ಪಾತೆರ್ಯಾರೆ

ಕನ್ನಡ ಪಂಡಿತರೇ ಕಡವ ಶಂಭು ಶಮ್ಶರಾದೆಗೇ ಹೋಯೀರ್. ದಡ್ಡೊಡ್ಡೊ ಕೇಂಡರ್, ‘ದಯೆ ಬೋಡಾದ್ ಈರ್ ಎನ್ನ ಅಜಿ ಮಾರ್ಕೆ ನಿಂಗ್ತಾ ನೀರ್ ಪರಿಯರ್. ಅವು ಈರೆ ಬಂಜಿ ಬೇಸೆಗ್ ಮುದಾ. ಏನ್ ಈರೆಗ್ ಕೆಲಪ್ ವ್ಯಶ್ಲೆ ಕೇನ್ಪೆ. ಉತ್ತರೆಗ್ ಹೊರ್ಲೆ. ಏನ್ ತಿದ್ದೊಪೆ. ಅಪಗ ಏನ್ ಈರೆಗ್ ಸರಿಯಾಯಿನ ಮಾರ್ಕೆ ಕೊಚ್ಚೇಂಡ ಎನ್ನ ಇತ್ತೆದ ಬೇನೆ ಈರೆಗ್ಲಾ ಅತೋ ಅಪ್ಪಂಡು’ಂದ್.

ಈ ಆಣ್ ಬುದ್ಧಿವಂತೆ ಪಂಡ್ರೊ ಶರ್ಕರ್ಗಳಾ ಗೊತ್ತುಂಡು. ಆಂಡ ಆಯನ ಈ ಅಧಿಕ ಪ್ರಸಂಗೊ ತನ್ನೇ ಸವಾಲ್ ಪಾಡುನಂಚಿನ ಬಿಸ್ಟಿಗೆನ್ ಸಹಿಸೋನಿಯರೆ ಸಾಧ್ಯಾನ? ಮುಟ್ಟಿ ಲೆತ್ತೊದ್ ರ್ಯಾಕ್ಲೆನ್ ತರ್ಕ್ ಪಾಡ್ ನ ರಚ್ಚ್ ರಚ್ಚ್ ಕುಟ್ಟಿ ರ್ಯಾಕ್ಲೆನ್ ಅಲ್ಲೊದ್ ಬಲಿಪಿಲೆಕೊ ಮಲ್ಲೊಂಡ್ಗೆ.

ರ್ಯಾಕ್ಲೆನ್ ಮಂತ್ರ್ಗಾ ಲೆಕ್ಕೊ ವಿಪ್ಪೊಗುಲ್ ಪಕ್ಕೊ ಆತ್ಮಾನೇ ಇದ್ದಿ. ಲೆಕ್ಕೊದು ವಿಪ್ಪೊಲ ಷ್ಟೆಲ್. ಮುಟ್ಟಿಕ್ಕುಲೆಷನ್ ಪರೀಕ್ಷೆದ್ ಲೆಕ್ಕೊ ಒಂಜಿ ಬುಡುದು ಬೊಕ್ಕೊ ಮಾತ್ರಾ ಆರ್ ಪಾಸ್. ಒಂಜೆದ್ ಷ್ಟೆಲಾಂಡ ಪ್ರಾರೆಡ್ ಲ್ ಷ್ಟೆಲಾಯಿಲೆಕ್ಕೊ ಅತ್ತು.

ಅನಿ ಕಡವ ಶಂಖು ಶರ್ಕರ್ ರ್ಯಾಕ್ಲೆನ್ ಲೆತ್ತೊದ್ ನಿನ್ನ ಜನ್ಮೊದು ಈ ಲೆಕ್ಕೊದು ಪಾಸಾಪ್ರಜ. ನಿಕ್ ಕನ್ನಡೊ, ಸಂಸ್ಕೃತೊ ಎಡ್. ಈ ಪರಿಧಾಲ ಮಹಾಜನ ಸಂಸ್ಕೃತ ಕಾಲೇಜ್ಗ್ ಸೇರ್ರೊ ಕನ್ನಡ ವಿದ್ಯಾನ್ ಪದವಿ ಪಡೆಯರೆ ಪ್ರಯತ್ನೊ ಮಲ್ಲು. ಶರ್ಕರ್ ನ ಬುದ್ಧಿವಾದೋದ ಪಾತೆರೊ. ಆಶೀರ್ವಾದೊ ರಚ್ಚ್ ಲ್ ರ್ಯಾಕ್ಲೆನ್ ಪರಿಧಾಲೊಗು ಒಯಿತ್ತಾದ್ ಕೊನತ್ತೊಂಡ್.

ಇತ್ತೆ ರ್ಯಾಕ್ಲೆಲು ಸೇರ್ರಾನ ಉರು ಕುಂಬಳಿ. ಅವುಲು ಆರ್ನ ನೇಲ್ಯಾಪ್ಪೆ ಗಿರಿಜಮ್ಮು - ವೆಂಕಪ್ಪ ಶೆಟ್ಟಿ ದಂಪತ್ತಿಲ್ ಇತ್ತೊನ ಉರು. ಪರಿಧಾಲದ ಕಾಲೇಜ್ಲ ಮಸ್ತ ಮುಟ್ಟಿ. ಬದ್ಕೊದೊಟ್ಟಿಗೆ ರಾವೋಂದು ಬಲಿಪುನಗ ಕಾರ್ ಪಾಡುನ ಉರುಲು ನೂದು, ನೂದು.

ನೇಲ್ಯಾಪ್ಪೆ ಗಿರಿಜಮ್ಮುಗ್ ಎಲ್ಲೆಡ್ ರ್ಯಾಕ್ಲೆಲೆ ಮಿತ್ತೊ ವಿಶೇಷ ಪ್ರೀತಿ. ಇತ್ತೆ ತನ್ನ ಇಲ್ಲಿಷ್ಟೆ ಶಾಲೆಗ್ ಹೋಯರೆ ಬತ್ತೊದ್ ಪನ್ನುಗ ಆಣ್ ಜೊಕುಲು ಇಧ್ಯಾಂದಿ ಆ ಅಪ್ಪೊ ಎಂಬಾವಂದ್? ರ್ಯಾಕ್ಲೆಗ್ಲಾ ಗೊತ್ತುಂಡು. ಈ ನೇಲ್ಯಾಪ್ಪೊ ವತ್ತಾ ಪ್ರೀತಿ ತನ್ನ ಮಿತ್ತೊ ಉಂಡೊಂದು. ನನ ಮಿತ್ತೊದ ದಿನೊಕುಲೆಡ್ ನೇಲ್ಯಾಪ್ಪೆ ತನ್ನ ಶೂಪುನ ರೀತಿ, ತಿನ್ನಾಪುನ ತಿಂಡಿಲೆನ ಪರಿಮ್ಮೊಳೊ, ನೆನೆತ್ತೊದ್ ರ್ಯಾಕ್ಲೆನ ನಾಲಗೆ ಮೂಂಕುನು ನಕ್ಕಿಯರೆ ಸುರು ಮಲ್ಲೊಂಡ್. (ರ್ಯಾಕ್ಲೆನ ಒಂಜಿ ವಿಶೇಷೊ ಬಾಯಿಡ್ ಮುಪ್ಪತ್ತರಚ್ಚ್ ಕೂಲಿಲ್ ಉಪ್ಪೊನ ಜವ್ವನೊದ ಕಾಲೊಡು ಮೂಂಕುನು ನಾಲಗೆಡ್ ನಕ್ಕೊಂಡಿತ್ತೊ. ನನೊರಿಯನ ಮೂಂಕುನೊ, ಆರೆನ ಮೂಂಕುನೆ.)

ಕುಡಲದ ಸಕಾರಿ ಕಾಲೇಜ್ಡೊ ಆಯಿನ ಕನ್ನಡ ವಿದ್ಯಾನ್ ಎಂಟ್ರೆನ್ಸ್ ಪರೀಕ್ಷೆ ಪರಿಧಾಲ ಮಹಾಜನ ಸಂಸ್ಕೃತ ಕಾಲೇಜ್ಡೊ ನಡತ್ತೊನ ಸಂಸ್ಕೃತ ಎಂಟ್ರೆನ್ಸ್ ಪರೀಕ್ಷೆದ್

ರೈಕುಲು ಪಾಸಾಯೆರ್‌. ಪರದಾಲ ಸಂಸ್ಕೃತ ಕಾಲೇಜ್‌ಗ್ರಾ ರೈಕುಲು ಸೇರ್ಪ್ರಾಂಡ್‌.

ಬಯ್ದುದ ಪ್ರೊತ್ತು, ಸಾಲೆ ಖುಡ್‌ದ್ವಾರ್ ಬತ್ತೊನ ರೈಕುಲು ನೇಲಮೈರ್ ಹೈದ್ರೆ ಶೆಟ್‌ಗ್ರಾ ಮದ್ದಾರ್ ಕುಟ್ಟಿಯೆರ್‌. ಆಸವ, ಅರಿಷ್ಟ್, ಲೇಹ್ವ್, ಚೋಷ್, ಘ್ರೂತ್, ಮಾತ್ರೆ ಪನ್ನಿಂಚಿತ್ ಮದ್ದಾರ್ಲನ ತಯಾರಿಕೆದ್ವ್ ಸಾಯೋ ಕೊರೋಂದಿತ್ತೆರ್‌. ಇಲ್ಲಲ್ ದಿನೋ ನಿತ್ಯೋ ನಡತೋಂದಿತ್ತಿನ ಕಾವ್ಯವಾಚನ, ಹರಿಕತೆ, ತಾಳಮದ್ದಳೆದ್ವ್ ಆರೆ ಆಸಕ್ತಿ ವಿಪರೀತೋ. ರಚಿತ್ತ ದಿನೋಟ್ ನೇಲ್ಯಮೈರ್ ರೆಸೋಟ್‌ಗ್ರಾ ಕಂಪ್‌ಂಡ್‌ರ್ ಕೆಲಸೋಲ ಮಲ್ತೊಂದಿತ್ತೆರ್‌.

ಇಲ್ಲದ ಬೇಲೆದ್ವ್ ರೈಕುಲೆದ್ವ್‌ದ್ವ್ ತಿಕೊಂದಿತ್ತೊನ ಸಾಯೋ, ಆಸಕ್ತಿ ಆರ್‌ಗ್ರಾ ಇಲ್ಲದಕ್ಕೆಲೆದ್ವ್‌ದ್ವ್ ಎಡ್ಡೆ ಸರ್ಟಿಫಿಕೆಟ್‌ ತಿಕ್ಕೆ ಲೆಕೊಂಡ್ ಮಲ್ತೊಂಡ್‌. ಅಯಿಟ್‌ಗ್ರಾ ಇಂಚ್ ಬರದಿತ್ತೊಂಡ್ ದಾನೋಂಬ್ ಅಣಾನ ಮನಸ್ಸ್ ಮಲ್ತೆ ಬುದ್ದಿ ಮಾತ್ರೋ ಹಾಳ್‌.

ಕುಂಬಳೆದ ಬದ್ದೊಕ್ಕ್ ಏತೇ ಗಮ್ಮತ್ತೊದವೇ ಆವಡ್, ರೈಕುಲೆಗ್ರಾ ಪ್ರತ್ಯೂರುದ ಬದ್ದೊಕ್ಕ್ ಮದಪ್ಪಿಯರೆ ಆಪ್ಜಿ. ಅಯಿಕೊಂಬಿ ಬೇತನೇ ಬರಮ್ಮ್, ಗತ್ತೊ ಇತ್ತೊಂಡ್‌. ಒನಸ್‌ ಕಾರಪರೆನಪಲು ಮನಸ್‌ ಪಾಂಡವರೆನಪಲು ಪನ್ನಿ ಗತಿ ರೈಕುಲೆನಪ್‌. ದಾನೆ ಆಂಡಲ ಮಲ್ತೊಂಡ್ ಈ ಉರು ಬುಡೋಡು, ಪ್ರತ್ಯೂರು ಸೇರೋಡು ಪನ್ನಿನ ಆಸೆ ಆರ್ಪ್‌. ಆ ದಿನೋ ಬರದ್ ಪಂಡ್‌ದ್ವ್ ಕಾತೋಂಡೇ ಇತ್ತೆರ್‌.

ಕಾಲೋ ನಮನ್‌ ಕಾವ್ಯಜಿ. ನಮೋ ಅಯಿಟ್ ಹೊಂಡಾಣಿಕೆ ಮಲ್ತೊನೋಡಾಪುಂಡು. ರೈಕುಲೆನ ವಿದ್ವಾನ್‌ಗಿರಿತ ಕಡತ ವಸೋರ್, ಪರೀಕ್ಷೆಗ್ರಾ ನನ ಕೆಲವೇ ದಿನ ಉಂಡು, ಪರೀಕ್ಷೆ ಮುಗಿಂಡಾ ಆಂಡ್. ಬೊಕೊಂಡ್ ಕೆಲವೇ ದಿನೋಟ್ ರೈಕುಲು ‘ಕೆದಂಬಾಡಿ ಜತ್ತಪ್ಪ ರೈಕನ್ನಡ ವಿದ್ವಾನ್’ ಕಂಡಿತೋ.

ಆಂಡ ವಿದ ಸಂಕಲ್ಪೊ ಬೇತನೇ ಇತ್ತೊಂಡೆ? ರೈಕುಲೆನ ಬುದ್ದಿ ತಿರ್ಗ್ಗಾಪುನ ಸಕ್ತಿ ಅಯಿಕ್ ಇದ್ದು? ಪರೀಕ್ಷೆಗ್ರಾ ದುಡ್ಪು ಕಟ್ಟಿಯರೆ ಪಂಡ್‌ದ್ವ್ ನೇಲ್ಯಪ್ಪೆ ಒಂತೆ ದುಡ್ಪು ರೈಕುಲೆನ ಕೈಟ್ ಕೊರಿಯೆರ್‌. ಅನಿತ ದಿನೋಡು ಅವು ಮಲ್ಲು ದುಡ್ಪೇ. ಗತೋನುನ ರೈಕುಲು ದುಡ್ಪುನ್‌ ಪರೀಕ್ಷೆ ಫೀಸು ಪಂಡ್‌ದ್ವ್ ಕಟ್ಟಿಯೆರಾ? ಇದ್ದಿಯಪ್ಪೆ ಇದ್ದಿ. ಅನಿ ಮುಟ್ಟು ಉನುಪ್ಪು ಹೇರ್, ನೀರ್ ಕೊರ್ಕು ಕುಂಬಳೆಗ್ರಾ ನೇಲ್ಯಮೈರ್‌ಗ್ರಾ, ನೇಲ್ಯಪ್ಪೆಗ್ರಾ ದೂರೋಟ್ ಕೈ ಮುಗಿಯೆರ್‌. ಒಲೋ ದೂರೋಡು ಇತ್ತೊನ ದೋಸ್ತಿನ್‌ ತೂರು ಬೋಡಾದ್ ಆಯನ ಉರುದ ಬಸ್ಸ್ ಬಡ್‌ಯೇರ್‌.

ಕುಂಬಳೆದ ನೀರ್ ವುಗೀಂಡ್, ಅಯಿತೋಟ್‌ಗ್ರಾ ರೈಕುಲೆನ ಕನ್ನಡ ವಿದ್ವಾನ್‌ಗಿರಿ'ಗ್ರಾ ನೀರ್ ಬುಡುದಾಂಡೆ. ದೋಸ್ತಿನ ಇಲ್ಲಲ್ ಏತ್ ದಿನೋ ಉಂತೋಲಿ, ಏರ ಪ್ರತ್ಯೂರೇ ಕೈ ಬೀಜ್‌ದ್ವ್ ಲೆತ್ತೊಂಡ್.

ಒಂತೆ ದಿನೋ ಪ್ರತ್ಯೂರು ಎಡ್ಡೆಂಡ್ ತೋಜೊಂಡ್. ಬೊಕೊಂಡ್ ಅವುಲಾ ಬೊಡಿಂಡ್ ದಾನೋಂ. ಕಾರಣೋ ನೇಲ್ಯಪ್ಪೆ ಕೊರ್ಕು ಕಾಸ್‌ ಮುಗಿಯೋಂಡ್ ಬತ್ತೊಂಡ್. ದುಡ್ಪುಜ್ಜ್.

ಕಾಪಿ, ಒಣಸ್‌ಗ್ರಾ ತತ್ವಾರ್ಥಾ. ದಾನೆ ಮಲ್ಲುನೇ? ಹಿಲಿಮಜಲ್‌ ಬರೋಡ್‌ಂದ್‌ ಪನ್ನುಹಿ. ಅಲ್ಲ ಸಿದ್ಯಪ್ಪೆ ಸುಂದರಿಯಮ್ಮೆ ಉಲ್ಲೇರ್‌. ಅಮ್ಮೀರ್‌ ದಾಸರ್ಯೆಲ್‌ ಉಲ್ಲೇರ್‌. ರೈಟ್‌, ಹಿಲಿಮಜಲ್‌ಗ್ರಾ ಪ್ರೋಫೆನ್ ಬಸ್‌ ಬಿಡ್‌ ದಾಂಡ್.

ಅಮ್ಮೀರ್‌ಗ್ರಾ ಪ್ರೋಡಿಟ್‌ ಪ್ರೋಡಿಟ್‌ದ್ರ್ ರೈಕುಲೆನ ಪ್ರವೇಸೆನ್ ಹಿಲಿಮಜಲ್‌ಗಾಂಡ್. ಅಂಡ ಅಪ್ಪೆನ ಮನಸ್ಸೇ ಬೇತೆ ಅತ್ತ್ರ್? ಈ ಜಪ್ಪೆನ ಬಾಲೆಗ್ರಾ ಕಾಪಿ ಒನಸ್‌ ಅತ್ತ್ರ್ಂದೆ ಕೆಂಡನಿಯಗ್ರಾ ತೆರಿಯಂದಿಲಕ್ಕೊ ಪನ್ ಪನೀತ್ರ್ ದುಡ್‌ಲಾ ಕೊರೋಂದಿತ್ತ್ರ್‌ರ್. ಶಾಲೆ ಬುಡ್‌ದ್ರ್ ಬತ್ತ್ರ್ನ ಈ ಕಂಡು ಮಗನ ವಿಷಯೊ ದಾಸರ್ಯೆಲ್‌ಗ್ರಾ ತೆರಿಯಂದಿನ ಅತ್ತ್ರ್. ಅಂಡಲ್‌ ತೆರಿದ್ರ್‌ಲಾ ತೆರಿಯಂದಿಲಕ್ಕೊನ್ ಕುಲ್‌ದಿತ್ತ್ರ್‌ರ್. ದಾಯಿ ಪಂಡ ಅಪ್ಪೆ ಇಜ್‌ಂದಿ ಪರಕ್ಕೊಳ್ಳೆ ಬಾಲೇಂಡ್‌ ಪಂಡ್‌ದ್ರ್. ಆಯನಾಯನ ಮುಂಡೊಟು ವಿದಿ ಬರೆಯಿನ ಬರವುನು ಮಾಜಾವುನ ಸಕ್ಕಿ ನಮಡ ಉಂಡ?

ಹಿಲಿಮಜಲ್‌ ದಾಸರ್ಯೆಲೆನ ಸಮ್ಮುಲೆ ಮುಂಡ್‌ಡಿ ಪರೇಲ್‌ ಕೊರಗಪ್ಪೆ ರೈಲ್‌. ರೈಕುಲು ಅರೆಗ್ರಾಲ್‌ ಪ್ರಲ್ಲಿ. ಬಜೆ ಪ್ರಲ್ಲಿಯತ್ತ್ರ್. ಕೆಂಡಾಟೊದ ಪ್ರಲ್ಲಿ. ‘ಪ್ರೋಕ್ ಬಾಲೆನ್ ಅರ್ಯೆಸುನಾತ್ರ್ ಪೆದ್ದ ಬಾಲೆನ್ ಆರ್ಯೆಸುವರ್ತಾ?’

ಬಿಟ್ಟಿಷೆರೆ ಅಳ್ಳಿಕೆದ ದಿನೋಕುಲು ಅಪ್. ಅಪರೂಪೊಡು ಸಾವಿರೋಡೊರಿಯಗ್ರಾ ಬೆಡಿ ಪತ್ತಿಯೆರೆ ಲ್ಯೆಸನ್ನ್ ತಿಕ್ಕುನ ದಿನೋ. ಪರೇಲ್‌ ಕೊರಗಪ್ಪೆ ರೈಲ್‌ ಬೆಡಿ ಪತ್ತುನ ಲ್ಯೆಸನ್ನ್ ಪಡೆಯಿನ ಘನಂದಾರಿ ಜನೋ. ಪರೇಲ್‌ ಕೊರಗಪ್ಪೆ ರೈಲ್‌ ಎಡ್ಡ ಚೋಂಟೆಗಾರೆ. ಬಂಚೆ ಸಮಾಜೊಡ ಪ್ರದಾರ್ ದೆತ್ತಿನ ಒಂಬಿ ಮಾಮಲ್‌ ಗುಕಾರೆ.

ಇನಿ ಮಾತೆರ್ಲ್‌ ಇತ್ತ್ರ್‌ದ್ರ್ ತನ ಬುದ್ದಿದ್ದಾದ್ರ್ ಏರ್‌ಲಾ ಇದ್ದುಂದಿಲಕ್ಕೊ ಆಯಿನ ರೈಕುಲೆಗ್ರಾ ಅಜ್ಞನ ಬರಿಸಾಯೊ ಚೋಡಾಂಡ್. ಎಲ್ಯೆ ಇಪ್ಪುನಗ ಶಾಲೆಗ್ರಾ ಪ್ರೋನಗ ಇಡೆ ಇಡೆತ್ತ್ರ್ ಅಮ್ಮೆ ರೈಲ್‌ಗ್ರಾ ರೈಕುಲು ಪ್ರೋಪೋಂದಿತ್ತ್ರ್‌ರ್. ಕುತ್ತ ಕುಲ್‌ಲ್‌ದ್ರ್, ಉಂಡುದ್ರ್, ಜೆತ್ತ್ರ್‌ದ್ರ್ ನಿದರುನ ಚಾತಿ ರೈಕುಲೆನವು ಅತ್ತ್ರ್. ದಾನೇ ಆಂಡಲ ಹಿಕೆಲಾಟ ಮಲ್ತೊಂದು ಇಪ್ಪುಡು. ಎಡ್ಡನೋ, ಹಾಳೋ ತೊಪ್ಪುನಾಯಿನ ಪನೋಡು. ಪ್ರರುಸೋತುಡು ಇಲ್ಲಡೆ ಇತ್ತ್ರ್ನ ಕಳುವ ಬೆಡಿನ್ ಪತ್ತೊಂದು ಕಾಡ್‌ಗ್ರಾ ಪ್ರೋದು ಶಿಸ್‌ ತೂದು ನೋಟೊ ದೀದ್ರ್ ಒಂಬಿ ರಡ್‌ ಕೇಂಕಣೊ, ಮೇರ್‌, ಪ್ರದಕ್ಕೊಲೆನ್ ಪ್ರೋಡಿ ಕಟ್ಟುದ್ರ್ ಬೋಂಟೆದ ಬದ್‌ಕೊಗ್ರಾ ಶ್ರೀನಾಮ, ಇನಾಮ ದುಂಬೆ ಪಾಡೊಂದರ್ರ್.

ಇತ್ತ್ರ್ ‘ಮಾತ ಬುಡಿಯೆ ಬಂಗಿ ನಡಿಯೆ’ ಪನ್ನುನ ಸ್ಥಿತಿ ರೈಕುಲೆನ ಓದು ಬರವುಗು ಮಂಗಳಾರತಿಯಾತ್ರ್‌ಂಡ್. ಕೈತಲ್‌ದಹಕುಲೆಡ್‌ದ್ರ್ ದೂರೋ ಆತ್ರ್ ಆಂಡ್. ಬತ್ತ್ರ್ ಬತ್ತ್ರ್‌ದ್ರ್ ಅಜ್ಞ ಪಟ್ಟೆರೆನ ಪುಗೆಲ್‌ಗ್ರಾ ಬತ್ತ್ರ್‌ದ್ರ್ ಕುಲ್‌ಲ್‌ದಾಂಡ್. ನನೋಡ ವಿಷಯೊ ಬುಡಿ ಆರ್ದ್ ರೈಸೆಟಿಗೆ. ಅಜ್ಞನ ಬೆಡಿ, ಕೇಂಡೊಂಡ ಕೊರಯೆರ್ ಪಂಡ್‌ದ್ರ್ ಕೇನಂದನೆ ದೆತ್ತ್ರ್‌ದ್ರ್ ಪುಗೆಲ್‌ಗ್ರಾ ದೀತ್ರ್ ಕಾಡ್‌ಗ್ರಾ ರೈಕುಲು ಪ್ರೋಗ್ರಾಂಡ ಬರ್ಪನೆ ಬಯ್ಗೆ. ಸುರು ಸುರುಡು

ಎಲ್ಲಾವೇ ಆರ್ಗ್ ತಿಕ್ಕನವು. ಅಂಡಲ್ ಆಯಿನ್ ಮಾಸೋಲ ಭಾರೀ ರುಚಿ. ಉತ್ಸೇ ಉಣಿಗು ಮಾಸೋದ ಕಚಿಪು ಇತ್ತೊಂಡ ರುಚಿಯೇ ರುಚಿ.

ದಿನೋ ದುಂಬು ಪೋಂಡು. ಬೆಜಿತ್ತು ಮಿಶ್ರ್ ದ ರೈಕ್ ಲೆನ್ ಪತ್ತ್ ಬಿಲಾಂಡ್. ನೋಟೋ ಸರಿಯಾಂಡ್. ಇತ್ತೆ ಆರ್ಗ್ ಎಲ್ಲಾವು ಒವುಲ್ ಬೋಡ್ ಮಲ್ಲ್ ವೇ ಬೋಡು. ಲೆಕ್ಕೊ ಇದ್ದಾಂಡ್ ನಾತ್ ಪಂಬಿ, ಕಡಮ್, ಕೆಮ್ಲ್ ಲ್ ರೈಕ್ ಲ್ ಈಡ್ ಗ್ ತಿಕ್ಕೊ ಸ್ಕೆಲ್. ‘ಮಲ್ಲ ಈಡ್ ಗಾರ್’ ಪನ್ನುನ ಪ್ರದಾರ್ ಬತ್ತೊಂಡ್.

ಕುಟುಂಬೋದ ಹಿರಿಯಕುಲ್ ಪಾಲ್ ಗ್ ಜತ್ತೆಪ್ಪ ರೈಕ್ ಲ್ ರೈಕ್ ಲ್ ‘ಜತ್ತು’. ಕಿರಿಯರೆ ಪಾಲ್ ಗ್ ಜತ್ತೆನ್ನೇ. ಅಳ್ಳೆ ಪಟ್ಟೀರ್ ರೈಕ್ ಲ್ ಲ್ ಈ ಸಮಯೋ ಪನಿಯರೆ ಸುರು ಮಲ್ಲೀರ್. ‘ಪರವಾಯಿಜ್ಜ್ ಜತ್ತುನ ಕೈಟ್ ಬೆಡಿ ಕೊರೋಲಿ’. ಈ ಪಾತೆರೋದ ಪಿರಾವುಡೋಂಜಿ ಕಾರಣೋಲ ಉಂಡು. ದ್ಯುಕ್ ಲ್ ದಿನನಿತ್ಯ ಕೊರ್ಯುನ ಮಾಸೋದ ಒಣಾದ ರುಚಿ. ಅವ್ವತ್ತೊಂಡ ಬೇತೆ ಓವುಲ್ ಅತ್ತ್.

‘ಎಡ್ ಈಡ್ ಗಾರ್’ ಪನ್ನುನ ಬಿದ್ ರೈಕ್ ಲ್ ಗ್ ಈ ಜವ್ವನೋದ ನುಕ್ ದ ಸೂಕ್ ದ ದಿನೋಟ್ ಯಾರುನವು ಅತ್ತ್. ‘ಮಾಮಲ್ಲ ಬೋಂಚೆದಾಯ್’ ಪನ್ನೀಂಚಿತ್ ಬಿದ್ ಪಡೆಯೋಡು ಪನ್ನುನ ಮಲ್ಲ ಆಸೆ. ಅಂಡ ಅಯಿಕ್ ಸಾದನೆಲ ಆತೆ ಮಲ್ಲೋಡು. ಜೀವೋದ ಪಿಲಿ ಕೆರೊಡು, ಸಾದ್ಯೋನಾ? ತೊವೋಡು.

ದೇವರ್ ಕೊರ್ದ್ಗ ತೊರ್ತ್ ತೊರ್ತ್ ದ್ ಕೊರ್ದ್ಗೆ. ಆ ದಿನೋಲ ಬೇಗ ಬತ್ತೊಂಡ್. ಗಟನ್ ಇದ್ದಾಂದಿ ಗವೆಲ್ ಗ್ ಬೂರ್ದ್ ಸೋಂಟೋ ಪೋಲೆದಿತ್ತಿನ ಬಲಿಕ್ ಗೂವೆಲ್ಲ ಉಲಾಯ್ ಮಿಶ್ರ್ ದ್ ರೈಕ್ ಲ್ ಗುಂಡು ಪಾಡ್ ಗ್ ಕಿರಿಯರ್. ಮಾಮಲ್ಲ ಬೋಂಚೆದಾಯೆಂಡ್ ಪ್ರದರ್ ಪಡೆಯರ್.

ಕ್ ಪಿಲಿ ಬೋಂಟೆ ಆರ್ ಸುರೂತ ಪಿಲಿ ಬೋಂಟೆ ಆದಿಪ್ಪೊಡು. ಬುಕ್ಕೊಂದ ದಿನೋಡು ಉರುಗು ವಾರಿಯಾದ್ ಕಂಬಿ ಕೈಕಂಜಿಲ್, ನರಮಾನಿಯರೆ ಜೀವೋಗು ಸಂಚಕಾರೋ ಕೊರೊಂದಿತ್ತಿನ ಪಿಲಿಕ್ಲೆನ್ ಆರೆ ಬಿಸ್ ದಿಗೆ, ಚುರುಕುತನೋಡು ಕೆರ್ ದ್ ಲಕ್ಷ್ಯೋಗೋರಿ ಮಲ್ಲೋನಿಯರೆ ಸಾಧ್ಯೋ ಆಪಿಂಚಿತ್ತೆ ‘ಪಿಲಿಮದ್ದ್ ಲಾ ಮಲ್ಲೋಂಡರ್. ಈ ಮದಿಮ್ಲಾ ಕೂಡುಂಡ ರೈಕ್ ಲ್ ಗ್ ಮೂಜಿ ಮದಿಹೆ. ದುಂಬು ಒದಿ ಗೊತ್ತಾಪುಂಡು.

ಸುರೂದ ಪಿಲಿಬೋಂಟೆ ರೈಲೆನ ಪ್ರದಾರ್ ನ್ ಬದಲ್ವಾಂಡ್. ಆನಿ ಮುಟ್ಟೆ ಬಜೀ ಜತ್ತು ಆತಿತ್ತೊನಾರ್ ಅಯಿಡ್ ಗ್ ಬೋಕ್ಕೊ ಪಿಲಿಜತ್ತು’ ಆಯೆರ್. ಆನಿದ ದಿನೋಟು ಆ ಉರುಡು ನಾಲ್ಕೊ ಜತ್ತುನಕುಲ್ ಇತ್ತೆರ್. ಅಂಡ ‘ಪಿಲಿಜತ್ತು’ ಪಂಡ್ ದ್ ಇತ್ತೊನಾರ್ ಬರಿ ಮಾತ್ಲೂ ಅವು ರೈಕ್ ಲ್.

ಬುಕ್ಕೊ ಕೇನೋಡ ರೈಲೆನ ಕಾರ್ ಬಾರೇ ಕಾರ್ ಬಾರ್. ಇತ್ತೆ ಜತ್ತು ಮಲ್ಲ ಜನ್ ಮಲ್ಲ ಬೋಂಟೆದಾಯ್. ಅಂಡ ಉಂಡು ಮಾತೆ ಉರುಡಕುಲ್ ಗ್, ಇಲ್ಲ ಲ್ ದಕುಲ್ ಗ್.

ಆರ್ ದಾನೆ ಅತಿತ್ತುರ್ ಅವು ತೆರಿಯೋನೊಡು “ದಾಯೀಗ್ಲಾ ಅವಂದಿನಾಯೆ”.

ಅಮೈರ್ ದಾಸರ್ಯೆಲ್ಗ್ ಈ ಮಗೆ ನಿಂಗಿಯರೆಲ್ ಆವಂದಿನ, ಉಬಿಯರೆಲ್ ಆವಂದಿನ ಮಗೆ, ಬೋಂಟೆ ಬಡ್‌ನ್‌ ಕಾಪ್‌ಜಿ, ಈ ಎಲ್ಯು ಪ್ರಾಯೋದ ಜವ್ವನೆ ನನೊಲ್ ಮನ್‌ ವಸೋ ಬಧ್ಯನಾಯೆ. ಬಡ್‌ಕ್‌ಯರೆ ದಾನೆ ಮಲ್‌? ಉಂದು ಆರ್ ಆಲೋಚನೆ. ಈ ಆಲೋಚನೆನೆನೆ ಆರ್ ಕರ್ರೋನ್‌ ಪೀಂಟಾವೋಂದಿತ್ತ್‌ಂಡ್. ಪುಟ್ಟಾಯಿನಾಯ್ಗ್ ಇತ್ತ್‌ನ ಈ ಪ್ರೀತಿ ಸಹಜೊ ಅತ್ತ್?

ಅಮೈರ್ ಬೆನ್ನಿಗ್ ರ್ಯೆಲ್‌ಡ್‌ ದಾಲ ಸಾಯೋ ಇದ್ದಿ. ಬೋಂಟೆ ಬೋಂಟೆಂದ್ ಇಲ್ಲ್‌ಗ್ ಬತ್ತಿ ಕೆಲಸೊದ ಜವ್ವನೆರೆನ್‌ಲ್ ಲೆತ್‌ಲೋಂದು ಕಾಡ್‌ಗ್ ಬರ್ಪುನ ರ್ಯೆಕುಲೆಗ್ ಅಮೈರೆನ್ ಉಡಲ್‌ಡ್ ಕೊದಿಪುನ ಬೆಂಗ್ ಎಂಚಿನವುಂದು ತೆರಿಯುಂದು. ಆಂಡ ಅವಲುಲ್ ಆರ್ಗ್ ಆರೇ ಸಮಾದಾನೊ ಮಲ್‌ಭ್ರಂದಿತ್ತ್‌ರ್. ‘ಮೂಲು ಎನ್ನ ತಪ್ಪ ದಾಲ ಇದ್ದಿ ಪೂರ್ ಅಮೈರೆನನೇ!’

ಪುಟ್ಟಿನರಮಾನಿಯ್ಗ್ ಸಾವ್ ಉಂಡೇ ಉಂಡು. ಓವು ಆರಂಭೊ ಆಂಡ ಅಯ್ಕ್ ಅಂತ್‌ಲ್ ಉಂಡೇ ಉಂಡು. ರ್ಯೆಕುಲೆನ ಬೋಂಟೆದ ಬಡ್‌ಕ್‌ಗ್‌ಲ್ ಅಂತ್‌ಲ್ ದಿನೊಕುಲ್ ಮುಟ್ಟಿ ಬತ್ತ್‌ಂಡ್. ರ್ಯೆಕುಲೆ ತಮ್ಮುಲೆ ಡಾ. ರ್ಯೆಕುಳು ವಿಲಾಯಿತ್‌ಡ್ ಮದ್ರಾಸ್‌ಗ್ ಬತ್ತ್‌ರ್.

ಇತ್ತ್ ಪ್ರೀತಿದ ಅರುವತ್ತನ ಸುಖೊ ದುಃಖೊದ ವಿಷಯೊ ಡಾ. ರ್ಯೆಕುಲೆಗ್ ತೆರಿಯೊಡಾಂಡ್. ಉರುಗು ಕಾಕಚಿ ಬರೆಯೀರ್. ಉತ್ತರ್‌ಹೊ ಬತ್ತ್‌ಂಡ್, ಕಾಕಚಿ ಬುಡ್ವಾದ್ ಓದಿಯೀರ್. ‘ಜತ್ತ್‌ನ ವಿಷಯೊನೇ ವಿಷಯೊ. ಆಂಡ ಎಡ್‌ ಸುದ್ದಿ ಒಂಜಿಲಾ ಇದ್ದಿ.

ಡಾ. ರ್ಯೆಕುಲೆಗ್ ಮನ್‌ ಬೇಚಾರ್‌ ಆಂಡ್. ‘ಜತ್ತ್‌ನ ಮಟ್ಟ್‌ಗ್ ನೂದು ಎಡ್‌ ಕನ ಕಟ್ಟೊನಾರ್ ಆರ್. ತನ್ನ ಅರುವತ್ತೆ ದಾನೆದಾನೆನ್ನೋ ಆವೋಡುಂದು ಆಸೆ ದೀನಾರ್ ಆರ್. ಆಂಡ ಇತ್ತ್ ಪ್ರೋತ್ಸಾಹ ನಿರಾಸೆ. ‘ಜತ್ತ್ ತಿದ್ದಿಯರೆ ಆವಂದಿ ಸಾದಿ ಪತ್ತ್‌ದಿಪ್ಪಾಯೆ’ ಪನ್ನನವು ಆರೆನ ದೂರೊದ ಆಸೆ. ಅವಲೂ ನಿರಾಸೆ ಆಯರೆ ಬಲ್ಲಿಯತ್ತ್.

ಈ ಅರುವತ್ತನ್ ಸರಿಸಾದಿಗ್ ಕೊನವೋಡು, ಆಯ ಬಡ್‌ಕ್‌ಡ್ ಸಜ್ಜನೇಂದ್ ಆವೋಡು ಪನ್ನನ ಹೇರಾಸೆ ಡಾ. ರ್ಯೆಕುಲೆನ. ರ್ಯೆಕುಲೆನ ಎಡ್‌ಗಾತ್ರ ಡಾ. ರ್ಯೆಕುಳು ದತ್ತೊನ್‌ನ ನಿದಾರ್‌ರೊ ಇಂಚ್ ಇತ್ತ್‌ಂಡ್ “‘ಚಿರಂಜಿವಿ ಜತ್ತ್‌ಗ್ - ಈ ಕೂಡಲೇ ಬೆಳ್ತ್‌ಂಗಡಿ ತಾಲೂಕಿನ ನಾವೂರು ಸುಳ್ಳೋಡಿಯಲ್ಲಿ ತಾನು ಶಿರೀದಿಸಿರುವ ಭೂಮಿಯು ಉಸ್ತ್ರವಾರಿ ನೋಡಿಕೊಳ್ಳುತ್ತಕ್ಕದ್ದು’”.

ನಾವೂರು ಸುಳ್ಳೋಡಿ ಬೆಳ್ತ್‌ಂಗಡಿ ಪೇಂಟೆಡ್ ಏಳೆಣ್ಣೋ ಮ್ಯುಲ್ ದೂರೊಡಿಪ್ಪುನ ಒಂಬೆ ಕುಗ್ರಾಮು. ಆ ಉರುಗು ಹೋಯರೆ ಬಯಸರೆ ವಾಹನೊ ಸೌಕರ್ಯೋ ಇಚ್ಚಿ. ನಡತ್ತುದೆ ಪೋಪೋಡು, ಬರೊಡು. ಕುದುರೆಮುಖೊತಡಿಟ್ ಗೆಟ್ಟಿಡುಂತಿನ ಈ ಉರುಡು ಮ್ಯುಲ್‌ಗೊಂಜಿ ಇಲ್ಲ್. ಜನೊಕುಲ್ ಬಾರಿ ಕಮ್ಮಿ ಅಂಡಾದ್ ಇಲ್ಲ್‌ಲ್‌ಲ್‌ಲ್‌ಲ್ ಕಮ್ಮಿ.

ನಾವ್ಯಾರು ಸುಳ್ಳೋಡಿ ಗ್ರಾಮೋದ ಸುತ್ತುಮುತ್ತು ಪೂರ್ತಿ ಕಾಡ್. ಇಡೀ ಗ್ರಾಮೋನು ಸುತ್ತುರ್ನು ಪಾಡ್ ದ್ರಾ ನೇತ್ರಾವತಿ ಸುದೆ ಪರಿಪ್ರೋಂಡು. ಪರಿಪ್ರಣ ಸುದೆ ಪೂರ್ತಿಗ ಗ್ರಾಮೋನು ಮುಚ್ಚಿದ್ರಾ ಉಂಟೊನ ಕುದುರೆಮುಖೋ ಈ ಮಣ್ಣಾನ್ ಬಂಗಾರೋ ಮಲ್ಲೋದೊಂಡ್. ಮೂಡಾಯಿ ಪ್ರಡೆಟ್ ತರೆ ದೇಶ್ರಾದ್ರಾ ಉಂತಿನ ಬಂಡಾಟೆ ಜವಳಿಕಲ್ಲ್, ಬಲ್ಲಾಳೆದುಗ್, ಪಡ್ಲಾಯಿಡ್ ಟಿಪ್ಪ್ ಸುಲ್ಲಾನನ ಇತಿಹಾಸ ಪ್ರಸಿದ್ಧವಾಯಿನ ಗಢಾಯಿಕಲ್ಲ್ ತೆನ್ ಕಾಯಿಡ್ ಹಿರಿಮಾರ ಹುಪ್ಪ್, ಹೇವಳ, ಕುದುರೆಮುಖೋದ ತುಂಡುಲು, ಬಡೆಕ್ಕಾಯಿಡ್ ಎರಿಮಲೆ ಸುದೆ, ಹತ್ಯೆಡ್.

ಉಂದು ಎಲ್ಲೆ ಬರ್ವ್ ನ ರೈಕುಲೆ ಗ್ರಾಮೋದ ಎಲ್ಲೆ ಗುತ್ತೋ. ನನದ ದಿನೋಡು ರೈಕುಲೆ ಚೆಂಡ್ ಈ ಅಂಕೋದ ಕೆಳ್ಳಾಟೆ ಪ್ರರೆಲೋಡು, ಬರ್ದೋಕ್ ಗೋಲಾ ಒಂಬಿ ತಿಗ್ರೆಣೆ ತಿಕ್ಕುವಾ ದಾನ್ನೋ? ಡಾ. ರೈಕುಲೆನ ಆನೆಲಾ ಅವ್ವೇ.

ಡಾ. ರೈಕುಳು 'ಜತ್ತು'ನ ಏಳ್ಳಿಗಾತ್ರ್ ಕೊರಿ ತೀಪ್ರ್ ನು, ಕಾಯೋದು ಕೊನರುನ ಕೆಲಸೊ ಆರೆನ ಬಾವೆ ನಾರಾಯಣ ಶೇಕೆರೆಗೋಲಾ ತಂಗಡಿ ರುಕ್ಕಿಣ್ಣಿಗೋಲಾ ಸೇನಾಂವು. ಜತ್ತುನು ನಾವ್ಯಾರು ಸುಳ್ಳೋಡಿಗ್ ಸೇರ್ನ್ನಾವ್ನ ಕೆಲಸೊ ಸುಲಬೆದ ಅತ್ರ್. ಆಂಡ ಡಾ. ರೈಕುಲೆ ತೀಪ್ರ್ ಗು ಮಗುರುತ್ತರೋ ಇಜ್ಜ್.

ರುಕ್ಕಿಣ್ಣಿಯಮ್ಮೆ ಕಡಪ್ಪಡುನ ಜನೋ ಬೆಳ್ಳಾರೆಡ್ ಪಿಲಿಮಜಲ್ಗ್ ಬಿತ್. ರೈಕುಳ್ಳಿಗೇನೆ ಬೆಳ್ಳಾರೆಗ್ ಪಿರಿತ್ತೆ, ಸಿದ್ದಪ್ಪೆ - ಮಗನ ಬೇಟೆಯಾಂಡ್. ಲೆಪ್ಪ್ ಡಾಯಿನೆ ದಾಯಿ ಪನ್ನುನವು ಬೇಲೆದಾಯಿಗ್ ಗೊತ್ತಿಜ್ಜ್. ಚೊಕ್ಕೊ ರೈಕುಲೆಗೆಂಟೆ ತೆರಿಯು, ಸಿದ್ದಪ್ಪೆ ಈತ್ ಪ್ರೋತ್ಸು ಅಯಿತ ಸುದ್ದಿಯೀ ದೆತ್ತುಜೆರ್. ಬೇತನೇ ಸುದ್ದಿ ವಾತೆರೆಂದುಲ್ಲೇರ್.

ರೈಕುಳು ಬೆಳ್ಳಾರೆಗ್ ಬನ್ನಗ ಬುದ್ದಿವಂತಿಕೆದ ಒಂಬಿ ಕೆಲಸೊ ಮಲ್ಲೋದೆರ್. ಕಡಮ್ಮೆದ ಮಾಸೋದ ಕಜಿಪ್ಪನು ತುಂಬೋಂತ ಬತ್ತೋದೆರ್. ಅಪರೂಪೋದ ಈ ಮಾಸೋ, ಅಯಿತ ಕಜಿಪ್ಪ ಅಪ್ಪೆ ರುಕ್ಕಿಣ್ಣಿಯಮ್ಮೆನ ಮಾತ್ರೋ ಅತ್ತ್ ಸಿದ್ದಮ್ಮೆ ಸೇಕೆನ್ ಲಾ ಮಲ್ಲೋ ಮಲ್ಲಾವು ವಂಡ್ ದ್ರಾ ಅರ್ಗ್ ಗೊತ್ತಿತ್ತೋನಾವೆ.

ಅಪ್ಪೆ ತೈತಿ ಚೊಕ್ಕೊ ರುಕ್ಕಿಣ್ಣಿಯಮ್ಮೆನೇ ಈ ಬಾಲೆನ್ ಕಾತ್ರಾನಾರ್. ತನ್ನ ಕಡಕ ದಿನೋ ಮುಟ್ಟೆ ಈ ಅಪ್ಪೆ 'ಜತ್ತು'ನ ಮಿತ್ತೆ ತೊಜಿಪಾಯಿ ಪ್ರೀತಿ ಪಾರೋ ಇಚ್ಚಾಂದಿನಾವು. ರೈಕುಲೆನ ಪ್ರಾಥಮಿಕ ಶಾಲೆದ ವಿದ್ಯಾಭ್ಯಾಸೋಲ ಬೆಳ್ಳಾರೆಡೆ ಅತ್ರೋಂಡ್. ಸಿದ್ದಪ್ಪೆನ ಪ್ರೀತಿದ ಏತ್ ಆರ್ಗ್ ಗೊತ್ತಿತ್ತೋನಾವೆ. ಆಂಡ ಇನಿ ಈತ್ ಅಮಸರೋಡು ಬರಿಯರೆ ಪಂಡರ್ ದಾಯೆ? ಅವು ಮಾತ್ರೋ ಗೊತ್ತಿಜ್ಜ್.

ದುಂಬೇ ಪನ್ನೆ ರೈಕುಳು 'ಸಕಲ ದುಗುಂಣ ಸಂಪನ್ನ್' ಬಿದ್ರೋ ಪ್ರದೆಯೊನ್ನೋನಾರ್. ಆಂಡ ಈ ಅಪ್ಪೆಗ್ ಮಾತ್ರೋ ಆರ್ನ ವಾ ಗುಣೋಲಾ ದೋಸೊ ಪಂಡ್ ದ್ರಾ ತೋಜುದೊಜೆ. ಅಯಿಕೆ ಪನ್ನುನೆ ಮಾತ್ರೆ ದೇವೋಭವೆ. ಮಾತ ಅಪ್ಪೆಲ್ಲೆನ

ಕ್ಷೇತ್ರ ದೃಷ್ಟಿಗ್ರಾಮದಲ್ಲಿ ರೀತಿದನೋ ದಾನೋ.

ಇತ್ತೆ ರುಕ್ಣಿಯವುಗ್ಗೆ ಕಂಡನಿ ಶೇಕರೆದ ಜತ್ತು ಇಲ್ಲಡೆಗ್ಗೆ ಬತ್ತಾನ ಸುದ್ದಿ ತೆರಿಪ್ಪಾಪ್ಪಾಡಾಂದ್ರೆ. ಅಯಿತೊಟ್ಟಿಗ್ಗೆ ಆಯೆ ಕೊನತ್ತಿನ ಮಾಸೋದ ಕಚಿಪ್ಪದ ರುಚಿಲಾ ಮುಖ್ಯವೋಡು. ಒಂತೆ ಪ್ರೋತ್ಸ ಕರೀಂದ್ರ್ಾ. ಶೇಕರ್ ಬತ್ತೆರ್. ರಂಡ್ಲ್ ಕೆಲಸೋಳ ಆಂದ್ರ್.

ಅಪ್ಪೆನ ಈ ಬೊಮ್ಮನೋದ ಗುಟ್ಟೆ ಬೇತೆ, ತನ್ನ ಕಂಡನಿಯಗ್ಗೆ ಜತ್ತುನ ಮಿಶ್ರ್ ವಿಪರೀತ ಕೋಪ್ಪೊ ಉಂಡು. ಕಾಲೇಜ್‌ಗ್ಗೆ ಒಂತೆ ದಿನೋ ಹಾಸ್ಟಿ ಪಾಡ್ಲ್ ಪರೀಕ್ಷೆದ ಫೀಸ್ ಕಟ್ಟುದುವೆಂಡ ಇನಿ ಈ ‘ಜತ್ತು’ ವಿದ್ಯಾನ್ ಜತ್ತು ಆತುವೆ. ಆಂಡ ಆಯೆ ಇನಿ ದಾನೆ ಆಯೆ - ವಿದ್ಯಾನ್ ಗತ್ತು ಇದ್ದಂದಿನ ಬಜೇ ಜತ್ತುವೇ ಆಯೆ. ಅಯಿಕ್ ಕ್ಷಮೆ ಉಂಡಾ?

ಇನಿತ್ತು ಪ್ರೋತ್ಸ ಆರ್ಗ್ ಮಾಮಲ್ಲ ಉಭಯ ಸಂಕಚೋದ ಪ್ರೋತ್ಸ. ಏನ್ ಇನಿ ಜತ್ತುನ ಸಕಲ ಸದ್ಗುಣೋಲನ್‌ಲಾ ಬುಡೆದಿ ರುಕ್ಣಿಯಗಾತ್ರ ಒತ್ತೊನೋಡಾತೆ? ಆಲಾನ ಅಪ್ಪೆ ಕರ್ರೋಳ್ ಇತ್ತಿ ಆನಾಜೋಕುಲೆ ಬಟ್ಟಿಗೇ ಆಯಾನ್‌ಲಾ ವುಗೇಂದ್ರ್ ಒತ್ತೊಂದಾತ್ರೋಂದ್ರ್. ಆ ಬಂದುತ್ತೊನು ಕಡಿಷ್ಟಿಯರೆ ಎನ್‌ಡ್ ಬಲ್ಲಿ. ಎಂಕ್‌ಲಾ ತಿಗಲೆ ಉಂಡು. ಕಟ್ಟೊ ಉಂಡು. ತಿಗಲೆಡ್ ಜತ್ತುನ ಮಿಶ್ರ್ ಪ್ರೀತಿ ಉಂಡು. ಜತ್ತು ಇಂಚಾಯೆ. ಅತ್ತೆ ಪಂಡ್‌ದ್ರ್ ಕಟ್ಟೊಡ್ ಒಂಜಿ ತೊಟ್ಟು ಕಣನೀರ್ ಬರ್ಪಂಡು. ಆಯೆ ಎಡ್ಡೆ ಆವಡ್ ಪಂಡ್‌ದ್ರ್ ಆಸೆ ಉಂಡು. ದೇವರೆನ್ ನಂಬುದು ಜತ್ತು ಎಡ್ಡೆ ಆವಡ್‌ದ್ರೋಂದ್ರ್ ಭಾವೆಡಾ. ರೈಕುಳು ಒಟ್ಟಿಸಾಯಿನ ಕೆಲಸೋ ಮಲ್ಲುವೆ ಪಂಡ್‌ದ್ರ್ ಎನ್ನಿಯೆರ್.

ರಾತ್ರೆ ಆಂಡ್ರ್. ಜತ್ತುನು ಉಣಾಡ್ ಜೆಪ್ಪಾಯೆರ್. ಬೋಕ್ಕೊ ಕಂಡನಿ, ಬುಡೆದಿ ಜತ್ತುನ ಎಲ್ಲೆದ ದಿನೋತ ವಿಷಯೋನೇ ಪಾತೆರ್ಯೋಯೆರ್. ರುಕ್ಣಿಯಮ್ಮೆ ಶೇಕರೆದ ಪಂಡರ್ “ಜತ್ತುನು ಎಲ್ಲೆನೋ ಎಲ್ಲಂಜಿಯೋ ನಾವೂರುಗು ಪ್ರೋಯರೆ ಏನ್ ಒಟ್ಟಿಸಾವೆ. ಆ ಮಹಣ್ಣೊ ಆಯೆ ಬೆನಾಡ್ರ್. ಎಡ್ಡೆ ಬೆನ್ನ್ಯಾಲೆ ಆಪೆ. ಆಂಡ ಆಯಗ್ಗೆ ಕಚಿಗ್ಗೆ ಕಾಸ್ ಕೊರೆಡಾಡು. ಆಯನ ಬೆರಿಸಾಯೋಗು ಉಂತೋಡು. ಆ ಕೆಲಸೋ ನಮ್ಮೊವು. ನಾವೂರುಗು ಪ್ರೋನಗ ಆಯೆ ಬಜಿ ಕ್ಷೇತ್ರ ಪ್ರೋಪುನ ಬೋಡ್ಡಿ. ಈರ್ ಅಂತೊಡಿತ್ತಿನ ಕಳುವ ತೋಟತ ಬೆಡ್, ಬೋಡಿತ್ತಿನಾತ್ರ್ ತೋಟತ ಕೊಲ್ಡ್, ಕಾರ್ ಮುಗೋಲನ್ ಗಿಡರುನ, ಕೆರುಪ್ಪನ ಶಕ್ತಿ ಆಯಡ ಉಂಡು. ಅಯಿಕ್ ಆಯೆ ಪ್ರೋಡಿಯಾಯೆ”

ರುಕ್ಣಿಯಮ್ಮೆನ ಪ್ರತೀ ಪಾತೆರೋ ಶೇಕರೆಗ್ಗೆ ಒಟ್ಟಿತೋ ಆಂಡ್ರ್. ಜತ್ತುನು ಒಪ್ಪಾಪುನ ಭಾರೋ ರುಕ್ಣಿಯಮ್ಮೆಗತ್ತು. ಅಪ್ ಆಲೆಗ್ಗೆ ಬುಡುವಾವು.

ಇತ್ತೆ ರೈಕುಲೆ ಮುಟ್ಟು ಬರ್ಡ್. “ಅಮ್ಮೆ ಎನನ್ ಬೆಳ್ಳಾರ್ಗೆ ಬರಿಯರೆ ಪಂಡರ್. ಏನ್ ಒತ್ತೆ. ದಾಯೆ ಪಂಡ್‌ತ್ರ್ ಗೊತ್ತಿಜ್ಞೆ. ಎಂಕು ಪಣಂಬಾರುಗು ಪ್ರೋಯಿ ಕತೆ ಆಂಡತ್ತೆ” ಪಂಡ್‌ದ್ರ್ ಆಲೋಚನೆದ್ರ್ ಬೂಯೆರ್.

ರುಕ್ಣಿಯಮ್ಮೆಗ್ಗೆ ಅಮಸರೋ ಇದ್ದಿ. ದೂರೋಡ್ಡ ಬತ್ತಾನ ಮಗೆ. ಒಂತೆ ಬಚ್ಚೆಲ್

ಇರ್ನಾವುಂದು, ಬೊಕ್ಕೆಗೂ ಪನೊಲಿ ಪಂಡ್ಯಾದ್ ಸರಿ ಪೋತುಗಾತ್ ಕಾತೆರ್, ಪೋತು ಬತ್ತಾಂಡ್. ಎನ್ನ ಮಗೆ ಜತ್ತು ಎನ್ನ ಪಾತೆರೊಗು ಒಪ್ಪಂದೆ ಇಪ್ಪಾಯೆ ಪನ್ನಿ ನಂಬಿಗೆಡೇ ಆಯನ ಮುಟ್ಟು ಬತ್ತೆರ್. ಕರಿನ ದಿನೊಕುಲು ಬರುವುನ ದಿನೊಕುಲು, ಕರಿ ಸುಖೊ ದುಕೊಗ್ನು. ಬರಿಯೆರೆ ಇತ್ತಾನ ಸುಖೊ ದುಕೊ ಉಂದಕೆ ಮಟ್ಟೋಗ್ ಗಂಟೆಗಟ್ಟುಲೆ ಅಮ್ಮ ಮಗಟ ತನ್ನ ಬೇಸನ್ನಾ ಪಂಡೆರ್. ಅಮ್ಮನ ಪಾತೆರೊ ಮುಗಿಯೋಂಡ್ ಬತ್ತಾಂಡ್ ಕಡತ ಪಾತೆರೊ “ಎಂಕುಲು ಮಲ್ಲುನಾತು ಮಾತ ನಿನ್ನ ಎಡ್ಡೆಗ್ ಬೋಡಾತ್ ಜತ್ತು. ನಾವೂರುಗು ಪೋಯರೆ ಒತ್ತೊಣ್ಣು. ಅವುಲು ಎಡ್ಡೆ ಆಲ್” ಪಂಡ್ಯಾದ್ ಕೆಣಿಇರ್ನಾ ಸೀರೆದ ಸೆರಂಗ್ಂಡ್ ಒರನೊಂದು ಲಕ್ಷ್ಯಿಯೆರ್.

ಅಪ್ಪೆನ ಕೆಣಿಇರ್ ಬರೆಯಿ ಪಾತೆರೊ ರೈಕುಲೆನ ತಿಗಲೆಗ್ ತಟ್ಟಾಂಡಾ ದಾನೆಂಬ್? “ಆವ ಅಮ್ಮ ಒತ್ತೊಂಡ್” ಪಂಡೆರ್. ಮನದಾನಿಯಿ ವಾರೆಲ, ಗಳಿಗೆ ತೊತೊಂಡ್, ನಿಘಂಟ್ ಮಲ್ಲಿ ದಿನೊತ್ತಾನಿ ಮೂಳಿ ತಿಂಗೋಳಿಗಾಪಿ ಮನೆವಾತೆದ ಸಾಮಾನ್ ದತೊಂದು ರೈಕುಲು ನಾವೂರು ಸುಳ್ಳೋಡಿ ಸೇರ್ಯೆರ್.

ರುಕ್ಕಿಣಿಯಮ್ಮನ ಪ್ರೀತಿದ ಒತ್ತಾಯೊ. ರೈಲೆನ್ ನಾವೂರು ಸೇರ್ನಾಂಡ್. ಆಂಡ ರೈಕುಲೆನ ಮನಸ್ಸೋಗ್ ಆ ಕಾಡ ಕೊಂಪೆ ಪತ್ತಾಂಡ. ಆರ್ನ ಮನಸ್ಸ್ ಪನ್ನುಂಡು “ಎನ್ನ ಕುಲೆಗ್ ಏನ್ ದಾದ ಅನ್ನಾಯೊ ಮಲ್ಲೆ. ಎನ್ನಾತೆಗ್ ಏನ್ ಬದ್ದೊಂದಿತ್ತೆ. ಎಲ್ಲೆಡ ದಿನೊದ ಲೆಕ್ಕಾಚಾರೊ ಪಾಡ್ಯಾದ್ ಇನಿ ಎನಾನ್ ಬದ್ದುಂದಿಲೆಕ್ಕೊ ಮಲ್ಲೆರತ್ತು. ಈ ಕಾಡೊಡೆಂಚ ಬದ್ದೊಕೊಲಿ. ಸಿದ್ದಪ್ಪೆನ ಒತ್ತಾಯ, ತಮ್ಮಲೆನ ಆಜ್ಞೆ ಒವುಲಾ ಮೀರಂದಿನವು. ಎಂಚನೆ ಆವಡ್. ನನೊದ ದಿನೊ ಎನ್ನ ಬದ್ದು ಮೂಲೆ, ಅಯಿಕ್ ಹೊಂದಾಣಿಕೆ ಮಲ್ಲೊಂಡೆಂಡ ಏನ್ ಬಿಸ್ಫೆ” ಪಂಡ್ಯಾದ್ ಸಮಾದಾನೊಲ ಮಲ್ಲೊಂಡೆರ್.

ಈ ಉರುಡು ಆರ್ನ ಸುಖೊ ದುಃಖೊನು ಕೇನಿಯರೆ ಜನೊ ಇದ್ದಿ. ಆಂಡ ಪಡಿಲ್ಲೊ ಬೂರ್ದು ನೊದು ಎಕ್ಕೆ ಮತ್ತೊದ ಬೂಮಿ ಉಂಡು. ನೂತ್ತೆ ಒಂಜಿ ಪುದಾರ್ದ ಪುಂಡೆಲ್ಲೊ ಉಂಡು. ತರೆ ದರ್ರಾದ್ ಉಂತುನ ಕುದುರೆ ಮುಕೊ ಉಂಡು. ಸುತ್ತು ಕಾಡುಂಡು. ಹಿಲಿ, ಪಂಜಿ, ಆನೆ, ಕಡಮ್ಮು, ಕರಡಿ ಪಂಡ್ಯಾದ್ ನೂತೊಂಜಿ ಪುದಾರ್ದ ಪ್ರಾಣೆ ಉಂಡು. ಮ್ಯಾರ್, ಕೇಂಕಣ್ಣ, ಗಳಿ, ಕೋಗಿಲೆ, ಕುಟುರುಕ್ಕೆ, ಕಾಡಾಣೊ ಪಂಡ್ಯಾದ್ ಸಾವಿರ ನಮೂನೆದ ಪಕ್ಕೆ ಉಂಡು. ವಿಷೊ ದಿಂಜಿ ಉಚ್ಚುಲು, ನೆತ್ತೆರ್ ಪರ್ರಾಪುನ ಉಂಬುರು, ಉಮಿಲಿಲ್ಲೊ ಉಂಡು ಮಾತ ಇನಿ ರೈಕುಲೆನವಾಂಡ್. ಒಯಿನ್ನೊಲಾ ಆರ್ ಬೋಡ್ಡೆ ಪನ್ನುಲೆಕ್ಕೊ ಇಚ್ಚಿ. ದೂರೊ ಮಲ್ಲೀಯಾರೆಲ ಸಾದ್ಮೊ ಇಚ್ಚಿ.

ನಾವೂರುಡು ರೈಕುಲೆಗ್ ಪಂಡ್ಯಾದ್ ಕಾತೊಂದಿತ್ತಿನ ಮುಳಿತ್ತು ಇಲ್ಲೊ. ಅಂಚಿಡ್ಯಾದ್ ಇಲ್ಲೊಲ್ಲಾ ಅತ್ತೊ ಇಂಚಿಡ್ದ್ ಕೊಟ್ಟಲಾ ಅತ್ತೊ ಪನ್ನಿ ರೀತಿದವು. ಇತ್ತೆ ರೈಕುಲೆಗ್ ಆ ಇಲ್ಲೇ ಆರಮನೆ. ವಿಪರೀತ ಚಳಿತ್ತು ಈ ಜಾಗೆಡ್ ಈ ಇಲ್ಲೊಡ್ ಬದುಕುನ ಪಾಲೊನು

ನನ ಬೋಕ್ಕಾನೆ ರೈಕುಲು ಕಲ್ಲೊಡಾತೆ.

ಬತ್ತಾರ್ಥ ಎತ್ತಾನ ದಿನೋ ಬಯ್ಯ ಅಂದ್ರ್, ಕತ್ತಲೆಲಾ ಅಂದ್ರ್. ಎಲ್ಲೆಡ ಕರಿಯೋಡಾಯಿನ ದಿನೋಕುಲೆನ ಆಲೋಚನೆದ್ರ್ ರೈಕುಲುಲ್ಲೊರ್. ದೂರೋದ ಬಂಗಾಡಿದಂಚಿದ್ರ್ ಏರೋ ದುಡಿ ಬೋಟ್ಟುಪೆರ್, ಸಬ್ಲೊ ಕೇಮಂಡು, ಅಯಿತೊಟ್ಟಿಗೆ ನಲಿಪುವರೋ ದಾನ್ನೋ, ದುಡಿ ದುನಿಪುನ ಶಬ್ದ್ಲ್. “ಬೆಂದ್ರೊಂಡ ಉಣಿಂಬ, ಬೆಂದ್ರೊಂಡ ಉಣಿಂಬ, ಬಂಜಾರೋ ಉಣಾಂಬ, ಬಂಗಾಡಿಗ್ ಪ್ರೋಂಡ ಬಂಜಾರ ಉಣಿಂಬ”.

ದುಡಿ ದುನಿಪುನ ಸಬ್ಲೊನು ರೈಕುಲು ಅತೋ ಮಲ್ಲೊನ್ನಾನ ರೀತಿ ಇಂಚಿನವು. ಸೂರ್ಯ್ ಕಂತ್ರಾನ ಈ ಪೋತ್ರ್, ಮಡಿಯಾತ್ ದ್ಯುವ್ಯೋ ದೇವರೆಗ್ ಕೈ ಮುಗಿದ್ರ್ ಎಡ್ಡೆಪ್ಪ್ರಾನು ನಟೊಮನ ಈ ಪೋತ್ರ್ ಎಂಕೇ ನನ ಮಿತ್ರ್ ಈ ಉರುಡು ಬದುಕುನೆಂಚಂದ್ರ್ ಪನ್ನುನ ಪ್ರಶ್ನ್ಯ್ಗ್ ಉತ್ತರೋ ಕೊರ್ಪುಂಡಾಂದ್ರ್ ಅಂದ್ರ್. ಅಂದ್ರ್ ‘ಬೆಂದ್ರೊಂಡ ಉಣಿಂಬ, ಬೆಂದ್ರೊಂಡ ಉಣಿಂಬ’ ಪನ್ನುನ ಪಾತೆರೋ ಏತ್ ಸತ್ತ್ಯ್. ಅವು ಎನ್ನ ಪಾಲ್ಬಾದ ಜೀವನ ಮಂತ್ರ್ ಆವೋಡು “ಮನ ಜೀವನದಧರ್, ಮನ ಪ್ರಪಂಚಧರ್ ಮನ ಜೀವ ಪ್ರಪಂಚಗಳ ಸಂಬಂಧ್” ಪನ್ನುಂಚಿತ್ತಿ ಮಂಕುತಿಮ್ಮುನ ಕಗ್ಗೋದ ಪ್ರಶ್ನೀ ಸಚ್ಲೊಲ ಆರೆನ ತರೆಚ್ಚ್ ತಿರ್ಭೋಗ್ಂದ್ರ್.

ನನ ಮಿತ್ರ್ ದ ದಿನೋಕುಲು ಈ ಮಣ್ಣ್ಯ್ ಏನ್ ಬೆನೋಡು. ಈ ಬಂಗಾರೋ ಮಣ್ಣ್ ಎನ್ನ ಬಿಂಧ್ಯಾನಾಲಾ ಬಂಗಾರೋ ಮಲ್ಲೊಡು. ಎಲ್ಲೆಡ ಎನ್ನ ಪೋಲುಂದ ಬಿಂಧ್ಯಾಗ್ ಈ ಮಣ್ಣ್ ಪಂಚಾಂಗೋ ಆವೋಡು. ಇನಿ ಎನನ್ ದೂರೋ ಮಲ್ಲೊನ ಎನ್ನ ಕುಲೆ ಎಲ್ಲೆ ಎನನ್ ‘ಬಲ ಮಗಾ’ಂದ್ರ್ ಪಂದ್ರೊದ್ರ್ ಲೆಟ್ಟಿಲೆಕ ಆವೋಡು. ಎನ್ನ ಬಿಂಧ್ಯಾದ್ರ್ ಆವುನ ಈ ಬದಲ್ತೆ ಈ ಮಣ್ಣ್ಯ್ ಏನ್ ಬೆನ್ನುನ ರೀತಿಫುಂಡು - ಪನ್ನುನ ಗಟ್ಟಿ ಮನಸ್ಸೆದ ನಿಶ್ಚಯೋ ರೈಕುಲೆನವು ಆ ಪೋತ್ರ್ ದವ್ವು.

ರೈಕುಲೆನ ಮನಸ್ಸೆದ ನಿಶ್ಚಯೋ ನಿಶ್ಚಯೋ ಆತೇ ಒರಿಂಡಾ? ಆತ್ರ್ ಅವು ಕಾರ್ಯರೂಪೋಗು ಬತ್ತಾಂಡ ಪನ್ನಿನೆನ್ ದುಂಬಾಗು ತೂಪೋಲಿ.

ಬೂಮಿನ್ ಪೋದಿತ್ತೊನ ಕಡ್ಪು ಕತ್ತಲೆ. ದೂರೋಡ್ಪು ‘ಡೆನ್ನ ಡೆನ್ನ ಡೆನ್ನ ಡೆನ್ನನ ಈ ಮಾಮಿ’ ಪನ್ನುಂಚಿತ್ತಿ ಪೋಲ್ ಕಂಟ್ರೊದ ಪೋಣ್ ಸ್ಪ್ರಾರೋ. ಈ ಈ ಉರು ಬಜೀ ಉರತ್ತಾ ಮಾಮಲ್ಲ ಪೋಲುಂದ ಜನಪದ ಲೋಕೋ. ಪೋಲ್ ಕಂಟ್ರೊ ಮನಸ್ಸೆದ ಪಾಪೋದ ಜನೋಕುಲು ಈ ಉರುದಕುಲು. ಪರದಿನೋ ಪೂರಾ ಮರಪ್ಪೊಡು. ಏನ್ಲಾ ಈ ಉರುದ ಜನೋಕುಲೆನ್ ಒಟ್ಟಿಗೆ ಬಂಜಾಪೋಡು. ಬಿಂಧ್ಯಾ ಬಂಜ ಆವಂದ್ರ್. ಆಲೋಚನೆ ಮಲ್ಲೊಂದೇ ರೈಕುಲು ಪಜೆ ಬುಡ್ಡಾಯೆರ್. ಜೆತ್ತಾನಾರೆಗ್ ಗಡ್ಡೊದ ನಿದ್ರೆ ದೇವೇರ್ ಪೋದಿಯೆರ್.

ಬೋಕ್ಕಾಂದ್ರ್. ಇಲ್ಲ ಸುತ್ತು ಲೆಕ್ಕಾಗು ಇದ್ದಾಂದಿನಾತ್ ಕಾಟ್ ಕೋರಿಲು ಕೆಲೆಟ್ಟಿಯರೆ

ಸುರು ಮಲ್ಲೋ. ಕೋರಿದ ಕೆಲೆಪ್ಪಗು ರ್ಯಾಕುಲೆಗ್ ಎಚ್ಚೆರೊ ಆಂಡ್. ಮೃಂದ್ ಪೂದಿನ ಉರು, ಸಾವಿರೊ ಬಗೆತ ಪಕ್ಕಲೆ ಚಿಲಿಪಿಲಿ, ಗುಂಯ್, ಟಿರೀ ಪಂಡ್ ದ್ ಇರಿಂಟಿ, ತೊಡ್ಡೆದ ಕೆಲೆಂಡಿದ ಸೊರೊ, ದೂರೊದ ಇಲ್ಲಾದ್ ದ್ ಕೊರೆಪ್ಪನ ನಾಯಿಲೆ ಬ್ ಬ್ ಪನ್ನಿನ ಸಬ್ಲ್ಯಾ ರ್ಯಾಕುಲೆನ ಕೆಬಿಕ್ ಬೂರುಂಡು. ಲಕ್ಷ್ ನ ರ್ಯಾಕುಲು ಬಿದಾಯಿ ಪ್ರೋತ್ ಬತ್ತೆರ್. ಮೋನೆ ದಕ್ಕಿಯೆರ್. ಬನ್ನಿಗ ಕೊನತ್ತೊನ ಭಾದ ಪ್ರೋಡಿ ಪಾಡ್ ದ್ ಕಣ್ಣಿ ಭಾ ಮಲ್ಲೆರ್. ಕೂಟಿಯರ ಪ್ರೋಡಿ ಬಚಿಲ್ ಇತ್ತೊಂಡ್. ಚೊಳ್ಳುದ ಕಾಪಿ ತಿಂಡಿ ಆಂಡ್.

ರ್ಯಾಕುಲು ಬತ್ತೊನ ಸುದ್ದಿ ನಿರೆ - ಕರೆತ್ತುಕುಲೆಗ್ ತೆರೀಂಡ್. ಮಲೆಕುಡಿಯೆರ್, ಅಜಿಲೆರ್, ಕಾಡ್ ಕೊರಗೆರ್, ಮುಗೆರೆರ್ ಮಾತೆರೆಗ್ನ್ ತೆರೀಂಡ್. ಪ್ರೋಸ ಬಾಹಾರೆನ್ ತೂಯರೆ ಬತ್ತೆರ್. ಸುಕೊ ದುಕೊ ಪಾತೆರಿಯೆರ್. ಕಡೆಮುಟ್ಟ ಮೂಲೆ ಉಂತುಲೆ, ಎಂಕ್ ಲೆಡ್ ದಾಯಿನ ಸಾಯೊ ಮಲ್ಲುಪ್ರೋ ಪಂಡೆರ್. ಆ ಪ್ರೋಪದ ಜನೊಕುಲೆ ಬಡೆಪತ್ತೊ ತೂದು ರ್ಯಾಕುಳೆ ತಿಗಲೆಡ್ ಮಕೊಂ ಆಂಡ್. ಈ ಜನೊಕುಲು ಲೋಕೊದ ರೀತಿ - ರಿವಾಬುಡ್ ಮಸ್ತೊ ದೂರೊ ಇತ್ತಿನಾಕುಲು. ಬಡೊಪತ್ತೊನ ಪಜೆ ಆತ್ ಮಂದಿ, ಆತ್ ತೆರ್ವೊನೊನಕುಲು. ನನೊರಿ ಉಷಾರೊದಾಯೆ ತರೆಕ್ ತೆಲಿತ್ತೊದ್ ಶಿಕ್ ತಾಣಿಯರೆ ತೂಯಿಂಡ ಅಯಿನೇ ಪ್ರಸಾದೊ ಪಂಡ್ ದ್ ತರೆಕ್ ತಲ್ಲೆನುನಕುಲು ಈ ಪಾಪ್ರೋದ ಜನೊ. ಮೊಕುಲೆನ್ ಪ್ರೋರಾ ಉದ್ದಾರೊ ಮಲ್ಲಿಯರೆ ಎನಡ್ ಸಾದ್ಯೊ ಇಜ್ಜಿ. ಆಂಡ ಎನಡ್ ವಿಪ್ಪೊತ್ತುಗುಲಾ ಮೊಕುಲೆಗ್ ಉಪದೊ ಅಯರೆ ಬಲ್ಲಿ. ಎನ್ನ ಮುಟ್ಟುದಕುಲು ಪಂಡ್ ದೇ ಮೊಕುಲೆನ್ ತೂಪ್ಪೊದು ಪಂಡ್ ದ್ ಎನ್ನಿಯೆರ್.

ನಾಪ್ಪಾರುಡಿತ್ತೊನ ಕಡೇತ ದಿನೊ ಮುಟ್ಟ ಈ ವಿಷಯೊನು ರ್ಯಾಕುಲು ಮರತ್ತೊದ್ಜೆರ್. ನಾಪ್ಪಾರುಡು ಬದ್ದೊಕ್ಯಾಯರೆ ಬೋಡಾದ್ ರ್ಯಾಕುಲು ದಾನೆ ಮಾತ ಮಲ್ಲೊದಿಪ್ಪೊ, ಆಂಡ ಒರಿಯೇ ಒರಿ ರ್ಯಾಕುಲೆಡ್ ದ್ ಎಂಕ್ ಲೆಗ್ ಅನ್ಯಾಯೊ ಆತ್ರೊಂಡ್ ಪನ್ನಿ ಪಾತೆರೊ ಪನ್ತೊಚೆರ್. ಉರ್ದುಕುಲು ಪಂಡ್ ದಿಪ್ಪೊ “ರ್ಯಾಕುಲು ನಾಪ್ಪಾರುಡುಪ್ಪನೆಟ್ಟ ಕಾಡಮುರುಗೊಲೆಡ್ ಎಂಕ್ ಲೆಗ್ ಉಪದೊ ಅತ್ರೊಚಿ. ಏರೆಡ್ವಾಂಡಲ ಎಂಕುಲೆಗ್ ಅನ್ಯಾಯೊ ಆಂಡ ರ್ಯಾಕುಲೆಡ ದೂರು ಕೊರುತ್ತು ನ್ಯಾಯೊ ದತ್ತೊನಿಯರೆ ಸಾದ್ಯೊ ಇತ್ತೊಂಡ್.

ಉರುದ ಜನೊಕುಲೆ ಈ ಎಡ್ ಪಾತೆರೊನ ರ್ಯಾಕುಲೆಗ್ ಬೋಡಿತ್ತಿನಾಪ್. ನಾಪ್ಪಾರು ಬುಡುದು ಪನೀರ್ ದುಂಬು ಪ್ರೋಂಡ ಮಿತ್ತ ಜಾತಿಕುಲೆನ ಇಲ್ಲಾಲ್ ಇತ್ತೊಂಡ್. ಜೈನರ್, ಬಂಡರ್, ಪ್ರಾಚಾರ್ಯ, ಬ್ರಿಡಾರಿಲು, ಬಂಡಾರಿಲು ಮಾತ ಇಲ್ಲಾದಕುಲೆನ ಗುತ್ತೊಲ ರ್ಯಾಕುಲೆಗ್ ಆಂಡ್. ಬಾಯಿ ಪಾತೆರೊ ಎಚ್ಚೆ ಇತ್ತೊನ ರ್ಯಾಕುಲೆಗ್ ಮಾತ್ರೊನಲ ಮನಸ್ ಗೆಲ್ಲಿಯರೆ ಹೆಚ್ಚೆ ದಿನೊ ಬೋಡಾಯಿಚಿ.

ಆನಿದ ದಿನೊನು ನೆನೆತ್ತೊಂದು ನಾಪ್ಪಾರುಡುಲ್ಲಾ ತನ್ನೊಂಜಿ ತಿಕ್ ನ ‘ಅಪ್ಪೆ’ನ

ಸುದ್ದಿನ್ ನೂದು ಸತೀ ಪಂಡೋಂದಿತ್ತರ್. ಆ ಅವ್ಯೇನ ದೂರೋದ ಬಂಗಾಡಿದ ಸೀತು ಬಂಡಾರ್ತಿ. ಏರ್‌ಲಾ ಇದ್ದಿಯಾದೆ ಒಬ್ಬಂಟಿಯಾದ್ ಇತ್ತೊನ ಈ ಜವ್ವನನ ಮಿಶ್ರಾ ಆರ್ಗ್ ಮಸ್ತ್ರ ಮೋಕೆ. ಆರ್ ಇಲ್ಲಡ್ ರೈಕುಲೆಗ್ ಚೆಂಬು ಚೆಂಬು ಆಳೆ - ಪೇರ್ ಕಡಪ್ಪುಡೋಂದಿತ್ತರ್.

ಅವ್ಯೇ ಸೀತು ಭಂಡಾರ್ತಿಲೆನ ಪ್ರಾಲ್ಯಿ ಇನಿ ನಮು ಒಟ್ಟಿಗೇನೆ ಉಲ್ಲೇರ್. ಆರ್ ಪ್ರಧಾರ್‌ಪ್ರೋಯಿ ಜೋಯಿಸೆ, ಯಕ್ಕಾನೊಗು ಪ್ರಸಂಗೋಲೆನ್ ಬರೆಪ್ಪುನ ಅನಂತರಾಮು ಬಂಗಾಡಿಯೆರ್.

ಕೆಲವಾಚಿ ಅಂಕೋ - ಆಯನೋಲೆಡ್ ಅನಂತರಾಮು ಬಂಗಾಡಿಯೆರೆಲಾ - ರೈಕುಲೆನಲಾ ಭೇಟಿಯಾವೋಂದಿತ್ತೊಂಡ್. ಗುತೋದಕುಲೆಗ್ ರೈಕುಲು ಬಂಗಾಡಿಯೆನ್ ಎನ್ನ ಕುಟುಂಬೋದಾಯ್ ಪಂಡ್‌ದೇ ಗುರ್ತೊ ಮಲ್ಲೊಂದಿತ್ತರ್. ಅಪ್ಪ ಸೀತು ಭಂಡಾರ್ತಿಯೆರ್ ಕೊರಿ ಪೇರ್ ಆಳೆ ರೈಕುಲೆನ್ ಆರೆ ಕುಟುಂಬೋದಾರಾತ್ ಮಲ್ಲೊಂಡ್. ತ ಕೊರಿ ಇಲ್ಲಾಲ್ ದ ಬಂಗಾಡಿಯೆರ್ ಪರಿ ಇಲ್ಲಾದ ರೈಕುಲೆನ ಕುಟುಂಬೋದಾರಾಯೆರ್.

ಸಮ್ಮಿಂದೊ ಓಲು ಪ್ರತ್ಯುಂಡೋ, ಅಯಿಕೆ ಓಲು, ಏಪ್ರೋ ಬಿಲೆ ತಿಕ್ಕೊಂಡೋ ಪಂಡ್‌ದ್ರ ಏರ್ಗ್ ಗೊತ್ತು?

ನಾವ್ಯಾರು ಸುಳ್ಳೋಡಿಡ್ ಇತ್ತೊನಾತ್ ದಿನೋ ರೈಕುಲೆನ ಮನಸ್ ಪ್ರಾತೀನಿಷ್ಠೆ ಇತ್ತೊಂಡ್. ಮೂಲು ಅರ್ನೋ ಕೇನುನಕುಲು, ಆರ್ಗ್ ಪನ್‌ಪುನಕುಲು ಏರ್‌ಲಾ ಇದ್ದಿ. ನಿರೆಕರೆತ ಮಾತಾ ಕೂತಿದ ಜನೋಕುಲೆನ್ ಸೇರ್ಪ್ಪಾದ್ ಗಮ್ಮತ್ತು ಮಲ್ಲುನವು ಆರ್ನ ನಿತ್ಯೋಕನುಬಿ. ಅಂಡ ಒಂಜಿ ಪಾತೆರೋ ಪನೋಡ ಆರ್ ಮಲ್ಲುನ ಗಮ್ಮತ್ತೊಡ್ ಏರ್ಗ್‌ಲಾ ಬೇನೆ ಆವಂಡ್. ಅಂಡ ಮಾನೋದ ಕಜಿಪ್ಪದ ಗಮ್ಮತ್ತೊದ ಒಣಸ್ ಮಾತ್ಲೂ.

ನಾವ್ಯಾರು ಸುಳ್ಳೋಡಿಡ್ ಪಡೀಲ್ ಬೂರ್ನ ಭೂಮಿ ಬೆನ್ನಾಲೆ ರೈಲೆನ ಬೆನ್ನಾಟಿಕೆಡ್ ಬಂಗಾರ್ದ ಬುಲೆ ಕೊರ್ಲೊಂಡ್. ಬೆನೆಂದ ಬರಿನ ತುಂಡು ಭೂಮಿಲಾ ಇದ್ದಿ. ಅಂಡ ಬುಳೆ ಪ್ರಾರ್ಥಾ ಇಲ್ಲಗ್ ಎತ್ತುಜಿ. ಮುಕ್ಕಾಲು ಪಾಲ್ ಕಾಡ ಮುರುಗೋಲೆನ್ ಬಾಯಿಗ್ ರಾಬಿ ಪಕ್ಕಿಲೆನ ಕೋಕೆಯಿಗ್ ಅಪ್ಪಂಡು. ಬರಿನ ಕಾಲಂಶೋ ರೈಲೆನ ಇಲ್ಲದ ಖಿಚಿಗ್ ಸರಿ ಅಪ್ಪಂಡು.

ಭೂಮಿದ ಬುಲೆತ್ ಮಟ್ಟ್‌ಗ್ ಆರ್ನೋ ಇಲ್ಲದಕುಲು ದಾಲಾ ಕೇನುಜೆರ್. ಅಂಡಲ ಈತ್ ಬೆಂದೊದ್‌ಲಾ ದಾಲಾ ಬರಿಪ್ಪಿಯರೆ ಆಪ್ಪಬಿ ಅತ್ತೊ ಪನ್ನಿ ಬೆನೆ ರೈಕುಲೆಗ್ ಉಂಡು.

ನಾವ್ಯಾರು ಚೋಕ್ಕೊ ಕೈತಲ್‌ದ ಉರುದಕುಲು ಮಾತಾ ರೈಕುಲೆನ ಬಿನ್ನೆರೇ ಆಯೆರ್. ರೈಕುಲೆ ಶರೀರೋದ ದೇಖಿ, ಪಾಡಿ ಅಂಗಿ ಕುಂಟುದ ಪ್ರೊಲು, ಪಾತೆರುನ ಗತ್ತೊ ಆರ್ನೋ ಓಲುಲಾ ನೆಗತ್ತೊ ತೋಜಾವಂಡು. ಉರುದ ಒವ್ವೇ ಅಂಕ ಆಯನೋ ಕೋಲೊಡು ರೈಕುಲು ಹಾಜರ್. ಅಪ್ಪಲು ಆರ್ ಏಪ್ರೋ ಪಂಡ್‌ದೇ ಕಾಪ್ನನಕುಲು ನೂದು ಜನೋ.

ರೈಕುಲೆನ ಇಲ್ಲಾಡ್ ಉರುದ ಲೆಕೊ ಇದ್ದಾಂತಿನಾತ್ ಪಂಚಾತಿಕೆಲ್ ಅತೋಂಡ್. ಪಗನಾಕುಲು ಅತ್ ಆರೆ ಇಲ್ಲ ಮೊಟ್ಟು ಬಡ್‌ನಾಕುಲು ಹಿಡಾಡ್‌ನಗ ಮಗಿ ಪಲಯ ಲೆಕೊನೆ ಪ್ರೇಲ್‌ಗ್ ಕೈ ಪಾಡೊಂದು ಜತ್ತೊಂದು ಪ್ರೇವೊಂದಿತ್ತ್ರ್. ಉಂದು ರೈಕುಲು ಕೊರಾನ ಪಂಚಾತಿಕೆದ ತಿಂಪ್ರೆದ ತಾಕತ್ತ್.

ರೈಕುಲು ನಾವೂರುಡು ಬದುಕೊಂದಿತ್ತಿನ ರೀತಿ, ಅಯಿಟ್ ಸಂಸ್ಕಾರೋದ ಪ್ರೋಲುಗಳ ಇತ್ತೊಂಡ್. ಅರೆನ ಗತ್ತ್, ದೇವಿ, ಪಾತರೋದ ಪ್ರೋಲುಗು ಬೆಕ್ಕಿಸೋ ಆಯಿನಕುಲು ಉರುದಕುಲು ಮಾತ್ರ್ ಅತ್ ಅರೆನ ಸಮೊ ಪ್ರಾಯದ ಧರ್ಮಸ್ಥಳೋದ ಶ್ರೀ ರತ್ನವರ್ಮ ಹಗ್ಗೆರುಲ್, ಕ್ರಮೇಣ ರೈಕುಲು ಶ್ರೀ ಹಗ್ಗೆರೆನ ಆಪ್ತರಾಯೆರ್, ನಂಬಿಕೆದ ಬಂಟೆ ಆಯೆರ್. ರೈಕುಲೆನಲ್ - ಹಗ್ಗೆರೆನಲ್ ದೋಸ್ತಿದ ವಿಷಯೋ ‘ಪಾತರುನ ದೇವರ್’ ಪಂಡ್‌ದ್ ಖ್ಯಾತಿ ಪಡೆಯಿನ ಆನಿದ ಧರ್ಮಸ್ಥಳೋದ ಧರ್ಮಾಧಿಕಾರಿಲು ಪರಮಪೂಜ್ಯ ಶ್ರೀ ಮಂಜಯ್ ಹಗ್ಗೆರೆಗ್‌ಲ್ ತೆರಿದಿತ್ತೊಂಡ್.

ದಿನೋಕುಲು ಪಾರೋಂದು ದುಂಬು ಪ್ರೋಪ್‌. ಅಯಿತೋಟ್‌ಗೆ ಕತೆಕುಳು ಸಾರೋಂದು ಹಿರಾವುದೆನೇ ಬರುಪ್ರೋ. ನಾವೂರು ಸುಳ್ಳೋಡಿದ ‘ನೀರ್‌ದ ಖುಳೋ’ಲ್ ರೈಕುಲೆ ಪಾಲ್‌ಗ್ ಮುಗಿಯೋಂದು ಬತ್ತೊಂಡ್. ಜವ್ವಾನದ ನುಕೋಇ? ಘುಳಿಗೆದ ದೋಷೋನೋ? ಪರಮಪೂಜ್ಯ ಖಾವಂದರ್ ಕೆಲವೆರೆನ ಕೆಲವು ವಿವಾದೋಡು ಕೊರಿ ತಿಂಪ್ರೆಲೆನ್ ರೈಕುಲು ವಿಮರ್ಶ ಮಲ್ಲಿಯರ ಸುರು ಮಲ್ಲೆರ್. ಕೆಲವೆರೆನ ಪರವಾದ್ ಉಂತುದು ಕೊರಿ ತಿಂಪ್ರೆಲೆಗ್ ತಿರ್‌ಗ್‌ತ್ ಉಂತಿಯಿರ ಸಾಯೋ ಕೊರಿಯೆರ್. ಶ್ರೀ ಖಾವಂದರೆಗ್ ವಿಷಯ ತೆರೀಂಡ್. ‘ಈ ಸರಿ ಸಾದಿಚ್ ಪ್ರೋಪ್‌ಜ’ ಪಂಡ್‌ದ್ ರೈಕುಲೆಗ್ ತೆರಿವಾಯೆರ್. ಆಂಡ ಅಪಗ ರೈಕುಲು ಹಿರ ಬರಾಂದ್‌ನಾತ್ ದೂರೋ ಪ್ರೋತ್ ಆತೋಂಡ್.

ರೈಕುಲೆನ ಸಹವಾಸ ದೋಸೋ ತನ್ನ ಮಗನ್‌ಲ್ ಎಲ್ಲೆ ಸಾದಿ ತಪ್ಪಂಡ? ಉಂದು ಖಾವಂದರೆ ಉಡಲ್ಲ ಬೇನೆ. ರೈಕುಲೆನ ಇಷ್ಟ್‌ನು ದೂರೋ ಮಲ್ಲುನವು ರತ್ನವರ್ಮ ಹಗ್ಗೆರೆಗ್‌ಲ್ ಸುಲಭೋದ ಕೆಲಸೋ ಅತ್ತ್. ಈ ಇಷ್ಟ್‌ರೆ ನಡುಟ್ಟು ಖಾವಂದರ್ ಪ್ರವೇಶೋ ಅನಿವಾಯ ಆಂಡ್. ಅಕುಲೆನ್ ದೂರೋ ಮಲ್ಲೆನ್‌ಡು ಪಂಡ್‌ದ್ ಎನ್ನಿನ ಖಾವಂದರ್ ಬಯಕ್‌ಗ್ ಎದಾರಿಜ್ಜಿ. ಖಾವಂದರ್ ಮನಸ್‌ದ್ ಎನ್ನಾನವು ನಡತ್ರೋದೇ ತೀರೋಡು. ಅವು ನಡತ್ರೋ ದ್ರೋಂಡ್‌ಲ.

ಆರ್ ಎನ್ನಾನವು ಈತೆ ‘ರೈಕುಲು ನಾವೂರು ಸುಳ್ಳೋಡಿ ಬುಡೋಡು ಮಾತ್ರವತ್ತ್ ಬೆಳ್ತೊಂಗಡಿಡ್ ದೂರೋ ಆವೋಡು’ . ನೇರೋಡು ರೈಕುಲೆಗ್ ಈ ಪಾತರೋನು ತೆರಿಪಾಂಡ ಆರ್ ಅಯಿಕ್ ಒಪ್ಪಾಯೆರೋಂಡ್‌ಲಾ ಗೊತ್ತೊಂಡು.

ರೈಕುಲೆನ ನೆಂಟೆರ್ ಇಷ್ಟ್‌ರೊಪ್ರಾರಾ ಖಾವಂದರೆನ ಭಕ್ತೀರ್. ನೇಲ್ಯಮೈ ಕೆ.ಪಿ. ವೆಂಕಪ್ಪ ಶೆಟ್‌ಫ್ಲಾ ಖಾವಂದರೆ ಸಾಹಿತ್ಯ ಸಲಹೆಗಾರೆ. ವ್ಯಾದ್ಯ ಪಲಯ ಪ್ರದಾರ್ಪೋಪ್‌ಯೀ

ವಕೀಲೆ ಕೆದಂಬಾಡಿ ನಾರಾಯಣ ರೈಕುಲು ಖಾವಂದರೆ ಪರವಾತ್ ಕೆಲವು ಕೇಸೋಲೆಡ್‌  
ವಾದೊ ಮಲ್ಲಿನಾರ್. ತಮ್ಮಲೆ ಡಾ. ಮಂಜುನಾಥ ರೈಲು ಮದ್ರಾಸ್‌ಡ್‌ ವೈದ್ಯವೃತ್ತಿ  
ಮಲ್ಲೋಂದಿತ್ತೆರ್‌ಂಡಲು ಆ ದಿನೋಡು ಡ.ಕ. ಜಿಲ್ಲೆ ಮದ್ರಾಸ್ ರಾಜೋದ ಆಳ್ಳಿಕೆಗ್‌  
ಸೇರ್‌ಎ್‌ ಇತ್ತೋಂಡ್‌. ಮದ್ರಾಸ್ ಸರಕಾರೋಡು ಯೋಗ್ಯ ಸಾಫ್ಟ್‌ನೋಡಿತ್ತಿನ ಖಾವಂದರೆಗ್‌  
ಡಾ. ರೈಕುಲು ಸೀದಾ ಗುತ್ತೋದಾರೆ.

ಕ್ಷಿತ್‌ ಜನೋಕ್ಕೆಗ್‌ ರೈಕುಲೆನ ವಿಷಯೋನು ತೆರಿಪಾಪೋಡು. ಸೀದಾ ರೈಕುಲೆಗ್‌  
ತೆರಿಪಾಂಡ ಆರ್ ಒಪ್ಪಾಯೆರ್. ಎದುರು ಉಂತುವೇರ್. ಆಯಗೋಲಾ ಜನೋಬಲ ಉಂಡು.  
ಜಷ್ಟ್‌ನೇಡ ನುಕ್ಕೆ, ಸೋಕ್ಕೆ ಉಂಡು. ಹೋಡಿ ಪತ್ತುತ್‌ ಆಪ್ಪನ ಕೆಲಸೋ ಅತ್ತ್‌ ಆರೆ  
ಹಿರಿಯಾಕುಲೆಗ್‌ ತೆರಿಪಾಪೋಡು, ಕಾಯೋ ಕ್ಯಾಟಾಪೋಡು ಪಂಡ್‌ದ್‌ ಎನ್ನಿಯೆರ್.

ಖಾವಂದರೆಡ್‌ ತೆರಿನ ವಿಷಯೋ ರೈಕುಲೆನ ಹಿರಿಯಾಕುಲೆಗ್‌ ತರೆಕ್ಕ್‌ ತೆಡಿಲ್‌  
ಬೂರಿಲೆಕೊ ಅಂಡ್‌. ಶ್ರೀ ಕ್ಷೇತ್ರೋಗು, ಶ್ರೀ ಖಾವಂದರೆಗ್‌ ಎದುರು ಉಂತುನವು  
ಮೊಹುಲು ಕನಕ್‌ಲು ನೆನಪ್ಪಂದಿ ವಿಷಯೋ. ಖಾವಂದರೆ ಪಾತೆರೋ ಮಗ್‌ರುತ್ತರೋ  
ಇದ್ದಿಯಾಂದಿನವು. ರೈಕುಲೆನ್‌ ಉಂರುಗು ಬರಿಯರೆ ಪಂಡರ್. ನಾಪ್ಪಾರು ಬುಡುದು  
ಉಂರುಗು ಬಲ ಪಂಡರ್.

ಧಾಯೆ, ದಾನೆ ಪನ್ನಿಂಬಿತ್ತಿ ವಿಷಯೋ ರೈಕುಲೆಗ್‌ ತೆರಿಯು. ಹಿರಿಯಾಕುಲೆ ಪಾತೆರೋಗು  
ಇಡೆ ಮುಟ್ಟು ರೈಕುಲು ಎದುರುತ್ತರೋ ಕೊತ್ತೋಚೆರ್. ಅಂಡ ಇನಿತ ಪ್ರಶ್ನೆ ಅವು ಆರ್‌ನ  
ಮನೋದ ಪ್ರಶ್ನೆ. ಮೂಲು ಇತ್ತೆ ಪ್ರಾಪ್ತೋ ಎಲ್ಲವು.

ಹಿರಿಯಾಕುಲೆಡ ನೂಡು ಪ್ರಶ್ನೆ, ನೂಡು ಸಮಜಾಯಿಸಿಗೆಗ್‌ ಒಂಜೇ ಉತ್ತರೋ  
ಕೊರೋದು ಹಿರಿ ನಾಪ್ಪಾರುಗು ಬತ್ತೆರ್. “ಉಂದೆಡ್‌ ದುಂಬು ಏನ್ ನಿಕುಲೆಗ್‌ ಸಾವಿರೋ  
ತಪ್ಪು ಮಲ್ಲೋದಿಪ್ಪೆ. ಅಂಡ ಅವು ತಪ್ಪು ಅತ್ತ್‌ ಮಗಾ ಪೂರಾ ಒಪ್ಪು ಪಂಡ್‌ದ್‌ ಅರಾತ್‌  
ತಿಗೆಲೆಗ್‌ ತಕ್ಕೋಂಡರ್. ಅಂಡ ಇನಿ ಏನ್ ಮಲ್ಲುಂದಿ ತಪ್ಪುನು ಒಪ್ಪೊನು ಪನ್ನರ್.  
ಅವು ಆವಂದ್‌, ಎಂಟನೇ ಬರದ್‌ ಅಯಿನ್‌ ಪನ್ನೋ ಎದಿಸಾಪೆ”

ಇತ್ತೆ ಹಿರಿಯಾಕುಲೆಗ್‌ ತರೆ ಬೆಜ್ಜೆ, ಖಾವಂದರೆ ಪಾತೆರೋ ಮೀಯರೆ ಆಪ್ಪಬೆ. ಜತ್ತು ಪಂಡಿಲೆಕೊನೆ ಕೇನುಜೆ. ಸಸಾರೋ ಮಲ್ಲುಂದಿ ವಿಷಯೋ. ಶ್ರೀ ಕ್ಷೇತ್ರೋ ಧರ್ಮಸ್ಥಳದ  
ವಿಷಯೋ ಅತ್ತೆ.

ಹಿರಿಯಾಕುಲೆನ ಆಲೋಚನೆ ಮಸ್ತು ದುಂಬು ಹೋಪ್ಪಂಡು. ರೈಕುಲೆನ್‌ ನಾಪ್ಪಾರುಂಪ್ಪು  
ಉಂರುಗು ಹಿರಿ ಲೆಕ್ಕೋಂದು ಬರುಪ್ಪನೆ ಮಾತ್ರೋ ಅತ್ತ್‌ ಆರ್‌ನ ಬುಕ್ಕೋದ ಬದ್ದೋಗ್‌ಲ  
ಒಂಜಿ ವ್ಯವಸ್ಥೆ ಮಲ್ಲುನ ಜವಾಬ್ದಾರಿಲ ಉಂಡು. ಈ ಪ್ರದೆಲ ಎಲ್ಲ ಅತ್ತ್‌.

ಬೊಳ್ಳಿಪ್ಪಾಡಿ ಯಜಮಾನ್‌ ಮಾಯಿಲ ರೈಕುಲು ಆನಿಲ ಪದ್ದಾನಾಜಿ ಸಾವಿರೋ  
ಮುಡಿ ಅರಿ ಹುಟ್ಟುವಳಿ ಬರ್ವಿ ಭೂಮಿದ ಒಡೆಕ್ಕಾರೆ. ಪ್ರಾಜ್ಯ ಖಾವಂದರೆ ಆಪೆ. ರೈಕುಲೆನ

ಪಲೆ ನಾರಾಯಣ ರೈಲೆಗ್ಗಾಲಾ ಗುತ್ತೊಡಾರ್. ಆರ್ ಕೆಲವು ಕೇಸೋಲೆದ್ರೋ ವಾದೂ ಮಲ್ಲೋದ್ರೋ ಗೆಲ್ಲ್ಯಾದ್ರೋ ಕೊರ್ಕೆರ್.

ಈ ಪ್ರೊತ್ತುದು ರೈಕುಲೆನ ಹಿರಿಯಾಕುಲು ಬಂಟ ಸಮಾಜೋದ ಈ ಹಿರಿಯಾರೆ ಅಡೆಗ್ಗೋ ಪ್ರೋಯೆರ್. ಪ್ರೋಜ್ಯೂ ಖಾವಂಚೆರೆ - ರೈಕುಲೆ ನಡುವೆ ನಡೆಪ್ಪಿ ಕಿತಾಪತ್ತಿದ ವಿಷಯೋ ಪಂಡೆರ್. ಖಾವಂದರೆ ಪಾತೆರೋಗು ಅಲ್ಲ ಮನೆ ಕೊರೋಡಾತೆ, ರೈಕುಲೆನ್ ನಾವ್ಯಾರುಡ್ವು ಲಂಪ್ವುಡಾಯರೆ ಈರೆನ ಸಾಯೋ ಚೋಡು ಪಂಡ್ರೋ ಕೇನೋಂಡೆರ್.

ರೈಕುಲೆನ ಅಳ್ಳಾನ ಸವನಯ ವಿನಂತಿ, ಹಿರಿಯಕುಲೆನ ಕಳಕಳಿ ಮಾಯಿಲ ರೈಕುಲೆಗ್ಗೋ ಅತ್ತೊ ಆಂಡ್ರೋ. ಮಾತೆನಾಲಾ ಎಡ್ಡೆಟ್ಕೋ ಮುಗಿಪ್ಪುವೆ ಎಡ್ಡೆ ತ್ರಿಪುಂಡು ಪನ್ನಿ ಭರವಸೆ ಅರೆಡ್ವು ತಿಕ್ಕೊಂಡ್ರೋ. ಇತ್ತೆ ರೈಕುಲೆ ಹಿರಿಯೆರೆ ಮನಸ್ಸೋಗ್ಗೋ ತಲ್ಲೆನೊ ಆಂಡ್ರೋ.

ಪ್ರತ್ಯೋರುದ ಕೊಂಬೊಟ್ಟುಡು ಮಾಯಿಲ ರೈಕುಲೆನ ಇಲ್ಲೋ. ಅಡೆಗ್ಗೋ ರೈಕುಲೆನ್ ಬರ್ಜುವೋಂಡೆರ್. ಆನಿದ ದಿನೊ ಮಾಯಿಲ ರೈಕುಲೆ - ರೈಕುಲೆನ ನಡೂಟು ದಾನೆ ಪಾತೆರೋ ಆತ್ರೊಂಡ್ರೋ ಗೊತ್ತಿದ್ದಿ. ಆ ಮಟ್ಟೊಗ್ಗೋ ರೈಕುಲು ಪರೆಡಲ, ಏಪ್ರೋಲಾ ಬಾಯಿ ಬುಡ್ಲೊಜೆರ್. ಎಂಡನೇ ಆವಡ್ರೋ ರೈಕುಲೆನ್ ನಾವ್ಯಾರು ಬುಡಿಯರೆ ಒಪ್ಪುಯೆರ್.

ಮನದಾಸಿನಿಯೇ ಮಾಯಿಲ ರೈಲೆನ ಜೋಡುಚೋಡಿ ಸಾರೋಟು ಗಾಡಿ ರೈಕುಲೆ ಒಟ್ಟಿಗೆ ಧರ್ಮಸ್ಥಳೋಗು ಬಲಿತ್ತೊಂಡ್ರೋ. ಅವುಲು ಖಾವಂದರೆನ ಭೇಟಿಯಾಂಡ್ರೋ. ನಡುಟಿತ್ತೊನ ಮಾಯಿಲ ರೈಲ್ ಬಾಯಿ ಬುಡ್ಲೊಜೆರ್. ಖಾವಂದರೆನ ವೋನೆದ ಆ ತೆಲಿಕೆ, ದೃವೀಕ ತೇಜಸ್ಸ್ಪ್ರೋ ರೈಕುಲೆನಾಲ ಬಾಯಿ ಮುಖ್ಯಾತ್ಮಾಂಡ ದಾನ್ಯಾ? ರೈಕುಲು ಖಾವಂದರೆ ಪ್ರತೀ ಪಾತೆರೋಗುಲ ತರೆ ಅಡಯೆರ್. ಒಪ್ಪಿಗೆ ಕೊರಿಯೆರ್. ಖಾವಂದರೆ ಅಖೇರಿದ ಪಾತೆರೋ ಮದಷ್ಟೊಂದಿನವು “ರೈ ಈ ನಾವ್ಯಾರು ಬುಡೋಡು, ನಿನ್ನ ಎಲ್ಲೆಡ ಬದ್ದೋಗ್ಗೋ ಇಂಬು ಕೊರ್ಕುನ ಜವಾಬ್ದಾರಿ ಎನ್ನವು”

ಆ ಪಾತೆರುನ ಮಂಜುನಾಥ್ಗೋ ಮಗುರುತ್ತರ ಕೊರಂದೆ ರೈಕುಲು ನಾವ್ಯಾರುಗು ಬತ್ತೆರ್. ನನ ಈ ನಾವ್ಯಾರು ಬುಡೋಡು, ಇನಿಡ್ವ್ ಬುಕ್ಕೋ ಈ ಕಂಡೊ ಕೈಕೆಂಜಿ, ಬುಳಭಾಗ್ನೋ, ಕಾಡ್, ಮೇಡ್ ಒಪ್ಪುಲಾ ಎನ್ನವು ಅತ್ತೋ. ಎನ್ನ ನೆಂಟೆರಾದ್ರೋ, ಇಷ್ಟ್ರಾದ್ರೋ ಒಟ್ಟಿಗೆ ನಲಿತ್ತಿ ಈ ಉರುದ, ನಿರೆತ ಉರುದ ಸಾವಿರೋ ಜನೊ ಇನಿಡ್ರೋ ಬೋಕ್ಕೋ ಎನ್ನ ಕುಲತ್ತು ಪನ್ನುಗ ಆರೆ ಬಂಚಿಗ್ಗೋ ಪ್ರೋಟ್ ಬೀಸೆತ್ತಿ ಪಾಡಿಲೆಕೊ ಆಂಡ್ರೋ.

ಶ್ರೀ ಕ್ರೀತ್ತೋ ಬುಡ್ರೋ ಬನ್ನುಗ ಖಾವಂದರೆಡ ಒಂಜಿ ಪಾತೆರೋ ಪಂಡ್ರೋದಿತ್ತೆರ್. ಈರೋನ ಪಾತೆರೋಗು ಎನ್ನ ಒಪ್ಪಿಗೆ. ಎನ್ದೋದಾದ್ರೋ ಶ್ರೀ ರತ್ನವರ್ಮ ಹೆಗ್ಗೋ ಸಾದಿ ತಪ್ಪೇರ್ ಪನ್ನುನ ಪ್ರೋಡಿಗೆ ಈರೋನಾವ್. ಅಯಿಕ್ಕಾತ್ರ ಏನ್ ಬದ್ದೋಕ್ಕಾದ್ರೋ ಇತ್ತಿನಾತ್ರೋ ದಿನೊ ಮುಟ್ಟು ಶ್ರೀ ರತ್ನವರ್ಮ ಹೆಗ್ಗೋರೆನ್ ಬೇಟಿಯಾವಯೆ!

ಈ ಪಾತೆರೋನು ರೈಕುಲು ರತ್ನವರ್ಮ ಹೆಗ್ಗೋರೆನ ಜೀವಿತೋದ ಅಂತ್ಯೋಗ್ಗೋ ಮುಟ್ಟುಲಾ

ಒರಿತೋಂಡರ್.

ಶ್ರೀ ಕ್ಷೇತ್ರೋ - ರೈಕುಲೆನ ನಡೊಟು ನಡತ್ತಿನ ಈ ತಾಂತ್ರಾಟೊಡ್ಡಾದ್ ಮಾಯಿಲ ರೈಲು ರೈಕುಲೆನ ಬದ್ದೊಕ್ಕಾಗ್ ಪ್ರಪೇಶೊ ಮಲ್ಲಿಲೆಕೊ ಆಂಡ್. ಮಲ್ಲಿ ಜನೊ ಮಲ್ಲಿ ಮನಸ್ಸೊದಾರ್, ಜವ್ವನೆನೊಯಿನ ಬದ್ದೊದ ವ್ಯವಸ್ಥೆಗ್ ಒಂಜಿ ಅತೋರ್ ಬರೊಡಾಂಡ ಆಯಗ್ ಮದಿಮೈ ಮಲ್ಲೊಡು. ಮದಿಮೈ ಪನ್ನನವ್ ಸೊಕ್ಕುದ ನುಕ್ಕುದ ಜವ್ವನೊಗೊಂಜಿ ಮೂಂಕುದ ಬಲ್ಲೊ. ಅಯಿತೋಟ್ಟಿಗ್ ಬುಡೆದಿಯಾದ್ ಬಪ್ರಾನಾಲ್ ಬದುಕುನ ರೀತಿನ್ ಕಲ್ಲಾವುನ ಟೋಚೆರ್ಲ ಆಪಲ್ ಪಂಡೊದ್ ನೆನೆತ್ತೆರ್.

ಮಾಯಿಲ ರೈಕುಲು ರೈಕುಲೆಗ್ ಪ್ರೋಣ್ಣು ನಾಡಿಯರೆ ಷೋಪುನ ಬೇಲೆ ಒರೀಂಡ್. ತನ್ನನೇ ಇಲ್ಲೊ ತನ್ನ ಸಾಂಕನೊದ ಮಗಲಾತ್ ಇತ್ತೊನ ಪ್ರಾಯೊಗು ಬತ್ತಿನಾಲ್ ಉಲ್ಲಾಲ್. ಅಲೆ ಪ್ರದಾರ್ ಶಾಂಭವಿ. ದೇಲ್ತಿಮಾರ್ ನಾರಾಯಣ ರೈ - ಬೇಳ್ಳಿಪ್ಪಾಡಿ ಶೇಷಮ್ಮುನ ಒತ್ತಿಯೇ ಮಗಳ್, ತನ್ನನೇ ಕುಟುಮೊದಾಲ್.

ಆನ್ ಪ್ರೋಣ್ಣುನ್ ತೂಯೆರ್. ಒಪ್ಪಿಗೆಯಾಂಡ್. ರಡ್ಡೊ ಕುಟುಮೊದ ಹಿರಿಯಾಕುಲು ಕೂಡುದು ಕುಲ್ಲೊದ್ ಪಾತೆರಿಯೆರ್, ಮದಿಮೈ ನಿಫ್ಫಂಟ್ ಆಂಡ್. ಹಿರಿಯಾಕುಲು ಜೋಯಿಸೆರಾಚೆಗ್ ಬಲಿತ್ತೆರ್. ಅರ್ ತೋಚಿಪಾಯಿನ ಒಂಜಿ ಎಡ್ಡೆ ದಿನೊ, ಎಡ್ಡೆ ಘುಳಿಗೆ, ಇಳಳಾನೇ ನವಂಬರ್ ಇಡನೇ ತಾರೀಕ್ ಗುರುವಾರೊ ಆನಿ ಜತ್ತಪ್ಪ ರೈ - ಶಾಂಭವಿ ಪನ್ನಿ ಜವ್ವನ್, ಜವ್ವನ್ನಿ ಕಂಡನಿ ಬುಡೆದಿ ಆಯೆರ್. ಜತ್ತಪ್ಪ ರೈಲ್ ಗ್ರಾಸ್ಸೆರಾಯೆರ್.

ಮದಿಮೆಗ್ ಕೂಡಿ ರಡ್ಡೊ ಕುಟುಂಬೊದ ಸಮಸ್ತ ಹಿರಿಯಾಕುಲು ಇಷ್ಟೆರ್ ಕೊರಿ ಅಶೀವಾದೊ ‘ದೀಘುರ ಸುಮಂಗಲೀ ಭವ’ ದಂಪತೀಲಿಗ್ ರಡ್ಡೊ ಜನೊಕುಲ ಅಶೀವಾದೊ ಅತ್ತೆ?

ಸಿರಿಮತಿ ಶಾಂಭವಿ ಜತ್ತಪ್ಪ ರೈಲೆ ಕೈ ಪತ್ತೊದ್ ಬತ್ತೆರ್. ಪ್ರೋಲ್ ಕಂಟ್ ಸೆಪ್ಪಾರ ಶರೀರೊದ ಗಂಭೀರ ವೃಕ್ಷತ್ವೊದ ಆ ಪ್ರೋಣ್ಣು ರೈಕುಲೆನ ಬದ್ದೊಕ್ಕಾಗ್ ಪ್ರೋಸ ತಿಗಾಂಸ್ ಕೊರ್ಪು ಸಕ್ತಿ ಉಲ್ಲಾಯಿನ ಪ್ರೋಣಿಂಜೊ.

ಮದಿಮೆನೆ ಆಂಡ ಯಾವಂದ್ ನಿಲೆ ಉರೊಡು, ಬೆನ್ನಿ ಬೆನ್ನಾಲೆ ಆದ್ ಬದ್ದೊಕಿಯರೆ ಭೂಮಿ ಬೋಡು, ರೈಕುಲೆನ ಹಿರಿವಾಡೊದ ಇಲ್ಲೊ ಕೆದಂಬಾಡಿದ್ ರೈಕುಲೆನ ಪ್ರೋಸ ಸಂಸಾರೊಗು ಬೋಡಿತ್ತಿನಾತ್ ಜಾಗೆ ಉಂಡು. ರೈಕುಲೆನ ಪಾಲ್ ದ, ಆರೆನ ಪಲಯನ ಪಾಲ್ ದ, ಆರೆನ ಮಾಮಣ್ಣನ ಪಾಲ್ ದ ದೂರೊ ದೂರೊಡ್ ಉಲ್ಲಾಯಿನ ಸಿದ್ದಪ್ಪೆಲ್ಲೆನ ಪಾಲ್ ದ ಪ್ರಾರ್ ಆರೆಗ್ ಬೆಂಡೊದ್ ಉನಿಯರೆ ಪಂಡೊದ್ ಬುಡುದು ಕೊರಿಯೆರ್. ಅಯಿತ್ತೆ ಮಿತ್ತೆ ಆರೆ ನೇಲ್ಮಾಪ್ಪೆ ಗಿರಿಜಮ್ಮು, ನೇಲ್ಮಾಮೈರ್ ಪಂಕಪ್ಪ ಶೆಟ್ರ್ ಅವುಲೇ ಉಲ್ಲೊ. ಆ ಹಿರಿಯ ಜೋವೋಲೆನ ಬೆರಿಸಾಯೊಲಾ ಉಂಡು. ಸೋಮುದ ಬದ್ದೊ ಬದ್ದಿಯರೆ

ಉಂದು ಯಾವಂದ?

ದಿನೋ ಮಾತ್ರೋ ಅತ್ಯು ವರ್ಮೋಲ್‌ಲಾಲ, ದುಂಬು ಪೋಪೋಂದುಂಡು. ಇತ್ತೆ ರೈಕುಲು  
ನಾಲ್‌ ಬಾಲೆಲೆ ಅಮ್ಮೆ. ಮಾತರೆಡ್‌ ಮಲ್ಲಾಳ್ ಸೀತಾರತ್ತ್‌. ರಜ್‌ನಾಯ್ ಗುರುದಾಸೆ,  
ಮೂಜನೆದಾಳ್ ವಂದನ, ನಾಲ್‌ದಾಯ್ ಜಗನ್‌ಮೈಹನೆ.

ಇತ್ತೆ ರೈಕುಲೆನ ಬದ್‌ಕ್‌ ಸರ್ವಜ್ಞ್‌ ಪಂಡಿತೆಕೊ ವತ್ತೊಂಬಿ ಪ್ರೋಲು.

ಚೆಚ್ಚೆನೆಯ ಮನೆಯಿರಲು

ವೆಚ್ಚೆಕ್ಕೆ ಹೊನ್ನಿರಲು

ಇಚ್ಚೆಯನರಿತು ನಡೆವ ಸತಿ ಇರಲು

ಸ್ವರ್ಗಕ್ಕೆ ಕಿಟ್ಟೆ ಹಚ್ಚೆಂದ ಸರ್ವಜ್ಞ್‌

ಕೆದಂಬಾಡಿಡ್ ರೈಕುಲು ನಿಲೆ ಉರುಂದು ಪತ್ತ್‌ ಪರುಷೊ ಕರೀಂಡ್. ಒನ್ನೆ ಬೆನ್ನಾಲೆ  
ಅಯಿನ ಆರೆ ಬದ್‌ಕ್‌ಗ್‌ ದಾಲಾ ಕಮ್ಮೆ ಇದ್ದಿ. ಆಂಡ ಆರ್‌ನ ಮುಂಡೊಡು ಬರೆಯಿನ  
ಬ್ರಹ್ಮನ ಬರೆವ ದಾದ ಪಂಡ್‌ದ್ ತೊಯಿನಕ್‌ಲ್ ಏರ್‌?

ರೈಕುಲೆ ಬುಡೆದಿನ ಖನೆ ಪೇತ್‌ ಆರೆನ್‌ಲಾ ಆರೆನಾ ಬಂಬಿ ದಿನೊತ ಪ್ರರು  
ಪೂರ್ವುಭಾಲೆನ್‌ಲಾ ಲೆತ್‌ಎಂದು ಸ್ವರ್ಗೋಗು ಸೇರಾಂಡ್. ರೈಕುಲೆನ ಬದ್‌ಕ್‌ದ್ ಬಿದಿ  
ಪಿರ ಒರೋ ತನ್ನ ಗೊಬ್ಬನು ಗೊಬ್ಬ್ಯಾಯ್.

ರೈಕುಲೆನ ತರೆಕ್‌ ತಡಿಲ್‌ ಹಾಕಿ ಲೆಕೊ ಅಂಡ್. ಪಿರ ಒರೋ ಆರೆನ್‌ ನಿದೆ  
ಬರಂದಿಲೆಕೊ ಮಲ್ಲೊಂಡ್. ನಾಲ್‌ ಜನೋ ಪ್ರರು ಜೋಕುಲು ಅಯಿತೊಟ್ಟಿಗೆ  
ಪರಕ್ಕೊಲಿಲ್‌, ಪದ್ರಾಡ್ ಪರುಷೊ ತನ್ನಾಟ್ಟಿಗೆ ನೀರ್‌ - ಪೇರಾಡ್ ಬದ್‌ಕ್‌ದ್  
ದೂರೋದ ಪಿರ ಬರಿಯಾರೆ ಅವಂದಿ ಉರುಗು ಪೋಯಿನ ಪಿರಿತಿದ ಬುಡೆದಿ ಬುಡ್‌ದ್  
ಪೋಯಿನ ಸೊತ್ತು. ಈ ಸೊತ್ತುನು ಕಾಪ್ರೊಡು, ಒರಿಪ್ರೊಡು. ಕರಿಪೋಯಿ ಬುಡೆದಿಗ್‌  
ಆರ್‌ ಸಂದಾವುನ ಕಾಣೆಕೆ ಉಂದುವೆ.

ದಿನೊಕುಲು ದುಂಬೊಕ್ಕೊಂದೆ ಉಲ್ಲೇಖ್. ಬುಡೆದಿ ತಯಿತ್‌ದ್ ಮೂಬಿ ನಾಲ್‌  
ಪರುಷೊಲೆ ಸಂದ್ರಾಂಡ್. ಪ್ರೋಡ ಜೋಕುಲೆ ಆರ್ಯೆಕ್ಡ್ ಬುಡೆದಿನ ನೆನಪು ದೂರೋ ಆಪೊಂದು  
ಬತ್ತೊನಪು ಸತ್ಯೊ. ನೆನಪಾಯಿನ ಬಂಬಿ ಘ್ರಾಗ್ ಇದ್ದಂದೆ ಆಯಿ ಆ ಪ್ರಣೊ ಜೀವೊಗು  
ಬಂಬಿ ಬೋಟ್ಟು ಕಣನೀರ್‌ ದೆತ್ತೊಂದಿತ್ತೊ.

ನಾಲ್‌ ಪ್ರರು ಜೋಕುಲು. ಅಯಿನ ತಾಂಕನೊದ ಪ್ರದೆ ಎಲ್ಲೆ ಅತ್ಯ್. ರೈಕುಲೆ  
ಬಂಜ ತೊಯಿ ಪಿರಿಯಾಕುಲು ರೈಕುಲು ಒಪ್ಪೊಡಾಯಿನನೆ ಸಂಗತಿ ಪಂಡೆರ್‌ “ಪಿರ  
ಒರೋ ಮದಿಮ್ಮೆ ಆಲ, ಕೈ ಪತ್ತೊದ್ ಬತ್ತಿನಾಲ್‌ ನಿನ್ನ ಜೋಕುಲೆಗ್ ಅಪ್ಪೊಲಾ ಆಪ್ಲೊ”

ರೈಕುಲು ಅಳತ್ತೊ, ದೊರಿತ್ತೊ. ಪಿರಿಯಾಕುಲೆ ಪಾತರೋ ಸತ್ಯೊ ಪಂಡ್‌ದಾಂಡ್.  
ತನ್ನ ಬದ್‌ಲ ಪರಕುಂಟು ಆಪುನ ಬೊಡ್ಡಿ, ತಾನ್‌ ನಂಬಿಂಬಿತ್ತಿ ಅಪ್ಪೆ ಕಲ್ಲುತ್ತೊ ದೃಪ್ರೊ

ಬೆರಿ ಬುಡಾಯಲ್‌ ಪನ್ನನ ಢ್ಯೇರ್‌ಎಡು ರದ್ದೆನೇ ಮದಿಮೈ ಆಯರೆ ಹಿರಿಯಾಕುಲೆ ಮಾತೆರ್‌ ಒಪ್ಪಿಗೆ ಕೊರಿಯೀರ್.

ರದ್ದೆನೇ ಮದಿಮೊಗ್ ಪೋನ್ನು ನಾಡಿಯರೆ ಬಂಜ ಆಯಿಜಿ. ಮಡ್ಯಂಪಾಡಿ ಅರ್ಥ ರ್ಯುಕುಲು - ಶ್ರೀಮತಿ ಚೆಲ್ಯಾಡ್ ಚೆನ್ಸ್‌ಮ್ಯು ದಂಪತೀಲೆನ ಮೂಜೆನೇ ಮಗಳ್ ಕಲ್ಯಾಣ ಯಾವೆ ಪೆರ್‌ಡಿ. ರ್ಯುಕುಲು ಪೋನ್ನುನ್ ತೊಯಿ ಸಾಸ್ತ್ರು ಮಲ್ತೆರ್. ಗಟ್ಟಿಮುಟ್ಟ್ ಶರೀರೋದ ಪೋಲುಂದ ಪೋನ್ನು. ಮಾತೆಡ್ ಮಲ್ಲವ್ ಬೆನ್ನಿಯೀ ಬದ್ದೊಕ್ ಪಂಡ್‌ದ್ ನಂಬ್‌ನಾಲ್. ಒತ್ತೆಲ್ಲಿಂಡರ್.

ಪೋನ್ನುನ್ ಅರೆ ಇಲ್ಲಿದೆಕುಲು ಲೆಪ್ಪನೇ ಪೆರ್‌ಡಿ. ಹೆಗ್ಗಿಡ್ ಶಚ್ಯೋದ ತದ್ವಾವ ಪೆದ್ರೋ. ನಿಜ ಅತೋರ್‌ಡುಲ ಈ ಪೋನುಂಜೊ ಹೆಗ್ಗಿಡ್ ಯಾದಿತ್ತೆರ್. ಕುಟುಂಬೋದ ಇಲ್ಲಿದೆಕುಲು ಈ ಪೆರ್‌ಡಿನ ಸಲುವಾದ್ ವಾತೆರೋಂಜಿನ್ ಕಟ್ಟಾದಿತ್ತೆರ್ ‘ಪೆರ್‌ಡಿ ಪೋಯಿನವುಲು ಹೇರ್ ಉಕಾರು’.

ರ್ಯುಕುಲೆ ಕೈನ್ ಪೆರ್‌ಡಿ ಯಾನೆ ಕಲ್ಯಾಣ ಪತ್ತಿಯೀರ್. ಸೇರ್ ಅರಿನ್ ಬಲತ್ತು ಕಾರ್‌ದ್ ದಂಟ್‌ದ್ ಕೆದಂಬಾಡಿ ಇಲ್ಲಿ ಉಲಾಯಿ ಪೋಗ್ಗೆರ್. ಕಲ್ಯಾಣ ಅಪ್ಪೆನ್ ‘ಬೂಮ್ಯಷ್ಟೆನ ಮಟ್ಟೆಲ್‌ಡ್ ಮಲ್ತೆ ಪ್ರಣೆಪ್ಪಾಟೆ’ ಕೆದಂಬಾಡಿ ನಂದನವನ ಮಲ್ಲ್‌ಂಡ್. ರ್ಯುಕುಲು ಕೆದಂಬಾಡಿದ ಮನ್ನ್‌ಡ್ ನಾಲ್ ಬುಲೆ ದೆತ್ತೆರ್. ‘ಆದಶ್ರೇ ಕೃಷಿಕೆ’ ಪನ್ನಿ ಪುದಾರ್ ಪಡೆಯೀರ್. ಪ್ರಶ್ನೆಸ್ತಿ ರ್ಯುಲೆನವಾದ್, ಪಡೆಯರೆ ಪ್ರೇರಕಶಕ್ತಿಯಾದ್ ಕಲ್ಯಾಣ ಅಪ್ಪೆ ನೆಗತ್ತ್‌ದ್ ತೋಜಿಯೀರ್.

ಅಪ್ಪೆ ಕಲ್ಯಾಣೆಗ್ ಆಜಿ ಜನೋ ಜೋಕುಲು. ಸುರುದಾಲ್ ಶಾಂಭವಿ. ಕರಿಪ್ಪೇಯಿನ ಸುರುದ ಬುಡೆದಿನ ಪುದಾರೋನೆ ಮಗಳೆಗ್ ದೀಡ್‌ದ್ ಆರೆ ನೆನೆಪ್ಪನು ನಿತ್ಯೋ ನೆನೆಪಿಲೆಹೊ ಮಲ್ತೆರ್. ರಡ್‌ನೆದಾಲ್ ಜಗನ್ನೋ ಹಿನಿ. ಮೂಜನೆದಾಯೆ ಈ ಬರಾವುದ ಲೇಖಿಕರೆ ತಿಮ್ಮುಪ್ಪೆ. ನಾಲನೆದಾಯೆ ಅನಂತರಾಮ, ಬನನೆದಾಯೆ ಲಕ್ಷ್ಮೀನಾರಾಯಣ, ಆಜನೆದಾಲ್ ಲಲಿತ.

ಇನಿಲಾ ಜತ್ತಪ್ಪ ರ್ಯುಲೆನ ಪತ್ತ್ರೆ ಜೋಕುಲುಲಾ ಉಲ್ಲೆರ್. ರ್ಯುಕುಲು ಜೋಕುಲೆಗ್ ಏತ್ ಬದ್ದೊಕ್ ಕೊರುತೆರ್, ಬಂಗಾರ್ ಕೊತೆರ್‌ರ್ ಪನ್ನನ ಪ್ರಶ್ನೆ ಮೂಲು ಬಜೀ ಎಲ್ಲಿಯಾವೆ. ಆಂಡ ಆ ಪತ್ತ್ರೆ ಜೋಕುಲೆನ್ ಆರ್ ಏತ್ ಪೋಲುಂದ ತೊತೆರ್. ಏತ್ ಕೊಂಡಾಟೊಡು ಸಾಂಕ್‌ತರ್ ಪನ್ನನವು ಮಲ್ಲವ್. ಅಯಿಡ್ದಾತ್ಮೂ ಎಂಕುಲು ಪತ್ತ್ರೆ ಜೋಕುಲುಲಾ ಪನ್ನನ ಪಾತೆರೋ ಒಂಜೆ “ಎಂಕುಲೆ ಅಪ್ಪ್ಗ್ ಎಂಕುಲೆ ಅಪ್ಪನೇ ಸ್ಯೆ”.

ಪತ್ತ್ರೆ ಜೋಕುಲೆಗ್‌ಲಾ ಆರ್ನ ಸಕ್ತಿ ಮೀರ್‌ಎ ವಿದ್ಯೆ ಕೊತೆರ್. ಬದುಕುನ ಸಾದಿ ತೋಜಾತೆರ್. ಅವು ನೂದೆಡ್ ತೊನ್ನೋ ಅಂತ ಸದ್ವಿನಿಯೋಗೋ ಆತ್‌ಂಡ್. ಪತ್ತ್ರುಂಶೋ ಮರಪ್ಪಕೊ.

ರ್ಯುಕುಲೆಗ್ ಎಂಕುಲೋ ಪತ್ತ್ರೆ ಜೋಕುಲು. ಮೂಲು ಏನ್ ದಾಯೆ ಒತ್ತೆರ್

ಪನ್ನಾಪೆ ಪಂಡ ರೈಕುಲೆನ ಅರ್ಥೇರಿದ ದಿನೋ ಮುಟ್ಟು ಎಂಕುಲು ಬಂಜಪ್ಪೆ ಪತ್ತ್ರು ಜೋಕುಲು ಆತ್ರೆ ಬದ್ದೊಕ್ಕಾದೊನೋ ಹೊರತಾತ್ರೆ ರಡ್ಡು ಅಪ್ಪೆನ ನಾಲ್ಕು - ಆಜಿ ಜೋಕುಲಾತ್ರೆ ಬದ್ದೊಕ್ಕಾದುಜೊ. ನನಲೂ ಅಂಭಾವಂದ್ರೋ ಪನ್ನಿಂಚಿತ್ತಿ ನಂಬಿಕೆ ಎನ್ನವು.

ಈ ಬಂಜಿ ಎಡ್ಡೆ ಮಾವಾರಣ್ಗ್ಗಾ ಕಾರಣೋ ರೈಕುಲು ತೊಜ್ಞಾದಿ ಕೊರಿ ಎಡ್ಡೆ ಸಾದಿ, ಅಪ್ಪೆ ಕಲ್ಲುಣಿ ಎಂಕುಲೆನೋ ಪತ್ತ್ರು ಜನೊನು ನಡವಾಯಿ ರೀತಿ.

ತೊಜಿವಾಯಿ ಈ ‘ಅದಶೋ’ ಗಾತ್ರ ಎಂಕುಲೋ ಅಪ್ಪು ಜತ್ತಪ್ಪ ರೈಲೆಗ್ಗೋ ಅಪ್ಪೆ ಕಲ್ಲುಣಿಗ್ಗೋ ಪ್ರದೇಶ್ಯ ಬುರೆಲ್ಲಿ.

ಅಪ್ಪೆ ಕಲ್ಲುಣಿ ಕೆದಂಬಾಡಿದ ಮೆಣ್ಣಿಡ್ಡು ಬೆಂದೆರ್ಹು, ಆ ಭೂಮಿನ್ನು ಬಂಗಾರ್ ಮಲ್ತೆರ್ಹು. ಪೆದಿ ಆಜಿ ಜೋಕುಲು, ದುಂಬುದ ನಾಲ್ಕು ಜೋಕುಲು ಆರ್ಹನ ಪತ್ತ್ರು ಜೋಕುಲೇ ಆಂಡ್ರು. ಇನಿ ರೈಕುಲೆಗ್ಗೋ ಪೂರ್ತಿ ತ್ವರಿತ. ಕರಿಪ್ರೋಯಿನ ಸುರುದ ಬುಡೆದಿನ ನೆನೆಪ್ಪೆ ಏಪ್ರೋಗೊರೋ ಮನಸ್ಸಾಡ್ಡು ಕೆನ್ನಾಕ್ಕಾದ್ಡು ಬೇನೆ ಕೊರುದ್ದು ಪ್ರೋಪುಂಡು. ಆಂಡ ಕಾಲೋಗು ಮಾತೆನಾಲೂ ಮಾಚಾವುನ ಗುಣೋ ಉಂಡು ಅತ್ತ್ರು?

ಆಂಡ ವಿಧಿಇರೆನ ಬೆರಿ ಬುಡ್ಡಾತ್ರೋಜೆ. “ರೈ ನಿನನ್ನ ಏನ್ನ ಮರತ್ರಾದ್ರೋಜೆ” ಪಂಡೆ. ತೆಲಿಕೆ ಆಯಿನ ಬಾಯಿಡ್ಡು ಬಿಟ್ಟಿಂಡ್ಡು. ಅಪ್ಪೆ ಕಲ್ಲುಣಿ ದೇವರೆ ಸಿರಿ ವಾದೋ ಸೇರಿಯೆರ್ಹು. ವಿಧಿತ್ತು ನೆನೆಪ್ಪುದು ರೈಕುಲು ಇತ್ತೆರ್ಹು ಪನ್ನುನವು ಸತ್ಯೋ ಅತ್ತ್ರು?

ವಿಸೋ ನಿಂಗಿ ಶಿವೆ ಬೇನೆ ನಿಂಗಾದ್ಡು ಬಧುಕುನಕುಲೆಗ್ಗೋ ಅದಶೋ. ಇತ್ತೆ ರಡ್ಡೆನೆ ಬುಡೆದಿನ ಆಜಿ ಜೋಕುಲು ಪುರು ಜೋಕುಲು. ಆಂಡ ಅಯಿತ ದೇವಿ - ರೇವಿ ತೂಯರೆ ಸುರುದ ಬುಡೆದಿನ ನಾಲ್ಕು ಜೋಕುಲು ಮಲ್ತೆ ಆತೆರ್ಹು. ಆ ನಾಲ್ಕು ಜೋಕುಲೆಗ್ಗೋ ಈ ಆಜಿ ಜೋಕುಲು ಮೆಗ್ಗುಲ್ಲಾ - ಮೆಗ್ಗುಲ್ಲಾ ಮಾತ್ರವತ್ತ್ರು ಮುಟ್ಟುದ ದೋಸ್ತಿಲ್ಲಾ. ಆ ಅತ್ತಿ ಇಯತೆ ಇನಿಲಾ ನಡತ್ತೋಂದುಲ್ಲಾಯಿನವು ನೆನಪ್ಪು ಮಲ್ಲೆಖ್ವಾಡಾಯಿನವು. ಜೋಕುಲೆನ್ನು ತೂಪುನ ಮಂಡ ಬಚ್ಚ್ಯಾ ಮಲ್ಲಾವು ಅತ್ತ್ರು. ಆಂಡ ಏತ ಎಲ್ಲೆದ ಭವಿಷ್ಯೋ ರೂಪಿಸಾವುನ ಮಾಮಲ್ಲು ಜವಾಬ್ದಾರಿ ರೈಲೆ ಪ್ರಗೆಲ್ಲಾಡ್ಡು ಉಂಡು.

ದಿನೋ ದುಂಬು ಪ್ರೋಂಡ್ಡು. ರೈಕುಲು ಜೋಕುಲೆನ ಮಂಜ್ಞಾಗ್ಗೋ ತಾನ್ ಸಾದಿಸೋಡಾಯಿನ ಜವಾಬ್ದಾರಿಲೆನ್ನು ಬಂಚೊಂಚೇ ಆತ್ರೆ ಮುಗಿತ್ತೋಂದು ಬತ್ತೆರ್ಹು. ಪತ್ತ್ರು ಜೋಕುಲೆಗ್ಗೋಲಾ ತನ್ನ ಸರ್ಕಿ ಮೀರ್ಹಾದ್ಡು ಏದ್ದೆ ಕೊರಿಯೆರ್ಹು. ಇ ಜನೋ ಆನ್ ಜೋಕುಲೆಗ್ಗೋ ಎಡ್ಡೆ ಇಲ್ಲಾದ ಪ್ರೋಣ್ಣು ಕೊನತ್ರಾದ್ಡು ಮದಿಮ್ಮೆ ಮಲ್ತೆರ್ಹು. ಇನ್ ಪ್ರೋಣ್ಣು ಜೋಕುಲೆಗ್ಗೋ ‘ಸತ್ಯುಲ ಗುಣಪ್ರಸೂತ’ ಪನ್ನಿಂಚಿತ್ತಿ ಜವ್ವನೆರನ್ನು ನಾಡ್ರಾದ್ಡು ಮದಿಮ್ಮೆ ಮಲ್ತೆರ್ಹು. ಜೋಕುಲೆಗ್ಗೋ ಜೋಕುಲು ಆಂಡ್ರು. ರೈಕುಲು ಅಜ್ಞೆ ಆಯೆರ್ಹು. ರೈಕುಲು ಬದ್ದೊಕ್ಕಾದ್ಡು ಇಪ್ಪುನಾಗನೆ ಆರೆನ ನೇಲ್ಲು ಮಗಳೆ ಮಗೆ ದಯಾಸಾಗರನ ಮದಿಮೆ ಆತ್ರೋಂಡ್ಡು. ರೈಕೋಲೆ ದೇವರೆ ವಾದೋ ಸೇರ್ಹಾನ ಮಗರ್ಹು ವಹ್ಯೋ ಆಯ್ಗಾಲ್ಲಾ ಆನ್ ಬಾಲೆ ಆಂಡ್ರು. ರೈಕುಲು

ಪಿಚ್ಚಿ ಆಯೆರ್‌. ಅಂಡ ಆ ಬಾಲೆನ್‌ ತೂರು ಆರ್ ಇದ್ದಾರಂಡ್.

ಕಲ್ಯಾಣಿಯಪ್ಪೆನ ಮರನೊ ಆರ್ನ ‘ವನ್ನ ಮಾತೆನೊಲಾ ತಾಂಗುನೆವೆ’ ಪನ್ನಿ ವಿಶ್ವಾಸೋನು ಚೇರ್ ಸಮೇತ ಅಲ್ಲಾರಂಡ್. ಅಂಡ ದೇವರೆ ಮಿತ್ತ್ ದೀಡಿ ನಂಬಿಕೆ ಮಾತ್ರೂ ಕಡಿಮೆಯಾತ್ಮಾಜಿ. ಬೆರಿಬುಡಾಯೆ ಪನ್ನಿ ನಂಬಿಕೆ ಮಲ್ಲಾವು. ನಂಬ್ರಾನ ದೇವರೆ ಮದಿಪು ಆರೆ ಪಾಲ್‌ದ ನಂದಾದಿಪ್ಪೆ.

ದಾನೇನೇ ಆವಡ್ ರೈಕುಲು ರೈಕುಲೇ ಆತ್ ಬದ್ದಾಕೆಯೆರ್, ಬಾಳಿಯೆರ್. ಸಾಹಿತ್ಯೋ ಕ್ಷೇತ್ರೋದು ‘ನ ಭೂತೋ ನ ಭವಿಷ್ಯತ್’ ಪನ್ನಿ ಪುದಾರ್ ಪಂಡ್ ಪ್ರಾಣೋ ಬುಡಿಯೆರ್. ಅವು ಪೇರ್ಲೂದ ವಿಷಯೋ.

ಎ ಬೇನೆ, ಬೇಜಾರ್‌ಲ ರೈಕುಲೆ ಜೀವನ ಕ್ರಮೋನು ಬದಲ್ಪಾಯರೆ ಸಾದ್ಭೂ ಇದ್ದಿ. ಅವ್ವೇ ಮಲ್ಲ ಮನಸ್, ಅವ್ವೇ ಆತ್ಮೀಯತೆ, ಮಾತೆರ್‌ನಲಾ ಮುಟ್ಟು ಲೆತ್ತೋಂದಿತ್ತ್‌ರ್, ಉಪಬಾರೋ ಮಲ್ಲೋಂದಿತ್ತ್‌ರ್.

ಪತ್ತ್ ಜನೋ ಜೋಕುಲು ಇತ್ತ್‌ನ ಇಲ್ಲ್ ಬೋಕ್ಕೊ ಮುಪ್ಪೊ ಜನೋಕು ಆಶ್ರಯೋ ಕೊರೋಂದಿತ್ತ್‌ರಂಡ್. ತನ ಮುಟ್ಟು ಕೈನೀರ್‌ತ್ ದೇಹಿ’ ಪಂಡ್‌ದ್ ಬತ್ತ್‌ನ ವರ್ನಾಲಾ ಬಜಿಕ್ಕೆಟ್ ವಾಪಾಸ್ ಕಡಪ್ಪಾತ್‌ಜೆರ್.

ಎರ್ ಒವ್ವೇ ಕೇನಡ್, ಅವು ಅರಿ ಆದಿಪು, ಬಾರ್ ಆದಿಪು, ಮರ ಆದಿಪು ಅತ್ ಕಂಗ್‌ತ ದ್ಯುಯೋ, ತಾರೆದ ದಯ್ಯುಯೋ ಅತ್ ಗರ್ಜಿಗ್ ದುಡ್ಬೋ ಒವ್ವೇ ಆದಿಪುಡಟ್, ಒಂಜಾ ಅಕುಲು ಕೈನಿನಾತ್, ಅತ್ತ್‌ಂಡ ತನ್ನ ತಾಕತ್‌ದ್ ಇತ್ತ್‌ನಾತ್ ಮೋನೆ ನಿಲೀಕೆ ತೆಲಿಕೆ ತೆಲಿತ್ತ್‌ದ್ ‘ಎಡ್ಡೆ ಆಲೆ’ ಪಂಡ್‌ದ್ ಕೇರುದು ಕಡಪ್ಪುಡೋಂದಿತ್ತ್‌ರ್.

ಇಲ್ಲ್‌ಗ್ ಬತ್ತಿ ಬಿನ್ನೆ ಆರ್ಗ್ ದೇವರ್. ಬತ್ತಿ ಬಿನ್ನೆಗ್ ‘ಗಮ್ಮುತ್ತ್’ ಆಪ್ಯಾದು. ಅಪಗನೇ ರೈಲೆ ಮನಸ್ಸಾಗ್ ಸಮಾದಾನೋ. ಈ ಹಾತೆರೋ ಏನ್ ಎನ್ನ ಅಪ್ಪನ ಮಟ್ಟ್‌ಗ್ ಪುಗಾರುನ ಅತ್. ಆರೆನ ಭೇಟಿಗ್, ಆರೆದ ಹಾತೆರಿಯರೆ ಪಂಡ್‌ದ್ ಬತ್ತ್‌ನ ವತ್ತೋ ಸಾಹಿತ್ಯಲು, ಸಾಹಿತ್ಯಸಕ್ತೀರ್ ಆರ್ನ ‘ಬಿನ್ನೆರೆ ತೂಪಿನ ಮಾಮಲ್ಲ ರೀತಿಗ್’ ಪುಗಾರ್ ಪಂಡ್‌ನವು, ಬರಯಿನಾವೇ ಒಂಜಿ ಬಾಕು ಅವು. ಆ ಮೇಲ್ಕೆನ್ ರೈಕುಲು ತಮ್ಮ ಕಡೆದ ದಿನೋ ಮುಟ್ಟು ಬರಿಪಾಯೆರ್. ಆ ಗುತ್ತುದ ಇಲ್ಲ್‌ದ ಗತ್ತ್ ಆರ್ನ ಬದ್ದಾಕ್‌ಗೊಂಡಿ ಕುತ್ತು ಆಂಡ್‌ಲಾ ಪನ್ನಿನವು ಬೇತನೇ ವಿಷಯೋ.

ರೈಕುಲು ತನ್ನ ಕುಟುಂಬೋದ ಮಹಾ ಅಭಿಮಾನಿ. ತನ್ನ ಕುಟುಂಬೋದ ಪೂರಾ ಹಿರಿ - ಕಿರಿಯ ಮೆಂಬರುಲೆಗ್ ‘ಜತ್ತನ್ನೆ’ ಪಂಡ್‌ದ್ ಆಯಿನ ಮೇರ್ ಕುಟುಂಬೋದ ಪ್ರತಿಯೋರಿಯನ ಸುಖೋ ದುಕ್ಕೊಲಾ ತನ್ನನೇ ಪಂಡ್‌ದ್ ಎನ್ನಿನಾರ್. ಪ್ರತಿಯೋರಿಯಗ್‌ಲಾ ಕೈನೀರ್‌ದ್, ಬೆರಿ ತಟ್ಟ್‌ದ್ ಸಾಯೋ ಮಲ್ಲಿನಾರ್. ರೈಕುಲೆ ಕಡೆದ ಕೆಲ ವರುಷೋದು ಆ ಕುಟುಂಬೋದ ಪರತರೆ, ಯಜಮಾನಿ ಪನ್ನಿ ಪಚ್ಚೊ ಆರ್ಗ್ ಇತ್ತ್‌ಂಡ್. ಈ ಯಜಮಾನಿಗೆ

ಯೋಗ್ಯತ್ವಾ ದೂರಿಯನ ಮಾಮಲ್ಲ ಮನೆ.

“ಶ್ರೀಕುಲು ಪುಟ್ಟಿಯೆರ್ಥ, ಬಲತ್ರೋ, ಸಂಸಾರಿಯಾಯೆರ್ಥ, ಪ್ರಾಯೋ ಏರೊಂಡ್, ಜಪ್ಪನೋ ತಗ್ಗೊಂಡ್, ಪರಬ್ರಹ್ಮಲಾ ಆಯೆರ್ಥ” ಉಂದು ನಮೋ ಈತ್ತಾ ಮುಟ್ಟು ತೆರಿಯೋನುನ ಸುಧ್ವಿ. ನಮೋ ಆಟೋ ತೂತೋ ಅತ್ತೆ. ಒಂಜಿ ವೇಷೋ ಬರ್ಬಂಡು. ನಲಿಪ್ರಂಡು. ಪಾಡಿ ವೇಷೋಗು ಸರಿಯಾದ್ ಪಾತೆರುಂಡು, ಮುಗಿ ಕೂಡೆ ಚೌಕಿಗ್ ಪಾರುಂಡು, ಪರದೆ ಬಾರುಂಡು, ಹಿರ ಒರೋ ಪ್ರೋಸ ಏಸೋ ಬರ್ಬಂಡು, ಪರದೆ ಬರುಂಡು.

ಸಾಧಾರಣ ೧೯೭೨ನೇ ಇಸವಿಡ್ ಆರ್ ಆರ್ ಅರ್ಜು ಅರ್ಜುನೇ ವಷೋಂಡು ಒಂಜಿ ಪ್ರೋಸ ಏಸೋ ಪಾಡಿಯೆರ್ಥ. ಆ ಏಸೋನೇ ‘ಸಾಹಿತ್ಯ’. ಆ ಏಸೋಡು ಆರ್ ಆರೆನವೇ ಸಾಹಿತ್ಯ ರಂಗಸ್ಥಳೋಡು ಇ ವಷೋ ನಲಿತ್ತೇರ್ಥ, ಪಾತೆರಿಯೆರ್ಥ, ಬಿದ್ರೋ ಬಾವಲಿ ಪಡೆಯೆರ್ಥ. ರಂಗಸ್ಥಳೋಡು ನಲಿತ್ತೋಂಡು, ಪಾತೆರೋಂಡು ಇಪ್ಪುನಗನೆ ದೇವರೆ ಪಾದೋ ಸೇರಿಯೆರ್ಥ.

ಆಟೋಗು ಹೀರಿಕೆ ಬೋಡತ್ತೆ, ಸುರೂದ ಬುಡದಿ ಶಾಂಭವಿನ್ ಪತ್ತೋಂಡು ಕೆದಂಬಾಡಿದ ತರವಾಡೋದ ಸುಮಾರ್ ಐವ ವಷೋಗು ದುಂಬು ಬತ್ತೋನ ಆ ದಿನೋ. ಅನಿ ಕೆದಂಬಾಡಿಡ್ ಭಾಗವತ್ತೆರ್ಪದೋ ಕೇನೋಂಡಿತ್ತೋಂಡ್. ಚೆಂಡೆ ಮದ್ದಳೆದ ಘನ - ಘಂಭೀರ ಸೋರೋ ದುನಿತ್ತೋಂಡಿತ್ತೋಂಡ್. ಹಾಮ್ರನಿಡ್ ಸರಿಗಮ ಪದನಿ ಪ್ರೋಲ್ ಕಂಟ್ರೋಡ್ ಸ್ಪ್ರೋರೋ ಬರೋಂಡಿತ್ತೋಂಡ್. ನಲಿಪ್ರನ ಪ್ರೋಣ್ ಆಣನ ಕಾರಗಚ್ಚಿದ ಘಲ್ ಘಲ್ ಸಚ್ಚೋಲ್, ಧೀಂಕಟ, ಕಿಟತಕ ತರಿಕಟ ಕಿಟತಕ ಸಂಗಿತದ ಶಾಸ್ತ್ರೀಯ ಲಯೋ ಗುಯ್ಗಾಗುಚ್ಚೋಂಡ್ ಇತ್ತೋಂಡ್. ಆ ಇಲ್ಲದ ಮಾತಾ ಏಸೋಲೆನ್ ಪಾಡುನ ಬರಿ ಯಕ್ಕಾನ ಕಲಾವಿದೆ ಇತ್ತೆ. ಅಪ್ಪು ಹಾಸ್ ರಸೋ ತೆಲಿತ್ತೋಂಡಿತ್ತೋಂಡ್, ನಲಿತ್ತೋಂಡಿತ್ತೋಂಡ್. ಆಟೋ ಗೊಚ್ಚೋಂಡಿತ್ತೇರ್ಥ, ತಾಳಮದ್ದಳೆ ನಡತ್ತೋಂಡಿತ್ತೋಂಡ್. ಅಪ್ಪೇ ಇಲ್ಲಾಡ್ ಅಂಕೋ, ಆಯನೋ, ಕೋಲ, ತಂಬಿಲೋ ಅತ್ತೋಂಡೆ ದೇವರೆಗ್ ಪ್ರಾಚೆ, ಪುನಸ್ಕಾರೋಲಾ ನಡತ್ತೋಂಡು ಇತ್ತೋಂಡ್. ಆ ಮಣ್ಣೋಡ್ ಬೆನ್ನಿಗ್ ಸುರೂತ ಮನೆ. ಇಲ್ಲದ ಇನಿತ ಯಜಮಾನಿ ಬೆನ್ನಿ ಬೆನ್ನಾಲೆ, ಆಯೆ ಬಲಿಮೆ ದೀಡುನ, ಆಪ್ನನ, ಪ್ರೋಣಿನೆನ್ ಪನ್ನಿ ಸಕ್ತಿ ಇತ್ತೋನ ಜೋಯಿಸೆ ಮಾತ್ರೋ ಅತ್ತೋ ಸೀಕ್ರೋಗ್ ಮದ್ರೋ ಕೊರ್ಪುನ ಆಯುವೇದ ವೈದ್ಯಲ್ಲಾ ಆತ್ತಾ ಇತ್ತೆ. ಅನಿದ ದಿನೋಡು ಆ ಇಲ್ಲಾಡ್ ಅಸವ, ಅರಿಪ್ಪೋ, ಲೇಹ್ಯ, ಘೃತ, ಜೊಣೋಲೆ ಪರಿಮಣೋ ಇತ್ತೋಂಡ್. ಅಪ್ಪೇ ಯಜಮಾನಿ ಕವಿಯಾತಿತ್ತೆ. ಗಮಕಿಯಾತಿತ್ತೆ. ಪ್ರೋಲ್ ಕಂಟ್ರೋಡ್ ಪಾತೆರುನ ಬಿಸೆರೆ ಬಿಸೆ ಆದಿತ್ತೆ.

ಇಲ್ಲದ ಯಜಮಾನಿಯಾನ ಬೋಲ್ಲು ವ್ಯೇ, ಗಟ್ಟಿಮುಟ್ಟು ಮಲ್ಲ ಶರೀರೋ, ಪ್ರೋಲ್ ಮೋನೆದ ದೇಶಿ, ನಾಲಗ್ರೋ ನಲಿಪ್ರನ ದೇವಿ ಸಾಹಿತ್ಯ ಸರಸ್ವತಿ, ಆಯಗ್ ‘ಯಕ್ಕಾನ ಭಾಸ್ಯರೆ’ ಪನ್ನಿ ಬಿರುದ್ ಪಡೆಯರೆ ಕಾಣೋ ಆತಿತ್ತೋಂಡ್.

ಬಲ್ಲಿರೇನಯ್ಯಾ! ಉಂಬೇರ್ ಪರ್ ಪಂಡ್ರೋ ಕೇನ್ವರಾ ಆರೇ ಕವಿಭಾಷಣ,

ಅಯುವ್ರೇಡ ಹೈದ್ರೋ ವಿಶಾರದೆ ಕೆ.ಪಿ. ವೆಂಕಟ್ ಶೆಟ್ಟೆ ಯಾನೆ ತಲ್ಲಂಗಡಿ ಪಕೀರ ಶೆಟ್ಟೆ,  
ಜತಪ್ಪ ರೈಕುಲೆ ನೇಲ್ಯಮ್ಮೆರ್.

ಕೆ.ಪಿ. ವೆಂಕಟ್ ಶೆಟ್ಟೆನ್ನು ನೆನೆಕ್ಕೊಂದು ರೈಕುಲು ಬರೆದಿತ್ತು.

ಎನ್ನ ನೇಲ್ಯಮ್ಮೆರ್ - ವೆಂಕಟ್ ಸೆಟ್ಟುಲ್ಲಾ

ಯಕ್ಕಾನೊದ ಬಂಟೆ - ಕನ್ನಡ ರನ್ನರೆ ನೆಂಟೆ

ಅತೋಡು ಅಗ್ರಂಟೆ - ಬರವುಡು ಭಾಸ್ಕರೆ, ಕವಿಭಾವನೆ

ಮಲ್ಲದಿಗೆನ್ ಆರ್ದು - ಪುಗರ್ಯರೆ ಪಿದಡ್ಯೆಂಡ

ಅಪ್ಪೇ ಅಪೋಂಚಿ ಮಲ್ಲು ಪುರಾಣೋ

ಎಲ್ಲೆಡ್, ಎನ್ನನ್ ಸಾಂಕ್ಷೇರ್ ಸಲಹ್ಯೇರ್ ಕೊರೊಡು

ಇನಿ ಯಾನಿತ್ತೆ ಸೋಲ್ಯೆದ ಮಾನೋ

ಕೆದಂಬಾಡಿಗ್ ಪ್ರಾಗ್ ಘಳಿಗೆ ರೈಕುಲೆಗ್ ಸುರೂಡು ತಿಕ್ಕಿನಪು ಈ ರೀತಿದ ಪ್ರಾಲುಂದ  
ಸಾಹಿತ್ಯ ಸಂಬಂಧೋ. ಕೇನ್ನಾಜರಾ ‘ಗುಣಂಗಳುಂ ದೂಷಂಗಳುಂ,  
ಸಂಸರ್ಗಜನ್ಯಂಗಳ್’ಂಡ್.

ಶೆಟ್ಟಿಗಿತ್ತೊನ ಸಾಹಿತ್ಯೋದ ಮಿತ್ತೊ ಇತ್ತೊನ ಅತೀವ ಆಸಕ್ತಿ ರೈಕುಲೆಗ್ಲಾ  
ಮುಟ್ಟಿಯರೆ, ತಟ್ಟಿಯರೆ, ತಡವಾಯಿಜಿ. ಜೋಕುಲಾಟಿಕೆದ ದಿನೊಕುಲು, ಜವ್ವನೊದ  
ದಿನೊಕುಲು, ಸಂಸಾರೋದ ಪ್ರದೆ ತುಂಬುನ ಈ ದಿನೊಕುಲು ರೈಕುಲು ಬರೆಯೋಂದು  
ಇತ್ತಾಜೆರ್ಂಡಲಾ ಮಸ್ತೊ ಓದೊಂದಿತ್ತು.

ಜೋಕುಲಾಟಿಕೆದ ದಿನೊಟೇ ಬಲಪಾಯಿನ  
ಈ ಪ್ರಸ್ತುಕೆಂದ ಮಿತ್ತೊದ ಟ್ರೀತಿ ಅರೆ ಬದುಕ್ ಜಿದಿನ ಗೊಬ್ಬುದ ಕಳವಾಯಿನ ಈ  
ದಿನೊಕುಲೆಡ್ ಪ್ರಾರೆನ್ಲಾ ಮರಪಾಯರೆ ಸಾಯೋ ಮಲ್ಲೊಂಡ್.

ರೈಕುಲು ತನ ಬದ್ರಾಕ್ಷಾಡ್ ಸಾಹಿತ್ಯೋಗ್ ಏತ್ ಮಲ್ಲು ಮತ್ತ ಕೊರೆತ್ರೋ ಪನ್ನನೆಗ್  
ಸಾಕ್ಷಿಯಾತ್ ಆರ್ ಪ್ರಲ್ಯಾಕಾಂಡೆ ಭಗವದ್ವಿತೀತ್ ಪ್ರಾರ್ಥನಾ ಶೈಲ್ಲೇಕೊನು ಲಯಬದ್ದುವಾತ್,  
ರಾಗೋಡು ಪಂಡೋಂದಿತ್ತು.

ಆ ತೊಲ್ಲೇಕೊ ಕೇನ್ನಾನ ಎಂಕ್ಲೇ ಕೆಬಿಡ್ ಇನಿಲಾ  
ಗುಂಯಿ... ಪಂಡೋಂದುಂಡು.

ಪುತ್ತೂರು, ಪಾಣಾಚೆದ ಗ್ರಂಥಾಲಯೋಕುಲು ಆರೆಗ್ ದೇವಸ್ಥಾನೋ ಆತಿತ್ತೊಂಡ್.  
ಕಾಲಕ್ರಮೇಣ ಹಲಕೆಲವು ಸಾಹಿತ್ಯ ವಿಚಾರಗೋಣಿಕ್ಲೆಗ್ ತೊಪುನಾಯೆ ಆತ್, ಕೇನುನಾಯೆ  
ಆತ್ ಪೋಯಿರೆ ಸುರು ಮಲ್ಲೊರ್ ಸಾಹಿತ್ಯೋದ ಮಿತ್ತೊದ ಈ ಆಸಕ್ತಿ ಆರೆಗ್ ಪ್ರದಾರ್  
ಪೋಯಿನ ಸಾಹಿತಿ ಅಮೃತ ಸೋಮೇಶ್ವರೆರ್, ವಿಶುಕುಮಾರ್, ಸಂತ ಫಿಲೋಮಿನಾ  
ಕಾಲೇಜಿದ ಪ್ರಾಂಶುಪಾಲೆ ರೆ.ಪಾ. ಕ್ಯಾನ್ಸ್ಟ್ರಲಿನೊ, ಎ.ಬಿ. ಮೋಳೆಯಾರ್, ಹರಿನಾರಾಯೇ  
ಮಾಡಾಪು, ಪಿಲಿಂಗಲ್ಲು ಕ್ಯಾಂಪಸ್ ಭಟ್ಟೆನ ಪರಿಚಯೋ ಆಂಡ್. ಪರಿಚಯೋ ಆಂಡತ್ತೊ ಅಪು  
ಬುಲೆಡ್ ಮರಪಾಂಡ್, ಅಕುಲೆಡ ರೈಕುಲು ತನ್ನ ನೆನೆಪುದ ಬಲ್ಲೆನ್ ಬುಡ್ಬು, ಬುಡ್ಬುದ್

ಪಂಡರ್. ರೈಕುಲೆ ವಿಪರೀತ ಪಾತೆರೋದ ಶಕ್ತಿ ಮಾತಾ ಸಾಹಿತೀಲನ್ ಬಾಯಿ ಅಗೆಲ್ಲಾಂಡ್. ಪಾತೆರೋನು ಅಕ್ಷರೋಗು ಜಪ್ಪಾವ್ಯೋಡು ಪಂಡ್‌ದ್ರ ಒತ್ತಾಸೆ ಕೊರಿಯೇರ್. ಮಾತೆರೆ ಒತ್ತಾಯೋಗು ತರೆ ಬಗ್ಗಾಯಿನ ರೈಕುಲು ಬರೆಯೇರ್. ಬರೆಯಿನವು ‘ಬೇಟೆಯ ನೆನಪುಗಳು’ ಪನ್ನಿ ಪ್ರದಾರ್‌ದ್ರ ಅಚ್ಚಿಲಾ ಆಂಡ್. ಸುರೂದ ಆ ಬೂಕುನು ಅಚ್ಚಿ ಮಲ್ಲುನಕುಲು ಸಂತ ಫಿಲೋಮಿನಾ ಕಾಲೇಜೋದ ಕನ್ನಡ ಸಂಘೋದಕುಲು.

ಸಾಹಿತ್ಯ ಲೋಕೋದು ರೈಕುಲು ಬರೆಯಿನ ಬರವು ‘ಬೇಟೆಯ ನೆನಪುಗಳು’ ವಿಶಿಷ್ಟ ಪ್ರಕಾರೋದ ಮೃಗಯಾ ಸಾಹಿತ್ಯ. ರೈಕುಲೆಗ್ ಪ್ರದಾರ್ ಕೊನತ್ತ್ರಂಡ್ ಮಾತ್ರವತ್ತ್ರ ಇಂಡಿಯಾ ಇಸ್ಮಿದ ಸಾಹಿತ್ಯ ಅಹಾಡೆಮಿದ ಪ್ರಶಸ್ತಿಲಾ ಬಡಗ್‌ಂಡ್. ರೈಕುಲೆಗ್ ಸಂತಸೋನೆ ಸಂತಸೋ. ಅಯಿಡ್‌ದ್ರ ಬುಕ್ಕೋ ಆರ್ ಬರವಣಿಗೆದ್ರ ತಿರ್ಗ್‌ಂಡ್ ತೊಯಿಚೆರ್. ಬರೆಯಿನ ಪ್ರತೀ ಕನ್ನಡೋದ - ತುಳುದ ಬರವಲು ಜನಮನ್ಸಣ ಪಡೆಯೋ, ಪ್ರದಾರ್ ಪಡೆಯೋ, ನೂದು ಪ್ರರಸ್ತಾರೋಲು ಆರೆನ ಬೆರಿ ಪತ್ತ್ರ್‌ಂಡ್ ಬತ್ತ್ರ್‌ಂಡ್, ಪಡೆಯಿನ ಪ್ರತೀ ಬಿದ್ರೋಲ್‌ಲ ಆರೆನ್ ಆಕಾಶೋದ ಎತ್ತರೋಗು ವರ್ಣಂಡ್. ಆಂಡ ಆರೆನ ತರೆ ತಿರ್ಗ್‌ಂಡ್. ‘ಸಾಹಿತ್ಯ ಲೋಕೋಡು ಇನಿಲಾ ಏನ್ ಕಿನ್ನ ಬಾಲೆ’ ಪಂಡ್‌ದ್ರ ಪನ್ನೋಂದಿತ್ತೆರ್.

ಕೆದಂಬಾಡಿದಾರ್‌ನ ಸುರೂದ ಬರವು ‘ಬೇಟೆಯ ನೆನಪುಗಳು’ ಆರ್‌ನ ಬದ್ದೋಕ್‌ ಘಟಿಸಾಯಿನವೇ ಕತೆ. ಲೋಕಾನುಭವ್ಯೋ ಅಯಿತ್ತ್ರ ದಿಂಜಿದ್ರ ಉಕಾರುಂಡು, ಪರದಿನೋ ಆತ್ರ ಚೀಪೆ ಅತ್ತ್ರ ಆಂಡ ಅಯಿನ ನೆನಪು ಮಸ್ತ್ರ ಚೀಪೆ. ರೈಕುಲು ‘ಬೇಟೆಯ ನೆನಪುಗಳು’ ನೆನೆತೋಂಡ್‌ನ ಆರ್‌ನ ನೆನಪು ಚೀಪೆನೋ ಚೀಪೆ. ಕನ್ನಡಪ್ಪೇಗ್ ‘ಬೇಂಟೆಯ ನೆನಪ್ಪೋಂದು ಪ್ಪೋಸದೋಡವೆಯಲ್ಲೆ’ ಪನ್ನಿನ ಅಭಿಮಾನೋದ ಸೋತ್ತ್ ಸಂದಾಯೋ ಮಲ್ಲಿಯರೆ ಸಹಕಾರೋ ಕೊರ್‌ಂಡ್.

ಈ ಬೂಕುದ ಬರವಣಿಗೆದ ಸಾಹಿತ್ಯ ಶೈಲಿ, ದೇಶಿತನ, ಗಂಡಸ್ತನೋ, ಬಂಟತನೋ ಉಂಡಕ್ ಬಂಜಿ ವಿಶೇಷೋ ಆಕಣಣ ಉಂಡು. ಕನ್ನಡ - ತುಳು ಶಬ್ದೋದೋಟ್ಟಿಗೆ ಸಂಸ್ಕಾರೋದ ಶಬ್ದೋಲ್ನೊ ಪೆಚ್ಚೀತ್ರ ಸುರೀತ್ರ ಬರೆಯಿನ ವಾಕ್ಯಾಲು, ಯಾವಂದ್ರ, ಇಂಚಿನ ವಾಕ್ಯಾಲು ನನಲು ಬೋಡು, ನನೋಲಾ ಬೋಡು ಪಂಡ್‌ದ್ರ ಓದುನಕುಲೆದ್ರ ಕೇನ್ನಾವುನ ಮಟ್ಟ್‌ಗ್ ವರ್ಣಂಡ್. ಈ ಬೂಕುದ ಎದ್ರೋದ್ರ ಇಂಗ್ಲೀಷ್ ಬರಹಗಾರೆ ಜಿಂ - ಕಾರ್ಬಣ್‌ನ ಓಡೆಗ್‌ಲಾ ಆತ್ರ ಪಂಡ್‌ದ್ರ ಓದ್ರನಕುಲೆಡ್ ಸೈ ಪಂಡ್‌ದ್ರ ಬೆರಿ ತಟ್ಟಾವ್ಯೋಂಡರ್.

ಸುರೂದ ಬರವೇ ಮಾಮಲ್ಲು ಬರವು. ಪ್ರತ್ಯೇ ಮಣ್ಣೋದ ಪರಿಮಳೋನು ಗವುಸಾವುನ ಬಂಜಿ ಪಾಕಾಲೆ. ನೂದು ಕಾಲೋ ನೆನಪ್ಪಡು ಬರಿಪುನ ಬಂಜಿ ಮಹಾಕಾವ್ಯ. ಶಾಲೆ ಕಲ್ಲಿ ಜೋಕುಲೆಗ್ ಪಾಠ ಪ್ರಸ್ತುತವಾಯರೆ ಯೋಗ್ಯೋ ಪನ್ನಿನವು ಮಾತಾ ಜನಕುಲೆನ ಅಭಿಪ್ರಾಯೋ. ಶಬ್ದೋಲನ ಚಿತ್ತೋ ಮಲ್ಲೋದ್ರ ನಮ್ಮೆ ದುರು ತೋಜಿಪಾಯೆರೆ ಪನೆಯಿನ ರೈಕುಲು ಪ್ರಗರ್ತ್ತ್‌ಗ್

ಅಹ್ವಾರ್. ಕತೆತ ಉದ್ದೇಶುಗು ಸುರಿದ್ದ ಮಾಲೆ ಮಲ್ಲೈನ ಬಂಗಾರಾದ ಮಣಿಕುಲು ಸಾವಿರೋ. ಜಾನಪದ ಶೃಂಗಾರೋ ಲೋಕೋನು ಪನಿ ಪನಿಯಾದ್ದ ಓದುನಾಯನ ತಿಗಲೆಗ್ಗೆ ಸೆಡಿದಂ, ಅಯಿನ್ನ ಪೂರ್ತಿ ಆಯೆ ಅಶೋ ಮಲ್ಲೈನುನಗ ಆಯೆ ಈ ಲೋಕೋದು ಇದ್ದಿಯೆ. ಆ ಜಾನಪದ ಶೃಂಗಾರ ಲೋಕೋದು ಸೇರೊಂದು ಆಪುಂಡು ಸತ್ಯ ಘಟನೆಳು, ಉಪಕರೆಕ್ಕುಳು, ಈ ಬರಹದ ಪಂಚಾಂಗೋ, ಆ ನಿರೂಪಣಾ ಶೈಲಿ ಅದ್ವುತ್ತೊ. ಒರುಂಬೋ ರಸೋ ಸೇರ್ನ ಈ ಬರಹೋದು ಬರ್ಮನ ಗಾದೆ ಪಾತೆರೋಳು, ಅನಿದ ಹಳ್ಳಿದ ಬದಾಕ್ಕಾದ ರೀತಿ, ನಮನಾಲಾ ನೂದು ವರುಷೋ ಪಿರ ಪಾರಿಲೆಕೊ ಮಲ್ಲುಂಡು. ಬರಯಿನ ರೈಕುಲೆನ ನೆನೆಪುದ ಶಕ್ತಿ ಪುಗರುನವು.

**ಭಾಷೆ -** ಭಾಷೆಳೆನ ನಡುಟ್ಟು ಬುಳೆಯೊಡಾಯಿನ ಪ್ರೀತಿದ ಸಂಬಂಧೋ, ಜಾತಿ - ಜಾತಿದ ನಡುಟ್ಟು ಬಳಪ್ಪೊಡಾಯಿನ ಸಾತ್ವಿಕ ಸಮ್ಮಿಂದೋ, ಏರೆನ್ನ ನಮೋ ಕೇಳ್ಳಿತಿದಕುಲು ಪಂಡ್ಯಾದ್ ದೂರೋ ದೀತೋನೋ, ಅಕ್ಕಾಲೆನ್ನ ತಕ್ಕಾದ್ ಪತ್ತಾದ್ ಮುಟ್ಟು ಮಲ್ಲೈನುನ ದ್ಯೇವಿಕ ಸಂಬಂಧೋ ಉಂದನ್ನ ಮಾತ್ರಾ ಈ ಬರಾಪು ದೆರ್ನ್ ತೋಚಾಪುಂಡು.

ಈ ಬರಹೋ ಬಜೀ ಓದುಗೆರೆ ಮನಸ್ಸೋ ಗೆಲ್ಲುನ ಕಾಯೋ ಮಾತ್ರ, ಮಲ್ಲೈದ್ದಾಜಿ. ಬ್ರಾಗೋಳಿಕ ಅಧ್ಯಯನೋಗುಲು ಸಾಯೋ ಮಲ್ಲೈದ್ದಾಂಡ್. ಈ ಬೂಕುಗು ‘ಮುಸ್ತಾಡಿ’ ಪನ್ನಿಂಚಿ ಮಲ್ಲಿಗೆದ ಮಾಲೆನ್ನ ತರಕ್ಕಾ ದೀಡಿನಾರ್ ಕವಿ ಕಯ್ಯಾರ ಕಿಂಜಾಂಣ ರೈಕುಲು ಅನಿಯೆ ಬರತೆರ್ ‘ಕನ್ನಡ ಸಾರಸ್ವತ ಲೋಕೋದು ಈ ಪ್ರಸ್ತುಕೊಗೊಂಚಿ ಮಾಮಲ್ಲ ಜಾಗೆ ಉಂಡುಂದ್ಯಾ’. ಆರೆ ಪಾತೆರ ಸತ್ಯೋ ಅಂಡ್. ರಾಷ್ಟ್ರಕವಿ ಕುವೆಂಪು ಈ ಬೂಕು ಓದುದು ಪಂಡಿ ಪಾತೆರೋ ‘ಭಂಗಿ ಒಯಿಪುನಾಯಾಗ್ ನನೋಂಚಿ ಖಿದೀಮೆ ಭಂಗಿ ಒಯ್ಯಾನಾಯನ ದೋಸ್ತಿಯಾಯಿಲೆಕೊ ಅಂಡ್. ರೈಕುಲೆ ಈರೆಂಬಿನ ಬರಾಪು ಬರಯರ್’ಂಡ್.

ರೈಕುಲೆನ ಈ ಬೂಕು ತೊಡ್ಡೆದ ನೆಯಿ ದಿಂಜಿ ತೊಡ್ಡೆದ ವದಿತ್ತುಲೆಕೊ. ಈ ಬೂಕು ಅಪ್ಪೇತ್ತೋ ಜನೋನು ಮೋಡಿ ಮಲ್ಲೈದ್ದಾಂಡ್ ಪಂಡ ರೈಕುಲೆಗ್ಗೆ ಬತ್ತೋನ ಸಾವಿರೋ ಸಾವಿರೋ ಪುಗರ್ತೆದ ಕಾಕಚಿಲೇ ಉದಾನೆ. ರಾಷ್ಟ್ರಕವಿ ಕುವೆಂಪು ಮ್ಯಾನೊರ್ ಆರೆ ಇಲ್ಲ್ಲ ‘ಉದಯರವಿ’ಗ್ಗೆ ಲೆಪ್ಪುಡಾರ್ ಸಮ್ಮಾನೋ ಮಲ್ಲೈದ್ದಾ, ಆಶೀರ್ವಾದೋ ಕೊರ್ ದ್ಯಾ ಕಡಪ್ಪುಡ್ತೆರ್. ಕವಿ ಕಯ್ಯಾರೆರ್, ಬಿ.ಯಂ. ಇದಿನಬ್ಬೋ ಕುವೆಂಪುರೆನ್ ತೊಯರೆ ಪ್ರೋಯಿನಾತ್ ಸತ್ತಿ ಕೆದಂಬಾಡಿಡಾರನ ನೆನೆಪ್ಪಾಪುಂಡು. ಎಂಚ ಉಲ್ಲೇರ್ ಪಂಡ್ಯಾ ಕೇಂಡೋಂದಿತ್ತುರಾಗ್. ಈ ಬರಾಪು ರೈಕುಲೆಗ್ಗೆ ಅಭಿನವ ವಾಲ್ಯಿ ಇಂ, ವ್ಯಾಧೋಪನಿಷತ್ತೋಕಾರೆ ಪನ್ನಿ ಬಿರುದು ಕೊರ್ಪ್ಪಾಂಡ್.

ರಡ್ಡನೇ ಬೂಕು ‘ಕಾಡೊಂದು ಹುಲಿಯೆರಡು’ ಬೇಚೆಯ ನೆನಪುಗಳು ಪ್ರಸ್ತುಕೊದ ರಡ್ಡನೇ ಬಹಾಗೋ ಪಂಡ್ಯಾತೇ ಪುದಾರ್ ದೆತೋಂಡು. ಸೋರ್ಕಾಲೋಗಾತ್ ಒಂಜಾಯಿನ ಆಣ್, ಪೋಣ್ನು ಪಿಲಿಕ್ಕುಲು. ಅವು ಒಂಜಾಪಿನ ಸಂಭ್ರಮೋ ಉಂಡತೆ ವಣಾನೆ ಮೈತ ರೋಮೋ ಕುತ್ತ ಉಂತುನಾವು. ಆಣ್ ಪೋಣ್ನು ಪಿಲಿಕ್ಕುಲು ಒಂಜಾತ್ ಸುಖೋ ಪಡೆನಾಗನೆ

ರ್ಯಾಕುಳಿ ಬೆಡಿಕ್‌ ಈಡಾಪುನಂಬಿನ ‘ಕರುಣಾರಸೋತ್’ ಆ ಬರಹೊ ರ್ಯಾಕುಲೆನ ರಕ್ಷಣ ಸಕ್ತಿಗಾಲಾ ಉದಾನ್ವೇಶನ. ಜವ್ವನೊದ ಆ ನುಕ್ಕ, ಸೋಕ್ಕತ ಪ್ರೋತ್ಸಾಹ ವಿವೇಚನೆ ಇದ್ದತ್ತ. ಆಂಡ ಅನಿ ತನ್ನ ಈದ್ದಾಗ್ ಬಲಿಯಾಯಿನ ಜೋಡಿ ಪಿಲಿಕುಲು ಕೊರಿ ಶಾಪ್ರೋನೆ ತನ್ನ ದಾಂಪತ್ಯೋ ಬದ್ದುಲಾ ಕೋಡಿ ಎತ್ತಂದಿಲೆಕೊ ಆಯರೆ ಕಾರಣೊ ಆದಿಪ್ರಾಪ್ತ ಪಂಡ್ರಾದ್ ಏತೋ ಸತೀ ರ್ಯಾಕುಲು ಕಣನೀರ್ ದೆತ್ತೋನವು ಉಂಡು.

ಇದೆ ಮುಣ್ಣ ಮಣ್ಣ ದುಖಾಯಿ ದೆಗ್ಗಾದಿತ್ತಿ ಕೊಪ್ಪರಿಗೆಡಿತ್ತಿ ಪನವು ಪದ್ಮಾಯಿದ ಲೆಕೊ ರ್ಯಾಕುಲೆನ ರಡ್ಡನೆ ಬರಾಪ್ರಾಪ್ತ ಒಕ್ಕಿ ಕೊಪ್ಪರಿಗೆಡ್ ತಿಕ್ಕಿ ಸಾಹಿತ್ಯೋ ಸಂಪತ್ತ್ ನೆಗತ್ತೋದ್ ತೋಜೋಂಡು.

ರಡ್ಡನೇ ಬರಾಪ್ ಅಯಿತಾ ಪ್ರತಿಯೋಂಬಿ ಅಧ್ಯಾಯೋಲ ರೋಮೊ ಕುತ್ತ ಮಲ್ಲುನ ಶಕ್ತಿ ಇತ್ತಿನವು. ಪ್ರತಿಯೋಂಬಿ ಅಧ್ಯಾಯೋಲ ಅಯಿನವೇ ಆಯಿನ ವಿಶಿಷ್ಟ ಸಕ್ತಿನ್ ಪ್ರಾದೇಯಾನಾನವು. ಅವು ಶೃಂಗಾರ ರಸೋಟು ಪಿರ ಅತ್ತ್, ಅಬ್ಬರೋದ, ಬಿಸಾತಿಗೆದ, ಬರವು ನಮನ್ ಪ್ರೋಸತ್ತೋಂಬಿ ಲೋಕೋಗೆ ಸೇರಾಪ್ರಾಪ್ತಂಡು. ಈ ಬರಾಪ್ ಶುಚಿ ರುಚಿ ಬೇತನೆ.

ಬೋಂಟೆ ಎಂಕ್ ಪಂಡ್ರಾವಾಪ್ ಅತ್ತ್. ಎನ್ನ ಬದ್ದಾಕ್‌ಗ್ ಅವು ಶಾಪ್ರೋಲಾ ಆಂಡ ಪನ್ನುನೆನ್ ಆರ್ ಆರೆನ ಈ ಬರಾಪ್ದ ಕಡೆತ ಅಧ್ಯಾಯೋ ‘ಬೇಟೆಯ ಜೀವನಕ್ಕೆ ಇತ್ತಿತ್ತೀ’ದ್ ಬರತೆರ್. ಅಕ್ಕರೊ ಅಕ್ಕರೊನುಲಾ ಬುಡಾಂದೆ ಓದಾಪ್ನನ ಸಕ್ತಿ ಈ ಅಧ್ಯಾಯೋದವು. ಓದಾಂದನೇ ಆಂಡ ರ್ಯಾಲೆನ ಕಣನೀರ್ದೆಹಣ್ಣಿಗೆ ನಮನ ರಡ್ಡ ತೋಟ್ ಕಣನೀರ್ಲಾ ಅಯಿಕ್ ಸೇರುಂಡು. ಪರಮಪ್ರಾಜ್ಯ ಶ್ರೀ ಕ್ಷೇತ್ರೋ ಧರ್ಮಸ್ಥಳೋದ ಖಾವಂದೆರ್ ಮಂಜಯ್ಯ ಹೆಗ್ಗಡೆರೆದ ‘ಬೋಂಟೆದ ಬದ್ದಾಕ್‌ಗ್ ಕ್ಕೆ ಮುಗಿಪೆ ಅವು ಯಾವು’ ಪಂಡ್ರಾದ್ ಕೊರ್ಲಿ ಹಾತರೊ ನಂಬುನ ಖಾವಂದೆರ್ ಕೊರಿ ಆಶೀರ್ವಾದೋ, ಪಡೆಯಿನ ಜತ್ತಪ್ಪ ರ್ಯಾಕುಲೆ ಬದ್ದಾಕ್ನ್ ಬದಲ್ಪಾಪ್ತಂಡು. ಓದಿನ ನಮ ಬದ್ದಾಕ್ಗೊಂಬಿ ಬೇತನೆ ಅತೋ ಕೊಪ್ರಾಂಡು.

ರ್ಯಾಕುಲು ಬರಯಿನ ಮೂಳೆನೇ ಬೂಕು ‘ಬೇಟೆಯ ಉರುಳು’ ಉಂದೊಂಬಿ ಸಂಶೋಧನಾ ಗ್ರಂಥೋ ಪಂಡ್ರಾದ್ ಪನೋಲಿ. ಆದಿಮಾನವನ ದಿನೋಡ್ದು ಇನಿ ಮುಣ್ಣ ಮಾನವನ ಬದ್ದಾಕ್ದಾಯಿನ ಬದಲಾವಣೆ, ಅಯಿತೋಟ್ಟಿಗೆ ಬೋಂಟೆಲೊ ಪ್ರಾದೇಯೋನ ರೀತಿ ಈ ಬರವುದ ಜೀವಾಲ್ಯೋ. ಜೀವಶಾಸ್ತ್ರ ತಜ್ಞರ್ ಕಣ್ಣಾರಳ್ತ್ತೋದ್ ಓದುನ ಬೂಕು. ಜೋಕುಲು ಮನಸ್ಸಾದಕುಲೆನ್ ಸಾಹಸಿ ಬದ್ದಾಗ್ ಒತ್ತು ಸೆ ಕೊರ್ಲಿ ಸಕ್ತಿ ಉಲ್ಲಾಸಿ ಬರವು. ‘ಪ್ರವಾಸ ಸಾಹಿತ್ಯ್’ ಪನ್ನಿ ಬರವುದ ವಿಭಾಗೋಡು ಈ ಬೂಕುಗು ತಿಕ್ಕಿನ ಮಣ ಮಲ್ಲ.

ರಾಷ್ಟ್ರೋಂತಿನ್ ಜೀವಸಮೇತ ಪತ್ತೋದ್ ಅಯಿತ್ತ ಪಟ್ಟೊ ದೆತ್ತೋದ್ ವೇಪರ್ರಾದ್ ಬರಯಿನ ರಾಷ್ಟ್ರೋಂತಿನ್ ಜೀವಸಮೇತ ಪತ್ತೋದ್ ಅಯಿತ್ತ ಪಟ್ಟೊ ದೆತ್ತೋದ್ ವೇಪರ್ರಾದ್ ಬರಯಿನ

ತೇವನ ತೇಜಸ್ಸಿಯೆರೆನ್ ದೃಷ್ಟಿಗ್ ಬೂರುದು ರೈಕುಲೆ ಸಾಹಸೊ ಆರೆನ್ ಬೆಕ್ಕಿಸೊ ಪ್ರಶ್ನಾದೊಂಡ್. ಆ ಬರಾವು ‘ಬೇಟೆಯ ಉರುಳು’ದು ಬೆರಕ್ಕೆ ಆತ್ಮಾಂಡ್.

ರೈಕುಲು ಕತೆ ಪನ್ನನೆಡ್ ನಿಸ್ಸೀಮೆ. ಅವು ಆರೆನವೇ ಆಯಿನ ತಾಕತ್ತ್. ಕೆನ್ನೆ ಜೋಕುಲೆಗ್ ಈ ಬೂಕು, ಉಂದೆಟ್ ಇತ್ತೊನ ಕತೆಕ್ಕುಳು ಪಾಲೊ ಪ್ರಸ್ತುಕೊ ಆಯರೆ ಯೋಗ್ಗೊ. ಈ ಬೂಕು ಕೇರಳ ಮಹಾರಾಷ್ಟ್ರದು ಹಾರಪಸ್ತುಕೊ ಆದಿತ್ತೊಂಡ್. ಅಂಡ ಕನಾಟಕ ಸರಕಾರೊ ಆ ಮಲ್ಲು ಮನಸ್ ಮಲ್ಲಾಂಡಾನವು ಬೇಟಾರೊದ ವಿಷಯೊ. ಗಾದನೆ ಉಂಡತ್ತ್ ‘ಹಿತ್ತಿಲ ಗಿಡ ಮದ್ದಲ್ಲ, ದೂರದ ಬೆಟ್ಟು ನುಣ್ಣಿಗ್’.

‘ಬೆಟ್ಟೆದ ತಪ್ಪಲಿಂದ ಕಡಲ ತಡಿಗ್’ ರೈಕುಲು ಬರೆಯಿನ ನಾಲನೇ ಬೂಕು. ಈ ಬೂಕುಲ ಬೋಂಟೆದ ರುಚಿನ್ ನೆಗತ್ತ್ ತೋಜಾವುನ ಸಕ್ತಿ ಇತ್ತೊನವು. ಕನಾಟಕ - ಕೇರಳ ರಾಜ್ಯೋದ ಜನೋಕುಲು ಬದುಕುನ ರೀತಿ ಆ ಸಮಾಖಾದೊದ ಕಾರೋ - ಚೀಪೆ - ಕ್ಯಾಪೆಳೆನ್ ಸೇರ್ನಾತ್ ಆ ಬರಾವು ಇದ್ದಿಯಾಂದಿನ ಜನೋಕುಲೆಗ್ ಸಾಹಿತ್ಯೋದ ಮಿತ್ತ್ ಏತೊಂಬಿ ಪವುರೊ ಇತ್ತೊಂಡ್ ಪನ್ನನೆನ್ ರೈಕುಲೆನ ಬೂಕು ಒದುನಗ ಮನಸ್ಸ್ಗ್ ಪೋಪುಂಡು. ನಿರೆ ಉರು ಕೇರಳದ ಜನೋಕುಲು ಬೆನ್ನಿಡೇತ್ ಬಿಸ್ರೆರ್, ಜನಪದ ಕಲೆ ಯಕ್ಕಾನೊಡು ಅಕುಲೇತ್ ನಿಸ್ಸೀಮೆರ್. ಅಪುಲೆ ಕುಟುಮೊ ಒಂಜಾತ್ ಬದುನ ಪೋಲ್ ಕಂಟ್ಜೊದ ರೀತಿ, ಬೋಂಟೆಲ ಬದ್ದೊದ ಒಂಜಿ ಭಾಗೊ ಪಂಡ್ಡೊ ತೂವೊಂದಿತ್ತಿನ ರೀತಿ ಉಂದನ್ ಪೂರ್ವಿಕ ಸೇರ್ನಾದ್ ಮಲ್ಲೊನ ‘ಅವಿಲ್’ ಪನ್ನಿ ತಿನ್ನೇ ಈ ಬೂಕು.

ಇಂಗ್ಲೀಸ್‌ದ ಬರವುದ ಬೂಕುನು ಕನ್ನಡೊಗು ತಜ್ಞಾಮೆ ಮಲ್ಲಾಂಡ್ ರೈಕುಲು ತನ್ನ ಪುಗತ್ತೆದ ಪಟ್ಟಿಗ್ ಮಗುರೊಂಬಿ ಪದಕೊನು ಸೇರ್ನಾಪೊಂಡರ್. ನಿವೃತ್ತೆ ಡಿ.ಪ್ರೆ.ಎಸ್.ಫಿ. ಕೆ. ರಾಮಯ್ಯ ರೈಲೆನ ಟೆಲ್ - ಟೇಲ್ - ಟೀತ್ ಪನ್ನಿ ಇಂಗ್ಲೀಸು ಬೂಕುನು ‘ತಲೆಬುರುಡ ಬಿಡಿಸಿದ ಕೊಲೆ ರಹಸ್ಯ’ ಪನ್ನಿ ಪುದಾರ್ಡ್ ಕನ್ನಡೊಗು ತಜ್ಞಾಮೆ ಮಲ್ಲೊರ್. ‘ತರಂಗ’ ವಾರಪತ್ರಿಕೆಡ್ ಧಾರವಾಹಿಯಾದ್ ಪರೀರ್ ಬತ್ತೊನ ಅವು ಬೂಕು ಆತ್ ಅಷ್ಟಿಯಾಂಡ್. ಕಟ್ಟೊಕತೆಲು ಪತ್ತೇದಾರಿ ಬೂಕುಲು, ಅಂಡ ಈ ಸತ್ಯೋ ಕತೆ ಮಾತನ್‌ಲಾ ಪುಗಾರ್ತ್ಗ್ ಈಡಾಂಡ್, ಸತ್ಯೋಕತೇನೆ ಕಟ್ಟೊಕತೆದ ತರೆ ತೊರಿತೊದ್ ಮಿತ್ತ್ ಉಂಂತಿಲೆಕೊ ಆಂಡ್. ರದ್ದು ರೈಕುಲು ಒಂಜಾತ್ ಒಂಜಿ ಅದ್ದುತ್ತೊ ಲೋಕೊನ ಸ್ಯಾಂಪ್ಲಿ ಮಲ್ಲೊರ್. ಪೊಲೀಸು ಅಧಿಕಾರಿ ರಾಮಯ್ಯ ರೈಕುಲೆ ಸಾಹಸೊ, ಸಾಹಿತಿ ಜತ್ತಪ್ಪ ರೈಕುಲೆ ಸಾಹಿತ್ಯೋ ಒಂಜಾದ್ ಸಾವಿರೊಗಟ್ಟುಲೆ ಒದುನಕುಲೆನ ತರೆ ತಿಂದರ್. ಒಂಜಿ ಜೀವಂತ ಸತ್ಯೋಕತೆನ್ ತರಂಗೊ ವಾರಪತ್ರಿಕೆ ಪರಡ್ಡುತ್ ರೈಕುಲೆನ ಬರವಣಿಗ್ಗೊ ಬಂಗಾರ್ದ ಒಪ್ಪೊ ಕೊರ್ಪುನೆಡ್ ಯಶಸ್ವಿಯಾಂಡ್.

ರೈಕುಲು ಬರೆಯಿ ಬೂಕು ಕರ್ಕುಯೋಗಿ ‘ಪನ್ನೆಗುತ್ತು ನಾರಾಯಣ ಶೇಕೆ’ ಉಂಡು ಒಂಜಿ ವ್ಯಕ್ತಿ ಪರಿಚಯೊ, ತನ್ನ ಬದ್ದೊಗೊಂಜಿ ಎಡ್ಡೆ ರೂಪ್ಪೊ ಕೊರೊಡು ಪಂಡ್ಡೊ

ಪ್ರಾನೆಯ ಮಲ್ಲ ಜೀವೋಗು ಮಲ್ಲಿ ‘ಖಣ್ಡೊ ಸಂದಾಯೋ’. ಈ ಬೂಕುದ ಒಂಬಿ ಅಧ್ಯಾಯೋದು ಸಾಧಾರಣ ೨೦ ಪರುಪೊದ ಪಿರಪುಡು ನಡತ್ತಾನ ತಾಳಮದ್ದಲೆದ ವಿಷಯೋದು ಬರೆಯಿನ ಬರಪು ರೈಕುಲೆ ನೆನೆಪು ಶಕ್ತಿಗ್ರಾ ಒಂಬಿ ಶ್ರೇಷ್ಠ ಉದನ್‌. ಆದರ್ಥ ಚೆನ್ನಾಲೆ ಆದ್ ಇತ್ತಾನ ನಾರಾಯಣ ಶೇಕರೆ ಮಾಮಲ್ಲ ಷಕ್ತಿತ್ವೋನ್ ಬುಡೋಪಾದ್, ಬುಡೋಪಾದ್ ಶೋಚಿಪಾಯಿ ರೀತಿ ಏತೋಂಬಿ ಪೂಲು. ಒರಿ ನರಮಾನಿಯನ ಸಕ್ತಿ - ಯುಕ್ತಿನ್ ಬುಡೋಪಾದ್ ಪನ್ನುನವು ರೈಕುಲೆನೇ ವಿಶೇಷ ಸಕ್ತಿ.

ರೈಕುಲು ಪೂಲುಕಂಟಾಡ್ ಕನ್ನಡೋ ಕವನೋಲೆನ್ ಬರದಿತ್ತುರ್. ಸುಮಾರ್ ೩೦ ಪದೋದ ಒಂಬಿ ಸಂಕಲನೋ ಆದಿತ್ಯಾಂಡ್. ಐಟ್ಟ್ ಕವಿ ಕವಿಯಂತೆ, ಕವಿಯಂತೆ, ಯಾರು ಹೇಳಿದರಯ್ಯ ಕವಿ ನೀನು ಎಂದು, ಬುದ್ಧ ಭರಿತೆಯನೋದಿ, ಕವಿರೆ ಕಯ್ಯಾರ, ವಾಸವದತ್ತ್ ಇಂಚಿನ ರಾಗೋಬದ್ವ್ಯಾ ಹಾಡುನಂಜಿನ ಪದಕ್ಕುಲು ಇತ್ಯಾಂಡ್. ಈ ಪದಕ್ಕೊಲೆದ್ ಕವಿಯಾತ್ ಆರ್ಥ ಮೇಲ್ಕ್ - ಒಲ್ಲೈಲ್ ತೋಚೋಂದಿತ್ಯಾಂಡ್. ಇತ್ತೇ ಈ ಬೂಕು ಓಲುಂಡುಂದು ಗೊತ್ತಾಜ್ಞಿ.

ನನ ದುಂಬುಗು ಆರ್ಥ ತುಳು ಸಾಹಿತ್ಯೋದ ಕುರಿತಾದ್ ಒಂತೆ ಪನ್ನೆ ಕೇನ್ನೆ.

### ಕೆದಂಬಾಡಿದಾರನ ಅನುವಾದೋ ಸಾಹಿತ್ಯೋದ ಒಂಬಿ ವಿಮರ್ಶೆ

ಪರಬಾಸೆದ್ದ್ ತುಳು ಬಾಸೆಗ್ ಅನುವಾದೋ ಆಯಿನ ಬೂಕುಲು ದಿಂಜ ಉಂಡು. ಅನುವಾದಕೆರೆ ಪಟ್ಟಿದ್ ಕೇನುನ ಮಾಮಲ್ಲ ಪುದಾರ್ ಕೆದಂಬಾಡಿ ಜತ್ತಪ್ಪ ರೈಕುಲೆನವು. ಪರತ್ತು ಕಾಪ್ತ್ಯ್, ನಾಟಕೋ, ಕಾದಂಬರಿ, ದರ್ಶನ ಸಾಹಿತ್ಯೋ, ನೀಲ್ವಾನ್ಮೋ, ಸುಭಾಷಿತ್ಯೋ, ಕವನ ಸಂಕಲನೋ ಪಂಡ್ ದ್ ರೈಕುಲು ಕೈ ಪಾಡಂದಿ ಜಾಗನೇ ಇದ್ದಿ. ಆರ್ ಆರಾದೆ ಬರೆಯಿನ ಬೂಕುಲು ‘ಸಾಹಿತ್ಯೋ ರಚನೆ’ನ್ ಲೇಳೆಕೊದ ಉದ್ವೋ, ಅಗೆಳೆಗು ಪರದ್ವನೆದ್ ಗೆಲ್ಲ್ತಾದೆರ್. ರೈಕುಲು ಕನ್ನಡೋ ಬೋಂಟೆ ಸಾಹಿತ್ಯೋದ ಬರಪುಡು ಪಿರಪುಗಿಜ್ಞಿ - ದುಂಬುಗಿಜ್ಞೀಂದ್ ಪನ್ನೆ ಪುದಾರ್ ಪಡೆಯಿನಾರೆ. ಒಟ್ಟ್ವಾದ್ ಆರೆನ ಸಾಹಿತ್ಯೋದ ಮಟ್ಟೋಗ್ ಬರಪುನ ಆವಡ್, ವಾತೆರುನವೇ ಆವಡ್ ಕವ್ವೋದ ಕೆಲಸೋ.

ಕಾಣೋ ಈತೆ, ಮೂಲು ನೂದು ಪ್ರಶ್ನೆಲು ಪ್ರಷ್ಟ್ವಂಡು. ಪ್ರಷ್ಟ್ ಪ್ರಶ್ನೆಲೆಗ್ ಉತ್ತರೋ ಕೊರಂದೆ ರೈಕುಲೆನ ಸಾಹಿತ್ಯೋದ ಕುರಿತಾತ್ ಒಂಬಿ ಸಮೀಕ್ಷೆ ಮಾಲ್ವನ ಪ್ರಯತ್ನೋ ಮಲ್ಲಾದೆ. ಆಯಿತೊಟ್ಟಿಗ್ ರೈಕುಲೆನ ಅನುವಾದೋ ಪಂಡ ಅವು ಕ್ಷಾಪ್ತಾರ ಅಕ್ಷಾರೋದಲ್ಲಾ ಅನುವಾದೋ ಅತ್ತ್ ಪನ್ನೆ ದೃಷ್ಟಿದೇ ಈ ವಿಮರ್ಶೆ ಮಲ್ಲಾದೆ.

ಅನುವಾದೋ ಪಂಡ ಮೂಲ ಬರವಣಿಗೆದ ಬಾಸೆ, ಬರಯೋಂದಿಜ್ಞಿ (ಸ್ವೀಕಾರೋ) ಬರಹೋದ ಭಾಷೆ, ಈ ರಡ್ಡ್ ಬಾಸೆಲೆ ನಡುಣು ನಡೆಪಿನ ವಾಖ್ಯಾನೋದ ಪ್ರಕ್ರಿಯೆ. ಅನುವಾದೋದ ಅಗತ್ಯೋ ಸ್ವೀಕಾರ ಭಾಷೆದ ನಡುಣು ನಡಪುನ ಬೇತನೇ ಒಂಬಿ ಪ್ರತಿಸ್ಪಷ್ಟ್.

ರಂಡ್ ಬಾಸೆಲು ಎದುರೆದುರಾಹಿನ ಈ ಪೊತು ಆಕರ ಭಾಷೆಗ್ಗೆ ಪೂರ್ವ ತಗ್ಗೊದ್ದು ಅನುವಾದೋ ಮಲ್ಲುನವೇ ತನ್ನ ಸರಿಬಿಲೆ ಪಡೆದಿಪ್ಪುವು? ಈ ಪ್ರಶ್ನೆಗ್ಗೆ ಮೂಲ ಬೂಕುದ ಭಾಷೆನ್ನು ಅನುವಾದಕಾರೆ ತನ್ನ ಭಾಷೆದ ಸ್ವರೂಪ, ಶಕ್ತಿಲೆಡ ಒಂಜಾಪಿಲೆಕೊ ಮಲ್ಲೋದ್ದು ಮೂಲ ಬರವುದ ಸೂಕ್ತ ತೆಲೆಗ್ಗೆ ಪ್ರೋಸರ್ಟೋಂಬಿ ರೂಪೋಲೆನ್ನು ಕೊರುದ್ದು ಪೊಲು ಮಲ್ಲುನವೇ ಅನುವಾದ ಸಾಹಿತ್ಯೋದ ಗೆತ್ತೆದ ಗುಟ್ಟು.

ಆಕರ ವಸ್ತು ಸ್ವೀಕಾರ ಭಾಷೆದ, ಸಾಂಸ್ಕೃತಿಕ ಪರಂಪರೆನ್ನು ಒಂಬಿ ಮಲ್ಲೋದ್ದು ಅಯಿನ ಶಕ್ತಿ ಸಾಮಧೋಽನು ಓಡೆ ಮುಟ್ಟಿ ಎತ್ತಾವುಂಡು, ಸ್ವೀಕಾರ ಭಾಷೆನ್ನು ಮಾತ್ರೇ ತೆರಿನ ಓದುಗನ ಮನಸ್ಸಾನ್ನಾ ಅವು ಏತಾ ತಟ್ಟುಂಡು, ಬೋಟ್ಟುಂಡು ಪನ್ನುನವು ಮೂಲು ಮಲ್ಲು ವಿಷಯೋ. ಈ ಅಧ್ಯೋತ್ಸಾಹ ಅನುವಾದ ಸಾಹಿತ್ಯೋಗು ಬಿಲೆ ಕಟ್ಟುನ ಕೆಲಸೋ ಸ್ವತಂತ್ರೋ ಬರವುಗು ಬಿಲೆ ಕಟ್ಟುನಾತೇ ಮಲ್ಲುವು.

ಕೆದಂಬಾಡಿ ಜತ್ತಪ್ಪ ರೈಲು ಕಾವ್ಯ ಪ್ರಕಾರೋದು ಮುಖ್ಯವಾಯಿಂಚಿತ್ತಿ ಪರಕಾವೋ, ದರ್ಶನ ಕಾಪೋ, ಪ್ರೋಸ ಕಾಪೋಲೆನ್ನು ಅನುವಾದೋ ಮಲ್ಲೋದೆರೋ.

ಸಾಹಿತ್ಯೋದ ಒರಿನ ವಿಭಾಗೋಳ್ಡೊ ಕಾವ್ಯ ವಿಭಾಗೋದ ಅನುವಾದೋ ಬಂಜದವು. ಒಂಬಿ ಭಾಷೆಗಿತ್ತಾನ ಸಾಂಸ್ಕೃತಿಕ ಅನನ್ಯತೆ ಪಡೋ ಬದ್ದೋದ ಬಿತ್ತರೋ ಕಾಪೋದ ಸ್ವರೂಪೋದ ಸೂಕ್ತ ತೆಲು ಅನುವಾದೋ ಮಲ್ಲುನಾಯಿ ತೆರಿಯೋಡಾಯಿನ ವಿಷಯೋ. ಅಯಿತೋಟ್ಟಿಗೆ ಆಕರ ಬರಹೋದ ಲೇಕಬಿನ ವ್ಯಕ್ತಿತ್ವೋಗು ತನ್ನ ಶೃಂತಿನಾಲ್ಲಾ ಸೇರ್ನಾಪೋಡಾಪುಂಡು. ಈ ಕೆಲಸೋ ಸುಲಭೋದ ಅತ್ತೋ. ಕಾಪೋದ ಅನುವಾದೋದ ಪೊತು, ತನ್ನವೇ ಅಯಿನವು ಅಯಿತ ಒಟ್ಟಿಗೆ ಸ್ವೀಕಾರ ಭಾಷೆದ ಸಾಂಸ್ಕೃತಿಕ ಅಗತ್ಯೋ ಒಂಜಾದ್ದ ಪಿದಾಯಿ ಬತ್ತೋಂಡ ಮಾತ್ರೋ ಆ ಅನುವಾದೋ ಗಟ್ಟಿ ಬೂಕು ಆತ್ರಾ ಪಿದಾಯಿ ಬರು. ಕೆದಂಬಾಡಿಯೋನ ಕಾವ್ಯಾನುವಾದೋ ಈ ಅಂಶೋದು ಬಲತ್ತೆ ಬರೀಡೊ ಉಂಡು.

ವರಾ ಗದ್ದೋ, ಕಾಪೋ ಪರಂಪರೆದ್ದು ಮುದ್ದುಣಿಗೊಂಬಿ ಮಾಮಲ್ಲು ಮಣೆ ಉಂಡು. ಆಯೆ ಬರಯಿನ ರಾಮಾಶ್ವರಮೇಧ ತನನವೇ ಆಯಿನ ಅನನ್ಯತೆದ್ದೂತ್ತೋ ಮಹಾ ಗದ್ದೋ, ಕಾಪೋ ಹನ್ನಿ ಪ್ರದಾರ್ಥ ಪಡೆಂಡ್. ಮುದ್ದುಣಿ ಕತೆ ಕಟ್ಟೋನ ರೀತಿ ಕನ್ನಡ ಸಾಹಿತ್ಯ ಪರಂಪರೆದ್ದೆ ಪ್ರೋಸತ್ತಾಯಿನವು. ಆಯೆ ಬರಯಿನ ಕಾಪೋದ ಸುರೂತ ಸಂಪ್ರದಾಯೋನು ದರೋ ಮಲ್ಲೋದ್ದು. ನಾಂದಿ ಪಡೋ ಇದ್ದಿ, ಪುಗರ್ತೆ ಆವಡ್, ದೂರುನ ಆವಡ್ ಆಯಗ್ಗೆ ಅಗತ್ಯೋ ಕೋಚ್ಚೋದಿಬಿ.

ಸಂಸ್ಕೃತೋ ಶಷ ರಾಮಾಯಣೋದ ಕತೆನ್ನು ಮನೋರಮೆ ಹನ್ನಿಂಚಿತ್ತಿ ಸಹ್ಯದಯೆರೆ ಬದಲ್ತೋ ಉಂತುನ ಪ್ರಾಂಜೋವನು ಕುಲ್ಲಾದ್ದು ಮರಿಯಾಲೋದ ಜಿರಿಗುಟ್ಟುನ ಬಸೋದ ಪೊತು, ಅಜ್ಞಿ ತನ್ನ ಪ್ರಳ್ಯಾಯಲ್ಲೋ ಕತೆ ಪನ್ನುನ ರೀತಿ ಪನ್ನೆ. ಆಯಿನ ಈ ಪ್ರೋಸ ನಮನೆದ ಕತೆ ಪನ್ನುನ ರೀತಿನು ತೊದು ಮಸ್ತೋ ವಿಮರ್ಶಕೋ ಬರೆತ್ತರ್ಥೋ “ಸುತ್ತುದ

ಸಿಮೆನ್‌ (ಪ್ರಕೃತಿ) ಬಣ್ಣನೆ ಮಲ್ಲುನೆಡ್‌ ಕವಿ ಕಾಳಿದಾಸಗ್‌ ಸರ್ವೋ, ಪರಬನ ಏಸೋ ಪಾಡೊನ ಜವ್ವನೆ, ಪರ ಹಟ್ಟೊಕು ಪ್ರೋಸ ಬಂಗಾರ್‌ದ ಕಟ್ಟ್ ವಾಡಿಲೇಕೊನ್' ಪನ್ನಿ ಕೊಂಡಾಟೊದ ಅರಿತ ತರೆಕ್ಕ್ ಹಾಡ್ರೆರ್.

ಮುದ್ದುತ್ತ ಆರ್ಥಾಯಿನ ಕತೆದ ವಿಷಯೋ, ಉಪಯೋಗೋ ಮಲ್ಲ್‌ನ ಭಾಷೆ ಪರಭಾಷೆ ಅಂಡಲಾ ಅಯಿನ್‌ ಆಯೆ ಬಳಿಸ್‌ನ ರೀತಿ ಪ್ರೋಸತ್ತೇ ಆಯಿನವು ಮಿತ್ತ ಪಾತೆರೋಲ್‌ಗ್ ಕಾರಣೋ.

ಮುದ್ದುಣಿನ ಕಾವ್ಯೋ ಸರ್ವೋದು ಸಂಸ್ಕೃತ, ಕನ್ನಡ ತುಳು ಭಾಷೆಲೆ ಶಬ್ದಿಲ್ಲಿ ಒಂಜಿ ಮಲ್ಲ್‌ದ್ರೊ ಬಿಗಿತ್ರ್ ಕಟ್ಟುನ ಕೆಲಸೋ ಆಶ್ರಾಂಡ್. ಮುದ್ದುತ್ತ ತುಳುವಪ್ಪೆನ ಬಾಲೆ. ಆಯಿನ ಕಾವ್ಯೋದು ತುಳು ಮಣ್ಣ್‌ದ ಪರಿಮಳೋ ಗಮನಸುಂದು. ಈ ಪರಿಮಳೋನು ಮೂಸೋನ್ ರೈಕುಲು 'ಶ್ರೀ ರಾಮಾಶ್ವಮೇಧ್‌ನು 'ಸಿರಿ ರಾಮಾಶ್ವಮೇಧೋ' ಪಂಡ್‌ದ್ರೊ ಅನುಪಾದೋ ಮಲ್ಲುನ ತಾಳ್‌ ಗೆತ್ತೊಂದರ್. ಮುದ್ದುಣಿನಲೆಕೊನೆ ಕೆದಂಬಾಡಿಯೆರ್ ವಾಗ್ನೀವಿನ ಶಬ್ದ್ಲ್ ಕೊಪ್ಪುರಿಗೆದ ಬೀಗೋ ಮುದ್ದುನ್ ತಕ್ಕೋಂದಿನಾರ್.

ಅಂಚಾದ ಮುದ್ದುಣಿನ ವಣಿನೆಗ್ ಸರಿಮಿಗಿಲಾದ್ ಕೆದಂಬಾಡಿಯೆರ್ ಉರುಡುನ ರೀತಿಗೊಂಜಿ ಉದನ್‌ ಶ್ರೀ ರಾಮ ರಾಜ್ಯದ ವಣಿನೆದ ಫ್ಲಾಗೆದ್ ತೊಪೋಲಿ, ಓದೋಲಿ.

ಯಿಂದ ಕಾರ್ಗ್‌ ನೀರ್‌ ಗೆತ್ತೊನುಂದು ಬಂಗಾದ್ ಗಿಂಡ್ಯೆಡ್ ತಿಳಿನೀರ್ ದಿಂಚಾದ್ ಈತ್ತುಂಗ ನೀರ್ ಮೃತ್ತಾದ್, ಕಾತನೇಂದ್ರ್ ಮುಗಲರಸುನು ಕಾತೊಂದು ಉಲ್ಲಾಯಿ ಗೆಂಡಾಳಿ ತಾರೆದ ಕಟ್ಟುಪ್ರೇಕುಲು ಸಾಲಾ ಸಾಲ್. ಪೆಟ್ಟನೆದ ಕೆಂಬಕ್ಕುಳೊದ ಕುಟ್ಟಿಗೊಂಡೆದ ತೊಡುಂಬಿ ತೊಡುಂಬಿಲೆ ಸಿಂಗಾರೋ ಆದ್ ಪೀಲಿ ಸೊಗೆಲ್ನೋ ಬಿಗಿತ್ತುಂದು ವಸಂತ ಗೂನ್ ಕಾಮಣ್‌ನ ಗೆಲ್ಲುಂಬೊದಂಬ ಕಾಯಿಕಲ್, ಪಂಡ್ರ್ ಕಲೆಕ್ಕುಲೆಡ್ ದಿಂಜಿದ್ ಕಣ್ಣೋಗ್ ಪ್ರೋಲಾರದ್ ತೋಜುನ ಕಂಗ್‌ದ ತೋಟೋ, ಚಿತ್ತುಳಿ ಯಿಡೆ ಯಿಡೆಚ್ ತರೆದೆತ್ರ್ ಉಂತುನೆನ್ ತೊಪುನಾಯನ ಮನಸ್‌ ಕಣ್ಣ್ ಪ್ರೇಹ್ಲಾದ್ ಮಲ್ತಿನವು (ಸಿರಿ ರಾಮಾಶ್ವಮೇಧೋ, ಪ್ರೋಲಿ ರದ್ದ್, ಅಗಸ್ತ್ಯಗಮನ ಪ್ರೇತ್ ಇ).

ಶ್ರೀ ರಾಮರಾಜ್ಯೋದ ವಣಿನೆ ಮಲ್ಲುನನೆ ಕಾರಣೋ ಮಲ್ಲೋಂದು ಮುದ್ದುಣಿನ ಲೆಕೊನೆ ಕೆದಂಬಾಡಿಯೆರ್‌ಲಾ ತುಳು ಮಣ್ಣ್‌ದ ಬ್ಯೆಲೊಂಜೆದ ವಣಿನೆ ಮಲ್ಲುನ ಆಸೆಗ್ ಬೂರ್ಯೆರಾ ದಾನ್ವೋ? ಈ ಕಾವ್ಯೋದ ಪಾತ್ರೋ ಪರಿಪ್ರೇಷಣೆ, ಸಂದಭೋ ನಿರೂಪಣೆ, ಶ್ರಯಾರಚನೆ, ಈ ರೀತಿದ್ ಪ್ರತಿಯೊಂಜೆದೊಲಾ ತುಳು ಸಂಸ್ಕೃತಿದ ಮೇಲ್ನೋ ಆಕ್ಷರೊಡು ಪತ್ತೋದ್ ದೀಡುನ ಪ್ರಯತ್ನೋ ರೈಕುಲೆಣ್ಣುತ್ತುಂದ್.

ತುಳುತ್ತ ಪ್ರೋಲುರಂದು ಪನ್ನಿ ಎಲ್ಲ ಒಂಜಿ ಆರೆನ ಉಪನ್ಯಾಸ ಮಾಲಿಕೆದ ಬೂಕುಡು ಸಂಸ್ಕೃತ - ಕನ್ನಡ - ತುಳು ಬಾಸೆಲು ಒಂಜಿಕ್ಕೊಂಜಿ ಏತ್ ಪ್ರೋಲುರಂದು ಕೋತೊಂದು ಪ್ರೋಪುಂಡುಂದು ಪನ್ನಿನೆನ್ ತೊಲೆ. ಅವು ಆರೆನ ಬಾಸೆದ ತಿರ್ಳೋದ ಪ್ರೋಲುರ್.

ಕ್ಷಣಿತಃ ಕಣಶಚ್ಯೈವ ವಿದ್ಯಾಮರ್ಥಂ ಚ ಸಾದಯೇತ್  
 ಕ್ಷಣ ತ್ಯಾಗೇ ಕುರೋ ವಿದ್ಯಾ ಕಣ ತ್ಯಾಗೋ ಕುರೋ ಧನಂ  
 ಅಮ್ಮೆಂಬಳ ಪಸ್ಯೇರ್ -  
 ಕ್ಷಣವನು ಬಿಡದೆ ವಿದ್ಯೆಯ ಗಳಿಸು  
 ಕಣವನು ಬಿಡದೆ ಹಣವನು ಉಳಿಸು  
 ಕ್ಷಣವನ್ನಾಳಿದರೆ ವಿದ್ಯೆಯು ಇಲ್ಲ  
 ಕಣವನ್ನಾಳಿದರೆ ಹಣವಿಲ್ಲ  
 ಕೆದಂಬಾಡಿದಾರೆನವು -  
 ಜಣೊನುಲ ಬುಡಂದೆ ವಿದ್ಯೋನ್ ಪಿನ್ನೊಲ  
 ಪಿನಿಂದ್ ಲೆಗಿಪ್ಪಂದೆ ಪಣವನು ಪೆಚೆಲ  
 ಜಣೊಂದು ಬುಡಿಯಂಡ ವಿದ್ಯೋ ಬರಾಂದ್  
 ಪಿನೀಂದ್ ದೊಂಕ್ಯಂಡ ಪಣವ ದಿಂಜಾಂಡ್  
 (ತುಳುತ್ತ ಪೂಲ್ಲು, ರಳಂ, ಪುಟ್ಟೊ ಱಳಿ).

‘ದ ಪ್ಯೇದ್ ಪೇಟರ್ ಆಪ್ ಹೇಮಲೀನ್’ ಪದ್ಭ್ರೋ ಇಂಗ್ಲೀಷ್ ಕವಿ ರಾಬರ್ಟ್  
 ಬ್ರೌನ್‌ನಿಂಗ್‌ನವು. ಅಯಿನೇ ಕನ್ನಡೊಡು ‘ಚೊಮ್ಮೆನ ಹಳ್ಳಿಯ ಕಿಂದರಿಜೋಗಿ’ಂದ್  
 ಪಂಡ್ ರಾಷ್ಟ್ರಕವಿ ಕುವೆಂಪು ಬಾಷಾಂತರೋ ಮಲ್ಲೋದರ್. ಕನ್ನಡ ಸಾಹಿತ್ಯದ ಈ  
 ಕವಿತ್ಯಾಗ್ ಪಗರ್ದದ ಕವಿತೆ ಬೇತೆ ಇದ್ದಿ ಪನ್ನಿ ರೀತಿದ್ ಬರೆತರ್. ಉಂದನ್ ಕೆದಂಬಾಡಿದಾರ್  
 ‘ಅಸೆನ್ಯಾಗೋ ಕಾಂತಗೋ ಜೋಗಿ’ ಪಂಡ್ ರಾಷಾಂತರೋ ಮಲ್ಲೋದರ್. ಇಂಚ  
 ಒಲ್ಲಡ್ರೋ ಬತ್ತಾನವು ತುಳು ಭಾಷೆಡೊಂಜಿ ಪೂಸ ಆಕಾರೋ ಪಡೆದೊಂಡ್.

ಈ ಪದ್ಭ್ರೋದ ಸುತ್ತು ಸೀಮೆ ಮೂಡಾಯಿ ಫ್ರಾಟ್ ಸಾಲ್ದದ ಹೆದುರೆಮುಕೊದ  
 ಅಡಿಸಾಲ್ದದ ಉರುಲು, ಬಂಗಾಡಿ, ನಾಪ್ರಾರು, ನಡ, ಈ ಜಾಗೆಲ್ ಬೋಂಟೆದ ಕಾರಣೊ  
 ಪತ್ತಾದ್ ತಿರ್ಗಾನ ಉರುಲು. ‘ಅಸೆನ್ಯಾಗೋ ಕಾಂತಗೋ ಜೋಗಿ’ ಕತೆ ನಡಪ್ಪನೆಲಾ  
 ಈ ಉರುಡೇ.

ಉರುದ ಪಟ್ಟೇರ್ ಪಂಡಿ ಪಾತೆರೋ ತತ್ತೇರ್ ಪಂಡ್ ಕಾಂತಗ ಜೋಗಿಗ್  
 ಬೇಜಾರೋ. ಅಯಿಕ್ ಮುದ್ರೋ ಮಲ್ಲೋಡು ಪಂಡ್ ಎನ್ನವೆ. ಕಾಂತಗ ಜೋಗಿ  
 ‘ಕಾಂತಗೋ’ನು ಉರಿಪ್ಪಾವೆ. ಉರಾಲ್ದದ ಸಚ್ಚ್ಲೋ ಕೇಂಡಿನ ಜೋಕುಲು ಆಯನ ಬೆರಿಯೆ  
 ಪೋಪೆರ್. ಗಡಾಯಿಕಲ್ಲೋ ಎದಿರಾಪುಂಡು. ‘ಕಾಂತಗೋ’ದ ಉರಾಲ್ಗ್ ಗಡಾಯಿ ಕಲ್ಲೋ  
 ಬಾಯಿ ಬುಡ್ವಂಡು. ಜೋಕುಲು ಕಲ್ಲೋದ ಉಲಾಯಿ ಸೇರ್ಪ್ರೋ. ಕಾರ್ ಜೊಟ್ಟೆ ಆನೋರಿ  
 ಉಲಾಯಿ ಪೋವಂದೆ ಪಿಡಾಯೆ ಒರಿಪೆ. ಬಾಯಿ ಬುಡಿ ಗಡಾಯಿ ಕಲ್ಲೋದ ಬಾಯಿದ  
 ಉಲಾಯಿ ಇತ್ತಿ ವಿಚಿಕ್ಕೊನು ಆನ್ ಉರುದಕುಲೆಗ್ ವಿವರೋ ವಿವರೋ ಆದ್ ಪಸ್ಸೆ.

ಆಯೆ ಕೊಪ್ಪಿ ವಿವರೋಡು ತುಳುನಾಡ್‌ದ ಸಾಂಸ್ಕೃತಿಕ ವಿವರೋಲು ಬಿಂಬಿಸ್ತುಂದು ಬಷ್ಟಾಗಿತ್ತು.

ರ್ಯಾಕುಲೆನ ಬರವ್ಯದ ಈ ಕುಸೆಲ್‌ಡ್ರ್ ಕಂಬಳ, ಕೋಲು, ತಾಳಮದ್ದಳೆ, ಹರಿಕತೆ, ಸಕ್ತಿಕಲ್ಲು ದಪ್ಪನೆ, ಉರ ತೋಡುಡಿತ್ತಿ ಮೀನ್‌ನೆಲೆನ ನೂದು ಬಗತ ಚಾತಿಲು, ಉಂದತ್ತ ಸಾಂಸ್ಕೃತಿಕ ಹೊಂದಾಣಿಕೆ ನೆಗತ್ತು ತೋಚಿಂಡು.

ಕಂಬ್ಲುದ ಕೋಡಿಡ್ರ್ ತಿಗಾರ್‌ದ್ ಬುದ್ವನ  
ಪ್ರತಿಪ್ರಾದ ಕಂಜಿಲೆ ಬೀಲೋಡು ಬಲಿಪ್ರಾನ  
ಜನ್ಮೊ ಓಟೋಡ, ಕಾಟ್‌ರ್‌ ಬಾರುಂಡ  
ಜಾರ್‌ನ ಮ್ಯಾ ಚಮೋ ನೋವ್‌ನು ಮದತ್ತ್‌ರ್‌  
(ಅಸೆನಿಯಾಗ್‌ ಕಾಂತಗ್‌ ಜೋಗಿ ಪ್ರಟಿ ೧೦)

ಮೂಲು ತುಳು ಬಾಸೆದ ‘ಸುಯ್ಯಾ’ನ್ ಕೆದಂಬಾಡಿಯೀರ್ ಕಾಪ್ಯ್ಯಾ ಅತ್ ನೆಯಿನ ರೀತಿಡ್ ತೆರಿಯರೆ ಸಾದ್ಯ್ಯು.

ಬರಾವುದ ಆರಂಭೋಡ ಕೆದಂಬಾಡಿಯೀರ್ ಪನ್‌ರ್ ಪ್ರೋನ ಪ್ರೋಸತ್ತ್‌ನ ಪನಿಯರೆ ಎನಡ್‌ ಸಾದ್ಯ್ಯು ಇದ್ದಿ. ಪ್ರೋನತ್ತ್‌ಂದ್ ಪನ್‌ನೋನವು ಒವ್ವು ಅವು ನಿಕುಲೇ ಪನಿ. ಈ ಲೋಕೋಡು ಬರಿನವು ವೂರಾ ಪರತ್ತೆ. ಎನ್ ಈ ಪದ್ಯ್ಯು ಪರತ್ತ್‌ಡೇ ಪರತ್ತ್‌.

ಆರ್ ಪಂಡಿನ ಈ ಪಾಠೋಲು ಅನುವಾದೋ ಮಲ್ಲ್‌ನ ಆರ್‌ನ ವೂರಾ ಬರವ್ಯಲೆನ ವಸ್ತುಧೃಷ್ಟಿಡ್, ಹಾತ್ ಸೃಷ್ಟಿಡ್, ಸತ್ಯ್ಯ್ಯು ಪಂಡ್‌ದಾಂಡಲ್ ಅಯಿನ್ ಪೂರಾ ಪುನರ್ ಸೃಷ್ಟಿಡ್ ಸುಳ್ಳಾಪುಂಡು. ಉಂದಕ್ಕೆ ಕಾರಣೋ ಈತೆ. ಆರೆ ಅನುವಾದ ಕೃತಿಕ್ಕುಳೆ ಬಂಜಿದ ಉಲಾಯಿದ ತಿಲ್‌ ತುಳು ಬದ್ಯ್ಯಾಡ್‌ದಾಯಿನ. ಆರೆ ತುಳು ಬಾಸೆ ಕೈ ಬುಡಿ ಪರಾ ತುಳುವಾಂಡಲ ಅಪ್ಪ್ಯೇ ಕಾರ್ಣಾವಾದ್ ಅವು ಪ್ರೋಸತ್ತೋಂಡಿ ಪ್ರೋಲ್ಯಾದ ಅನುಭವ್ಯೋದ ನಿಲ್ಡೇ ಬತ್ತ್‌ದುಂತುಂಡು.

‘ಕುಜಿಲಿ ಪ್ರೂಚೆ’ ಉಮರ್ ಖಿಯ್ಯಾಮನ ‘ರುಬಾಯ್ತ್‌’ದ ಅನುವಾದೋ. ಈ ಬರಹೋದ ‘ತರೆಬರವೆ’ ವ್ಯೇಶಿಷ್ಟ್‌ಪ್ರಾಣೋ. ಉಂದೋಂಜಿ ಅನುಭವೋ ತಕ್ಕೊಲೆನ ತುಂಡು ಪದ್ಯ್ಯುಲೆ ಸಂಕಲನ್ಮೋ. ತಕ್ಕೊಬುದ್ದಿ, ಇಂದ್ರಿಯ ಜ್ಞಾನೋದ ಪರಿಮಿತಿ, ಜನ್ಮೊ, ಬದ್ಯ್ಯಾದ ದ್ವಾಂದ್ವೋಲೆನ್ ದಾಂಟನ ಅನುಭಾವದ ನಿಲೆ, ಅನುಭಾವೋದುಗುಲಾ ವ್ಯೇಚಾರಿಕತ್ತೋಲಾ ಹೊಂದಾಣಿಕೆಯಾವಂದಿ ನಿಲೆಕ್ಕೆ ಲೆನ್ ಸೇರ್ಜ್ಯುವ್ಯೋಂದು ಉಂಡು.

ಓಲು ವ್ಯೇಚಾರಿಕತ್ತೆದ ಪ್ರೋತ್ಸಾದ ಬಿಲೆ ಉಂದೋ ಅವಲು ಅನುಭಾವೋ ಕಾಪ್ಯ್ಯಾದ ಅಭಿವ್ಯಕ್ತಿ ವ್ಯೇಚಿತ್ತೋಗಾದ್ ಮಾತ್ರೋ, ಒಬ್ಬನಿಯರೆ ಆಪ್ಯಂಡು.

ತುಳು ಬಾಸೆಡ್ ತಕ್ಕು ವಿಚಾರೋದ ರಚನೆದ ಮಟ್ಟೋಗ್ ಕೊರತೆ ಇತ್ತಿನ ಆ ಕಾಲೋಡು ಕೆದಂಬಾಡಿಯೀರನ ‘ಕುಜಿಲಿ ಪ್ರೂಚೆ’ ಆ ಖಾಲಿ ಜಾಗನ್ ದಿಂಜಾಯರೆ ಸಾಯೋ

ಮಲ್ಲೋದ್ವಂಡ್ವ್.

‘ನಿದರ್ಶಿಸುವ ಯಾವುದೆ, ಪೂರ್ವದಿಯೆ ಲಕ್ಷ್ಯ ಬಲ’ ಪನ್ನಿನ ಕುಟಿಲಿ ಪೂರ್ಜಿದ ಸುರಂದ ಪದೋತ್ತ ಅಖೇರಿದ ಪಾದೋ ಎಚ್ಚೆರೊ ಮಲ್ಲೋನು ತುಳು ಭಾಸೆ ಪಂಡ್ವಂಡ್ವ್ ಕೆದಂಬಾಡಿಯೀರ್ ಎಚ್ಚೆರೊ ಮಲ್ಲೀಲೆಕೊ ಆಪುಂಡು.

ಬದ್ವಾ ಪನ್ನಿನ ಅಮೃತೋ, ಕಾಲೋ ಪನ್ನಿ ಕುಟಿಲಿಡ್ ದಿಂಜಿದುಂಡು. ನಮೋ ನರಮಾನಿಲು ಅಯಿತ ಚಿಂಪೆ ರುಚಿ ತೆರಿಯೋನೋಡು. ಉಂದುವೇ ಕುಟಿಲಿ ಪೂರ್ಜಿದ ತಿರ್ಳ್. ಈ ಬೂಕುಡು ನೂತ್ರ ಐವತ್ತರಣ್ಣ ನಾಲ್ ಪಾದೋದ ಪದೋಲುಂಡು. ಬದ್ವಾಡಾಯರೆ ಬೋಡಿತ್ತಿನ ಆಲೋಚನೆಲು, ತೆಳ್ಳಿಲು, ಉಳಿಸುಳಿಕ್ಕುಲೆನ್ ತನ್ನ ಉಲಾಯಿ ಸೇರಾಫೋಂಡು ಬದ್ವಾದ ಕುರಿತಾಯಿನ ಗಟ್ಟಿ ನೆನೆಪುಲೆನ್ ತನ್ನ ಉಲಾಯಿ ಸೇರಾಫೋಂಡು ಬದ್ವಾದ ಕುರಿತಾಯಿನ ಗಟ್ಟಿ ನೆನೆಪುಲೆನ್ ತನ್ನ ಬಂಜಿದ ಉಲಾಯಿಡ್ ದಿಂಜಾವೋಂಡು ಉಂಡು. ಪೂರ್ತಿ ಬೂಕುನು ಓದ್ವಾದ್ ಕೋರಿ ತೀಪ್ರ್ ಇಂಚ್ ‘ಬದ್ವಾದ ದಟ್ಟಿ ಅನುಭವೋದ ಪದೋ ರಾಫೋದ ಚೋಡಿಂಚ್’ ಪ್ರತಿಯೋಂಜಿ ಪದೋಲುಲಾ ಅನುಭವೋ ದಿಂಜಿದ್ ತುಳು ಭಾಷೆದ ಮದಿಪ್ ದುನಿಪುನು ದೆತ್ವ್ ತೋಚಾವುಂಡು.

ತುಳು ಭಾಷೆದ ಸಹಜ ಲಯೋದ ಪೂರ್ವು ತೋಲೆ  
ಬದ್ವಾದ ಮೂತೋನು ಚೆಬಿಪ್ಪರೆಗ್ ಈ ಗಳಿಗೆ  
ಲೆಪ್ಪಾಂಡವ ಸುಡ್ಯುರಿಗ್ ಬಹ್ರ್ ಗಳಿಗೆ  
ಚಂದ್ರ ಸೂರ್ಯೀರ್ ಪಾರ್ವರವ ಪೂರ್ಜಿದಾವುಡೆಕ್  
ಅಯ್ಯೋ ಮುಕ್ಕೇರ್ ಬಲಪಕ್ಕೋ ಅಮಲಮುತೋ ಬೇಗೋ (ಇಂ ಪ್ರಂಟ)  
ಅರಿತ್ತ ರುಷೋನುಲ ಆಯುಸೋದ ಬಾಗ್ನೋನಾಲಾ ಹಿನಿದ್ಲಾಲಾ  
ಎಚ್ಚೆಯರೆ ನಮೋ ಅತ್ತ್, ಯಿಪ್ಪ್ರ್ರೆಲ ನಮೋ ಅತ್ತ್  
ಅವು ತಗ್ಗಾಂಡ್, ಉಂಡೇ ರ್ಹಾಂಡ್ ಪನ್ನಿ ದೂರವುದಾಯೆ  
ಬಿದಿನ್ ತಿದ್ದುನಿ ಪಂಡ್ವಂಡ ಅವು ದಾನೆ ವೋಚೆಂಟಿದ ವಾಯಣನೋ  
(ಪ್ರಂಟ ಗಳಳಿ)

ಕುಟಿಲಿ ಪೂರ್ಜಿ ಪ್ರದಾರ್ದ ಈ ಬೂಕು ಅನುವಾದೋ ಕಾರ್ಪೋ ಪನ್ನಿನೆತ್ವಾದ್ ರಾಫಾಂತರೋ ಹನ್ನುನವೇ ಸರಿ. ದಾಯಿ ಪಂಡ ಪದೋದ ಭಾವನೆ ಮಾತೋ ಮೂಲ ಬೂಕುದ. ಒರಿನಾವು ತುಳುದಾವು. ಪದೋಡು ಬರ್ಬುನ ನೀತಿ ಪಾತೆರೋ, ಕಾವ್ಯ ಗುಣೋ ಒಂಜೆಗೋಂಜಿ ಬಿರೇದ್ ಅವು ಮಲ್ಲು ಮನಸ್ಯಾದಕುಲೆನ್ ತನ್ನಾಡೆಗ್ ಒಯಿಪುನಾವು ಏಶಿಪ್ಪು ಗುಣೋ.

ಯಸ್.ವಿ. ಪರಮೇಶ್ವರ ಭಟ್ಟೆರ್ ಬರೆಯಿನ ‘ಇಂದ್ರಚೊಪ್’ ಪನ್ನಿ ಕವನ ಸಂಕಲನೋ ಮುಕ್ಕೋ ಆರೆ ಕೆಲವು ಬುಡು ಪದೋಲೆನ್ ‘ಅಜ್ಞಾಬಿರು’ ಪಂಡ್ವಾದ್ ಕೆದಂಬಾಡಿಯೀರ್

ಅನುವಾದೋ ಮಲ್ಲೇರ್. ಗಂಜಿ ಬೆಯ್‌ರ್ತ್ಯಾರಡೆಂಜ ಪರಂದ್ರಾದ್ ಶೋಯರೆ ಒಂಜಿ ಉಣಿಪು ಒತ್ತ್ರಾದ್ ಶೂಂಡ ಯಾರುಜ. ಮುಲ್ಲುದ ಅನುವಾದೋಲು ಆಕೊಂಜಿ ಪ್ರಗತೆದ ನಿಲೆತ್ರಾ ಉಂಡು. ಉದನೇಗ್‌ ಮೂಲೋಡು 'ನೀವೋಂದು ಸೀರೆ ನನಗಾಗಿ ತಂದಂತೆ' ಪನ್ನಿ ಪದೋದ ಅನುವಾದೋ ಕೇನೆ

ಅಂದೋಯಿ ಕೇಂಡರೋ ಕರಿಕತ್ತೆಲ್‌ಗ್  
ಎಂಕ್ ಕನವೋಂಜಿ ಕಟ್ಟ್ಯಾಂಡ್ ಈರೋಂಜಿ ಪ್ರಾಲ್ಯಾದ  
ಪ್ರೋಸ ಸೀರೆ ಕೊನತ್ತಿಲ್‌ಕೊ  
ಅಂಚನ್‌ಮೊ - ಪ್ರೋಲಾಂಡ್ ಪಿರ ಇನಿ ಕಟ್ಟ್ಯಾಡ್  
ಬನ್ ಈ ತುತ್ತುದ್ ತೆಲಿತ್ತ್ರಾದ್, ನಲಿತ್ತ್ರಾದ್ ಎನಡೋಪ್ಪ ಜೆತ್ತಿಲ್‌ಕೊ  
ತುಳುವ ಸಮಾಚೋದ ಸಂಸಾರ ಸಾರ ಸರ್ವಸ್ಮೋನೇ ಈ ಪದ್ಭೋಡು ದುನಿಪ್ಪುನ  
ರೀತಿ ಪ್ರಗರ್ತೆದವು ಅತ್ತ್ರಾ.

ಮಾಧವ ತಿಂಗಳಾಯೀರ್ ಬರೆಯಿನ 'ಜನ ಮಲ್ಲ್‌' ತುಳು ನಾಟಕೊ ತುಳು ಸಾಹಿತ್ಯದು ನಾಟಕ ಪರಂಪರೆನ್ ಸುರು ಮಲ್ಲ್‌ಂಡ್. ಕೆಮ್ಮೂರು ದೊಡ್ಡ್ಯಾನ್ ಶೆಟ್‌, ಕೆ.ಯನ್. ಟ್ಯೆಲರ್ ಮೊಕುಲು ತುಳು ನಾಟಕ ಸಾಹಿತ್ಯ ಪರಂಪರೆದ ಸುರಾದ ಕೊಂಡಿಲು. ಕೆದಂಬಾಡಿಯೀರ್ ಸ್ವತಂತ್ರವಾದ್ ನಾಟಕೊನು ಬರೆಯಿನಾರ್ ಅತ್ತ್ರಾ. ಅಂಡ ಮಲ್ಲ್ ಕನ್ನಡ ನಾಟಕೊದ ತುಳು ಅನುವಾದೋ ಅಮೃತೇರ್ ವಾಡಿ ಪಂಚಾಂಗೊನು ಗಟ್ಟಿ ಮಲ್ಲ್‌ದ್ರ್ಂಡ್.

ಕೆದಂಬಾಡಿಯೀರ್ ಇಂಟಣನೇ ಯಿಸವಿಡ್ ಬೆರಳ್‌ಗ ಕೊರಳ್ ಹೆಚ್ಚೆರಳು ಕನ್ನಡ ನಾಟಕೊಲೆನ್ ಆಧಾರ ಮಲ್ಲ್‌ಂದು ತುಳುದು 'ಶೂದ್ರೆ ವಿಕಲಪ್ಯೆ' ಪನ್ನಿ ನಾಟಕೊನು ಬರೆಯೀರ್. ಆರ್ಥನ ಈ ನಾಟಕೊ ಹೆಚ್ಚಾತ್‌ 'ಹೆಚ್ಚೆರಳು' ನಾಟಕೊನೆ ಆದೆತ್ರಾದ್ ಉಂಡು. ಮೂಲೋಡು ನಾಲ್ ದೃಶ್ಯಾಲು ಇತ್ತ್ರಾಂಡ ಮೇರ್ನ ಅನುವಾದೋಡು ಇನ್ ದೃಶ್ಯಾಲು ಉಂಡು. ನಟಿ, ಸೂತ್ರಧಾರೆ ಪನ್ನಿ ಪ್ರೋಸ ಸ್ಮಾರ್ಪಿನ್ ಮಲ್ಲ್‌ದೆರ್. ಒಟ್ಟುರೆಯಾದ್ ನಾಟಕೊದ ವಿಷಯೊ, ಪಾತ್ರೋ ನಿರೀಕ್ಷೆಲೆಡ್ ಬದಲಾವಣೆ ಇದ್ದಿ. ಅಂಡ ಉಂಡು ಮಾತ ಆಕಾರೊ ಪಡೆಯೊನುನೆ ತುಳು ಬದ್ದಾಕೊದೊಟ್ಟಿಗೆ. ಈ ಪಾತ್ರೋಗು ನಾಟಕೊದ ಸುರುವೇ ದನಿ ಕೊರ್ಕುಂಡು. ಆಯೇ ಉಂಬಿಯೆ, ಜೊಕುಲು ಪ್ರೋಂಜೆವುಲು, ಅವುಲಾ ಅತ್ತ್ರಾಂಡೆ ಈ ನಾಟಕೊ ನಡವುನ ಮಣ್ಣ್ ಪೂರಾ ತುಳುವರೆ ಮುಳಿತ್ತ ಇಲ್ಲ್. ಅಯಿತ್ತ ನಿರ ಕರೆನ್ ಸೇರಾಣಿಯನವು. ಅನಿದ ತುಳು ಮಣ್ಣ್ ದ ಶೂತ್ರ ವರ್ಗೋದ ಜನೋಕುಲೆ ಬದ್ದಾಕೊದ ಸತ್ಯ ಚಿತ್ರೋ ನಮ ಕಣ್ಣ್‌ಗ್ ಕಟ್ಟುಂಡು.

ನಾಟಕೊದ ಪಾತ್ರೋಲೆಡ್ ಕೊಂಬ ಬಿರೆಲ್‌ನ್ ದಕ್ಕಿಣೆ ಕೇನುನ ದೈತ್ಯಾಖಾಯ್. ಅಯಿನ್ ದಕ್ಕಿಣೆಯಾದ್ ಕೊರ್ಕುನ ವಿಕಲಪ್ಯೆ ಮೂಲು ತಪ್ಪ್‌ಗಾರರ್ ಅಪ್ಪಜೆರ್. ಆದಶೋಗ್ ಕೋತ್ತೋನುನಕುಲಾತ್ ತೋಜುಚೆರ್. ಕಾಲ ಭ್ರಾಹೋನು ತೆರಿಪ್ಪಾಪುನೆಡ್

ಆಯ್ದ - ಅನಾಯೀಸೆ ನಡುಟಿತ್ತಿ ಪರೆಕೆ ಪ್ರಗೆ, ಮಗನ ಮಿತ್ರ್ಯಾದ ಮೋಕ್ಷಾವುನ ಹಿರಣ್ಯಾಧನುನ ಪಾತ್ರೋ ಮಾತ ಸಮಾಚೊಗು ಮನದಿಂಜಾವುಂಡು. ಎಲ್ಲ ಮಲ್ಲೆ ಪನ್ನ ವಿಷಯೋ ವಿಷಮತೆನ್ನೋ ತೆರಿಪ್ಪಾವನೆಡ್ ಪ್ರೇಸ ಮಾದರಿ ಆಷ್ಟಂಡು.

‘ಯಮನ ಸೋಲು’ ನಾಟಕೋ, ಕುವೆಂಪು ಇಂಬೆಳ್ಳು ‘ಯಮನ ಸೋಲು’ ನಾಟಕೋದ ಸೀದಾ ಅನುವಾದೋ. ಸಾವು ಬಾನೋಡು ಮೆಂಚುನ ಮಿಂಚಿ. ಸಾವಿತ್ರಿನ ಸರಳೋ ಪರಿಶುಢ್ಧ ಭಕ್ತಿ, ಆ ದಿವ್ಯತೆ, ಭವ್ಯತೆದ ಒಯಿಪ್ಪಾಟಿಗೋ ತಿಕ್ಕಾದ್ ಸೋಷ್ಟನ ಯಮನ ಕತ್ತನೆ ‘ಯಮನ ಸೋಲು’.

ಕೆದಂಬಾಡಿಯೆರ್ಗೋ ಈ ನಾಟಕೋದ ಪ್ರತಿಃ ಪಾತ್ರದಾರಿನ ನರ - ನಾಡಿಲಾ ಗುತ್ತುಂಡು. ಸಾಕ್ಷಿಯಾದ್ ಸಾವಿತ್ರಿನ ಪಾತ್ರನೇ ದತ್ತೋನುಕೋ. ತನ್ನಾಯನ ಮರಣೋ ಎಲ್ಲ ಪಂಡ್ಯಾದ್ ಆಲೆಗ್ ಗೂತ್ತುಂಡು. ಆಪಗ ಆಲ್ ಆಲ್ ಉಡಲ್ಲ ಬೇನೆನ್ ಪನ್ನ ರೀತಿ ತೂಲೆ.

ಮೂಡಾಯ್ದ್ ಮೂಡದೆಯ ಓ ಸೂರ್ಯ ಇನಿ ಬೆಳಗ್ಗುಡ್

ನನ ಏನಿಗೋಲ ಉದಿಪ್ಪಂದಿಲೆಕೋ ಆಪೋಡೋ? ಇನಿ

ಉದಿಪ್ಪುಲಾ

ಸಿರಿಯಣೆದ ಸುತ್ತುರುಡು ಸುತ್ತುನಾ ಓ ಕಾಲೋ ಚಕ್ಕೊರ್ಯೇ-

ಉಲ್ಲಂಡ, ಉಂತಪ್ಪಲ! ನನ ಏನಿಗೋಲಾ ಉಲ್ಲೋಡ್ದಿಂದಾಂಡ

ಇನಿ ಉಲ್ಲು!

ಪುಟ್ಟಿ ಬಲಿಕ್ಕೆಡ ಲೆತ್ತ್ಯ್ ಪನ್ನೆ! ಉಂತಪ್ಪಲು! ದುಂಬೋತ್ತುಡ

ಮುಟ್ಟಿ ಬತ್ತ್ಯ್ಂಡ ಪ್ರಲಯೋ

ಮೂಲೋಗು ಕಿಂಚಿತ್ತಾಲಾ ಕೋರತೆ ಬರಂದಿಲೆಕೋ, ತುಳು ತೆರಿನಕುಲೆಗ್

ಉಂದೋಂಜಿ ಸ್ವತ್ತಂತ್ರ, ರಚನೆ ಪನ್ನುಲೆಕೋ ತೋಜುನ ಏತ್ತೋಂಜಿ ಪೂಲುಂದ ಅನುವಾದೋ.

‘ಕಾಬೂಲಿವಾಲಾ’ ವಿಶ್ವಾಕವಿ ರವೀಂದ್ರರೆನ ಅವೇ ಪುದಾರ್ಥದ ನಾಟಕೋದ ಅನುವಾದೋ. ಶಾಶ್ವತೋವಾದ್ ಒರಿಪಿ ಟ್ರೇಟಿಯೇ ಬದ್ದ್ಯುಗೊಂಜಿ ‘ಪಜ್ ಕವಚೋ’ ಪನ್ನಾನ ಆಸೆ ತುಂಬಿ ನಾಟಕೋ.

ಪರ್ಯಾದೇಶಿ ‘ಕಾಬೂಲಿವಾಲಾಗ್’ ಮಿನ್ನು ಪನ್ನಿ ಆನನ ಮಿತ್ತ್ಯ್ ಓಲಿದ್ದಿಯಾಂದಿ ಮೋಕೆ. ಆ ಮೋಕೆದ ಬರತ್ತೆ ಪಷ್ಪಾಗುಲಾ ಅರಿಪ್ಪಾನವತ್ತ್ಯ್ ಪಂಡ್ಯಾದ್ ಆಯನ ನಂಬಿಕೆ. ವಿಷ ಗಳಿಗೆಡ್ ಆಯೆ ಪದಿನ್ನೆನ್ ವಸೋ ಜ್ಯೋಗ್ ಪೋವೋಡಾಪುಂಡು. ಹಿರ ಬನ್ನಾಗ ಕೇಸಿ ಲೋಕೋಡು ಬದಲ್ಲಾದಿಂಜಿ ಯಾನ್ ಎನ್ನಿದಿತ್ತೆ. ಅತ್ತ್ಯ್, ಯಾನ್ ಒರಿಯೆ ಇನಿತ್ತು ಲೋಕೋಡು ಬದಲಾವಂದೆ ಒರಿನಾಯೆ.

ಕಾಬೂಲಿವಾಲ ಮಿನ್ನುನ ನಡುಟಿತ್ತಿನ ಟ್ರೇಟಿಯೇ ಬದ್ದ್ಯುಗ್ ಆದಾರೋ. ಈ

ಅಂಸೋನೇ ಆ ನಾಟಕೋದ ಪ್ರತಿ ಪಾಠೋದ ಜೀವಂತಿಕೋ ಜೀವೋ ಶಂಖನ ಸಹ್ಯ-  
ಕಾಬೂಲಿವಾಲಾ ನಾಟಕೋ ಕ್ಷೇತ್ರ ಜೋಕುಲೆನ ಮನಸ್ಸೊ ಗೆಲ್ಲುನಾವು.

‘ಪಡಿಲ್ ಪಂಪೆ’ ಕೆದಂಬಾಡಿದಾರನ ನನೋಂಜಿ ನಾಟಗೋ. ಒಂಬಿ ಕಾಲೋಡು  
ವಿಜಯ ನಗರೋದ ಅರಸುಳ್ಳ ಮೇರೆಯಿನ ಉರು ಇನಿತ್ತು ಹಂಪೆ. ಆನಿದ ಹಂಪೆ ಇನಿ  
‘ಪಡಿಲ್ ಪಂಪೆ’ ಆತ್ಮಾಂಡ್. ನೆತ್ತೆ ವಿಷಯೋಟು ವಿಷಾದೋಗ್ ಸಂದಿನ ಕೃತಿಕಾರೆ ಆ  
ವಿಷಾದೋನ ಈ ನಾಟಕೋದ ವಸ್ತುಂದು ಗೆತ್ತೊಂದರ್ಥ್. ಈ ನಾಟಕೋ ರಚನೆ ಆವೋಡಾಂಡ  
ಇತ್ತಿನ ಹಿನ್ನಲೆಲ್ ಕೃತಿಕಾರೆರ್ ಕೃತಿ ಆರಂಭೋದ ರದ್ದು ಪಾತೆರೋಡು ಪಂಡೋಂದರ್ಥ್.  
ವರ್ತಮಾನೋದ ಹಂಪೆನ್ ತೂಲಿನಗ ಆರೆಗಾಯಿನ ಬೇನೆ ಬೇಸರಿಕೆನ್ ಈ ನಾಟಕೋದ  
ರೂಪೋಡು ಅಭಿವೃದ್ಧಿ ಕೋರ್ವೆರ್.

ಈ ನಾಟಕೋ ಆರೆನ ಸ್ವತಂತ್ರ ರಚನೆ ಆತ್ಮ್. ನೆತ್ತೆ ಮೂಲೋ ಯಂ.ಆರ್.  
ಶ್ರೀನಿವಾಸ ಮೂತ್ಸಿಂಹನ್. ‘ನಾಗರಿಕ’ ಪನ್ನಿ ನಾಟಕೋ ಆದುಂಡು. ನಾಗರಿಕ ನಾಟಕೋದ  
ಮೂಲ ಕತೆತ ಚೌಕಟ್ಟೊನ್ ದೀಪೋಂಡಲ್ಲಾ ಬತ ಉಡಾಲ್ಲ್ ದಿಂಜಿದಿನ ಮಾತ್ರ ತುಳುತ  
ಪಂಡ ಕೆದಂಬಾಡಿದಾರನ ಸತ್ಯೋ - ತಿರ್ಲ್.

‘ಪಡಿಲ್ ಪಂಪೆ’ ಹಾಳ್ ಹಂಪೆದ ಹಾಳ್ ಸಂಗತಿನ್ ಪನ್ನುನವೆ ಆದುಂಡು.  
ಅಂಭಾದ್ ಈ ನಾಟಕೋದ ಜಗತ್ತ್ ಹಾಳ್ ಹಂಪೆ. ಹಾಳಾದ್ ಪೂರೀಯಿ, ಇಶ್ವರೋದ್  
ಒಡಲಾದಿತ್ತಿನ ಹಂಪೆನ್ ನನೋರ ನಮ್ಮ ಕಣ್ಣೊದ್ರ್ ಈ ನಾಟಕೋದ ಬುದ್ಧಂತ ಪಾಠೋ  
ಉಂತಾಬೆ. ಇಡೀ ನಾಟಕೋ ಬುದ್ಧಂತ ಪನ್ನಿ ಪಾಠೋದ ಮೂಲಕೋ ವಿಸ್ತುರಿಸೋಂಡು  
ಪೋಪುಂಡು. ವರ್ತಮಾನೋದ ಎಚ್ಚರೋದ ನೆಲೆಂಟ್ ಬುದ್ಧಂತನ ಪಾಠೋ ಇತ್ತೊಂಡ  
ಗತಿದಾಂತ ಪೂರೀಯಿ ವ್ಯೇಚೋಗದ ಕಾಲೋದ ನೆಪುಡೇ ಮತಿದಾಂತ ಆದುಪುನ ಪುರೋಹಿತೆ  
ವರ್ತಮಾನೋದ ಅಲ್ಲಿನೋದ ಪ್ರತೀಕ ಆದುಲ್ಲೆ. ರುಸಿಕುಲು, ಮದತ ಪಾಠೋರ್, ಯಮೆ,  
ವಿದ್ಯಾರಣ್ಯಾರ್ಥಕುಳಿ ಪಾಠೋಳಿ ಮೂಲಕೋ ಒಟ್ಟೊದ್ರ್, ವರ್ತಮಾನ, ಪುರಾಣ್, ಇತಿಹಾಸ  
ಮಾತಲ ನಮ್ಮೊದ್ರ್ ಬತ್ತುದ್ರ್ ನಿಲೆಪ್ಪೊ. ಇಡೀ ನಾಟಕೋದ ತಂತೋನು ನೆನಪುಗು  
ಕೊನರುಂಡು. ಈ ಆಟಕೋದ ಬುದ್ಧಂತ ಚೊಕ್ಕ ವಿದ್ಯಾರಣ್ಯಾರೆನ ಪಾಠೋಳು ಶ್ರೀಶಾನ  
ಕುರುಕ್ಕೇತ್ತುದ ದ್ವಾಪರ ಚೊಕ್ಕ ಕಲಿನ ಪಾಠೋಳಿನಂಬಣ ಮುಖಾಮುಖಿಯಾಪ್ಪೊ.

ಕೆಲಪರೆಗ್ ಪ್ರಜ್ಞಾವಂತ ಬುದ್ಧಂತ ಮರ್ಚಿಂಡ್ ತೋಜಿನಪ್ಪ ಮುಲ್ಲ ಮಲ್ಲ  
ವ್ಯಂಗ್ಯಾಂದ ಪನೋಲಿ. ಉಂದು ವಿಷಾದೋದ ಸಂಗತಿ ಉಂದೆ ವಿಷಾದೋನ ಇಡೀ  
ನಾಟಕೋದ ಉಡಾಲ್ಲ್ ಪರಿಶೋಂದಪ್ಪೊನ ‘ವಸ್ತು’ ಸಂಗತಿ. ಈ ಪರಿಭಾವನೆದ ವಸ್ತು  
ವಿಷಯೋನ ನಾಟಕೋ ಸರಿಯಾಯಿ ರೀತಿಕ್ ಅಭಿವೃದ್ಧಿ ಕೊರ್ವೆಂಡು.

ತುಳು ಬಾಸದ ಸುರೂದ ಕಾದಂಬರಿ ರಂಜಿಂಹನೇ ಇಸವಿದ್ರ್ ಯಸ್.ಯು.  
ಪಣೆಯಾಡಿಯೆರ್ ಬರೆಯಿನ ‘ಸತಿಕಮಲ್’ ಕಾದಂಬರಿ. ಅಯಿಡ್ರ್ ಚೊಕ್ಕೊ ತುಳು

ಬಾಸೆಡ್ ಒತ್ತಿ ಕಾದಂಬರಿ ಪಂಡ್ಯಂಡ ಇಂಡಿಯನ್ ಇಸ್ಲಾಮ್ ಬತ್ತಾನ ಕೆದಂಬಾಡಿದಾರೆ ಬರೆಯಿನ ರಡ್ಡು ತುಳು ಕಾದಂಬರಿಲು. ಡಾ. ಶಿವರಾಮ ಕಾರಂತರೆ ಚೋಮನ ದುಡಿ, ನಿರಂಜನೆರೆ ಚಿರಸ್ಕರಣೆ ‘ಮದಪ್ಪಂದಿ ನೆಂಪ್ಯ’ ಆದ್ ಅನುವಾದೋ ಆತ್ ಬತ್ತಾಂಡ್.

ಕೆದಂಬಾಡಿದಾರ್ ಅನುವಾದೋಗಾತ್ರ, ಅಯ್ಯಿ ಮಲ್ಲಾನ ರಡ್ಡು ಕಾದಂಬರಿಲುಲಾ ಮೂಲತಃ ಪ್ರಗತಿಪರ ಧೋರಣೆದವು. ಈ ಬೊಕುಲೆನ್ ಆರ್ಥಾಯಿನದೆ ಕೆದಂಬಾಡಿದಾರೆ ಮನಸ್ತಿತಿ ಅತೋ ಅಪ್ರಂಬು. ಜತೆಡ್ ಆಯಿನ್ ತುಳುಪಪ್ಪೆ ಜೋಕುಲೆಗ್ ಪನೋಡು ಪನ್ನುನ ಆಸೆ ಆರ್ಗ್ ಇತ್ತಾಂಡ್. ಈ ರಡ್ಡು ಕಾದಂಬರಿಲೆ ಕುರಿತಾದ್ ವಿಮರ್ಶಕೆರ್ ಮುಸ್ತ್ರೀ ಪಾತೆರೋ ಪಂತೆರ್, ಬರೆತೆರ್. ಸ್ವತಃ ಕಾರಂತರೆ ಪಂಡಿ ಪಾತೆರೋ ‘ಚೋಮೆ ತುಳುನಾಡ್ದ ಮಣ್ಣ್ದ ಮಗ್, ಆಯನ ಸಮಸ್ಯೆ ತುಳು ಬದ್ದೋದ ಜೀವಂತವಾದುಪ್ಪಿನ ಸಮಸ್ಯೆ. ತುಳುನಾಡ್ದ ಸಾಮಾಜಿಕ ಅವಸ್ಥ್ಯಾಂತರರೋಳೆಗ್ ಸಂಬಂಧ ಪಟ್ಟಿನವು. ಕಾದಂಬರಿದ ಕ್ಷೇತ್ರೋ ಪುತ್ತಳಿರು ಬೊಕ್ಕು ಫುಟ್ಟಿದ ಮಿತ್ತಾದ ಕಳಸೊಡು ವಾತೆರ್ ಬಾಸೆ ತುಳು. ಇಂಬಾದ್ ಅನುವಾದೋಗು ಕನ್ನಡೋದ್ದು ತುಳು ಸಾಜವಾಲಿನ ಭಾಷೆ ಪಂಡ್ಯಾದ್ ಅಭಿಪ್ರಾಯೋ ಕೋರ್ತೆರ್ (ತುಳು ಚೋಮನ ದುಡಿತ ಮುನ್ನಡಿ).

ಕೆದಂಬಾಡಿಯೆರ್ ಕಾರಂತರೆ ಪಾತೆರೋಗು ಮಗುರುತ್ತೇರೋ ಕೋರೋಂದು ಪಂತೆರ್ ‘ನೆನ್ನ್ಯಾ ಯಾನ್ ಅನುವಾದೋ ಮಲ್ಲಾದ್ ಎನ್ನ ಬಾಸೆಡ್ ಅರಿದೇ ಪೋಪುನ, ಪೋಯಿನ, ನಾನ ಮಿತ್ತೋಗ್ ತಿಕ್ಕಂದಿನ ಡಾ. ಕಾರಂತರೆ ಉಡಲ್ಲು ತುಡಿತ್ತೋಂದಿತ್ತಿನ ಚೋಮನ ದುಡಿತ್ತ ಸಚ್ಚೊ ಆರೆ ಬರವುದ ಇಟ್ಟೋ ದಂಗಾದಿತ್ತಿನ ತುಳು ತಬ್ಬ ಸಂಪೋತ್ತುದು ನುಡಿಕಟ್ಟೋಲೆನ್ ಎಂಕ್ ತೆರಿಲೆಕ್ಕೊ ಬುಡ್ವಾದ್ ಕೋರ್ತೆ ಆತೆ’ (ತುಳು ಚೋಮನ ದುಡಿ ಅರಣ್ಯೆ).

‘ಚೋಮನ ದುಡಿ’ ಕಾದಂಬರಿನ್ ವಿಮರ್ಶೆ ಮಲ್ಲಾನ ಡಾ. ಶಿವರಾಮ ಪಡಿಕ್ಕಲ್ಲಾ ಬರವ್ವೇರ್ “ಚೋಮನ ದುಡಿತ ಚೋಮೆ ಬತ್ತಿ ಬಂಜೊನು ಪುಟ್ಟು ಪದ ಮಲ್ಲುನ ಅಭಿವೃತ್ತೀ” ಈ ಪಾತೆರೆ ಅತೋ ದಿಂಜಿನವು (ಪನಿಯಾರ ಪುಟ್ಟ ಏಂಜಿ, ಇಂಡಿಯನ್ ಸಂ. ಡಾ. ಚಿನ್ನಪ್ಪ ಗೌಡ). ಇಡೀ ಕಾದಂಬರಿಡ್ ಬರ್ವಿ ಪ್ರತಿಯೋಂಜಿ ಬೇನೆ ಬೇಜಾರೋಲ, ನಡತ್ತಾನವೇ, ನಡಪ್ಪುಡಾಯಿನವೇ ಪನ್ನಿ ರೀತಿಡ್ ನಿರೂಪಣೆ ಆತೋಂಡ್. ಉಂದು ಪೂರಾ ವಾ ಪಂಚಾಂಗೋದ ಮಿತ್ತಾ ಒಯಿನ್ ಆದರ್ತಾದ್ ಉಂತುಮುಂದು ಪನ್ನಿನವು ಕಾದಂಬರಿದ ಅಬೇರಿಡ್ ಬರುಪುನ ಒಂಜಿ ಸಂದಬೋ ನಂಕ್ ತೆರಿಪಾವುಂಡು. ಸ್ವಂತೋಗು ಬೆನ್ನಿದ ಭೂಮಿನ್ ಪಡೆದ್ ಬೆನ್ನಾಲೆ ಆಪೋಡು ಪನ್ನಿ ಆಸೆ ಕಡೆಕೊಲ್ಲಾ ತೀರಂದೆ, ಸಮಸ್ಯೆಲೆನ ಸುಳಿಟ್ರೋ ಮುಕ್ಕೋದ್ ಚೋಮನ ಜೀವೋ ಪೋಪುಂಡು. ಈ ಪೋತ್ತುದ ವಿವಣ್ ಓದ್ದೆ, “ನಾಯಿನ್ ಆಪೆದ ಪ್ರದೇಕ್ಕ್ ನೂಕೆದು ಬೊಳ್ಳೆ ಬೊಟ್ಟೊ ನೂರ್ನು ಆಂಜನ ತಿಂಗೊಲ್ಲು ಬೊಳ್ಳುಗು ಕಣ್ ಬುಡುದು ಬುಲಾದ್ ತೊಪಲ್ಲಾ ದಾದೆನ್? ಮನಿಪ್ಪಂಡೆ, ಮೆಢ್ಯಂಡೆ ಉಲ್ಲಾಯಿನ ಚೋಮನದ ಶರೀರೋದ ದೂಪನ್.

ತೆರ್ಕೆ ಪತ್ತಿ ದುಡಿ, ದೆರ್ಕೆ ಪತ್ತಿ ಬಾಗೋಲು, ಒಯ್ದೊ ಬುಡಿ ಪೂಂಬೆ ಕೋಲು ದಿಂಬಿದಿ ದಸನೊದ ಸರೋ ಇತ್ತಿನವು ಮಾತಾ ಇತ್ತಿಲೆಕೊ ಇತ್ತಿನಂಚನೆ ಇತ್ತಿನವುಲೆ ಉಂಡು.

ಅರಿಪ್ಪಿ ಬೆಗರ್ ಆಜ್ಞಾದಿಜಿ. ದೊರಿಪ್ಪಿ ಕಣನೀರ್ ಮಾಜಿದಿಜಿ. ಅಂಡ ಜೋಮೆ ಮನಿಪ್ಪಾಜೆ, ದುಡಿ ದುನಿಪ್ಪಾಜಿ ಅಯ್ಯೋ”

ಕಾದಂಬರಿ ಬೇಜಾರೋಡು ಮುಗಿಪುಂಡು. ಇನಿತ ಸಮಾಜೋದ ವ್ಯವಸ್ಥೆಗ್ ಈ ಬೇಜಾರೋ ಒಂಬಿ ಎಚ್ಚೆರಿಕೆ ಮಾತ್ತೂರು. ಕಾದಂಬರಿಡ್ ಈ ಸಮಸ್ಯೆಗ್ ಪರಿಹಾರೋ ತೋಚುಬಿ. ಕೆದಂಬಾಡಿದಾರ್ ಅರ್ವಣಡ್ ಪಂಡಿ ಪಾತೆರೋ ಕಾದಂಬರಿನ್ ಓದ್ದಾರ್ ಮುಗಿಪುನಾಗ ಸತ್ಯನೇ ಆದ್ ಎದ್ದಾರ್ ಉಂಟುಂಡು. ತುಳು ಭಾಷೆದ ಒಂಬಿ ಸ್ವತಂತ್ರೋ ಕಾದಂಬರಿಯೋ ಆದ್ ಈ ಅನುವಾದೋದ ಕಾದಂಬರಿ ಬದಲಾಪುಂಡು.

ಪ್ರಗತಿಶೀಲ ಬರಹಗಾರೆ ನಿರಂಜನರೆ ಚಿರಸ್ತ್ರೆ ರನೆ ಆರೆ ಬರಹೋಲೆಡೇ ಮುಲ್ಲ ಮನೆ ಪಡೆಯಿನವು. ಕೆದಂಬಾಡಿದಾರ್ ಉಂದನ್ ‘ಮದಷ್ಟುಂದಿ ನೆಂಪು’ ಪಂಡ್ದಾರ್ ತುಳು ಬಾಸೆದ್ ಅನುವಾದೋ ಮಲ್ಲೆರ್ ರ್. “ಈ ಕಾದಂಬರಿಡ್ ಬರ್ಪಿ ಪಾತ್ತೋಲು ನಂಬೂದಿರಿ, ನಂಬಿಯಾರ್ ಅವು ಖಳ ಪಾತ್ತೋಲು. ಮಾಸ್ತ್ರೋ, ಅಪ್ಪು, ಚಿರಕುಂಡೆ ನಾಯಕೋ ಪಾತ್ತೋಡು ಮರೆಪ್ಪೋರ್. ಕೆಯ್ಯೂರುದ ಬೆನ್ನಿ ಜನೋತ್ತೆ ಬಿಸರ್ದಿಗೆದ ಕತೆನೇ ಕಾದಂಬರಿದ ವಿಷಯೋ. ಈ ಕಾದಂಬರಿದ ಮೂಲ ಸಮಸ್ಯೆ, ಒಂಬಿ ಸಾಮಾಜಿಕ ಸಮಸ್ಯೆ ಚಾರಿತ್ರಿಕ ಸಮಸ್ಯೆ ಆದ್ ಬದಲ್ಪುನವು. (ಡಾ. ಶಿವರಾಮ ಪಡಿಕ್ಕೋಲ್ ಪರಿನಾಯ ಪ್ರಱ್ಯ ೨೧೨ - ೨೧೩, ಸಂ. ಡಾ. ಚಿನ್ನಪ್ಪ ಗೌಡ) ಉಂದತೆ ರೂಪೋದುಪ ಒಂಜಿ ಸಾಮಾಜಿಕ ಶಕ್ತಿ ಅಯಿನವೇ ಆಯಿ ರೂಪೋ ಪಡೆಯುನನ್ ದುಂಬೋತ್ತುದು ತೋಚಾಪುಂಡು. ಕಾದಂಬರಿದ ಅಕೇರಿಡ್ ಸಂಕೇತ ರೂಪೋಡು ಬರ್ಪುನ ರತ್ನ್ ಕುಕ್ಕುತ್ ದಯಿಕ್ಕುಳು ಈ ಅಂಶೋನು ದೆರ್ಕೆದ್ ತೋಚಾಪುಂಡು. ಕೆಯ್ಯೂರುದ ಬಿಸರ್ ಒಂಟರೆ ಜೀವೋ ಪಾಶಿದ ಕಂಬೋಡು ನೇಲುನ ಹೋತ್ತುಡು ಬಪ್ಪು ಈ ಪಾತೆರೋಗು ಗಮನೋ ಕೋರೋಡು.

‘ಅಪ್ಪಲು ಮಾಸ್ತ್ರೋ ನಡ್ಡಿ ಕಾಟ್ ಕುಕ್ಕುದ ರತ್ನ್ ಮರಕ್ಕುಲು ಇವ್ಯತ್ತೆನ್ ಜವನ್ನೆರೆ ಲೆಕೊ ಲಕ್ಕ್ಷ್ಯೋದ್ ಉಂಟುದು ಪಲ್ಲೋ ಬುಡ್ಡು ಇತ್ತೋ. ಉಂದನ್ ಕಡ್ ಪಾಡಿಂಡ್ ನಂಬಿಯಾರ್ ಕೆಲಸದಕ್ಕ್ ಗ್ ಪಂಡೆರ್’ (ಮದಷ್ಟುಂದಿ ನೆಂಪು ಪ್ರಱ್ಯ ಇಜಿ - ೪೪ ಜತ್ತಪ್ಪ ರ್ಯೋನೆನ ಅನುವಾದೋ)

ಲಡಾಯಿ ನಡತೋಂದಿಪ್ಪಾನಗನೆ ಸಯಿಯಿ ಬಂಧುಳು ಹಿರ ಬರೋಡು ಪನ್ನುನವು ಬರೆಯಿನಾರೆನ ಆಸೆ. ಕಾದಂಬರಿಡ್ ಬರ್ಪಿ ಈ ಆಸೆದ ಪಾತೆರೋಲು ಕೆದಂಬಾಡಿದಾರ್ ಮಲ್ಲಿ ಅನುವಾದೋದೊಟ್ಟಿಗೆ ಮೂಲೋ ಬರಹೋನುಲ ಸೇರ್ಪಾದ್ ಓದೋಡು. ಅಪಗನೆ ಈ ಅನುವಾದೋದ ಜೀವಂತಿಕೆನ್ ತರಿಯೋನಿಯರೆ ಸಾಫ್ಝೋ.

ಮೂಲ : ಈ ನಾಡಿನ ವ್ಯಾಧ್ಯ ನಾಯಕ ಮಾತಾಡುತ್ತಾನೆ.

ದೇಶ ಬಾಂಧವರೆ, ಆ ಏರ ಬದುಕಿನ ಅಮರ ಸಂದೇಶವನ್ನು ಹೆಚ್ಚಿನ ಯಾವ ಮಾತನ್ನು ತಾನೇ ನಾನು ಆಡಬಿಲ್ಲೋ? ಅವರ ಕನಸ್ಸನ್ನು ಪೂರ್ತಿಯಾಗಿ ನನಸುಗೊಳಿಸುವ ಭಾರ ನಮ್ಮೆದು. ನಿಮ್ಮ ಸ್ತ್ರೀತಿಪಟಲದಲ್ಲಿ ಕಯ್ಯಾರು ಏರರ ಸ್ತ್ರೀರಣ ಚಿರಕಾಲ ಹಸುರಾಗಿರಲಿ, ಬದುಕಿನ ಹಾದಿಯಲ್ಲಿ ಮುಂದಕ್ಕೆ ಸಾಗುವ ನಿಮಗೆಲ್ಲಾ ಆ ಸ್ತ್ರೀರಣ ತಿಳಿವ ನೀಡುವ ಬೆಳಕಾಗಿಲಿ. ಕನ್ನಡ ನಾಡಿನ ಬಾಂಧವರೆ ಬನ್ನಿ. ಜನ ಜಯಫೋಷ ಮಾಡುತ್ತಿದ್ದಾರೆ. ನಾವೂ ಸ್ತ್ರೀ ಸೇರಿಸೋಣ (ಚಿರಸ್ತ್ರೀರಣ ಪ್ರಟಿ ೨೨೪, ನಿರಂಜನ ಇಂಥಾ).

ಅನುವಾದೋ :

ಈ ಉರುದ ಹಿರಿಯಾಯೆ, ರೈತರೆ ಗುರಿಕ್ಕಾರೆ ಪಾತೆವೆರ್‌  
ಒಷ್ಟಿತ್ತಿನ ಉರು, ಪರವ್ಯಾರುದ ಎನ್ನ ಇಷ್ಟೇರೆ, ಈ ಉರುಗಾದ್ ತೀರ್‌ಪೋಲಿ  
ಆ ಬಿಸೆರ್‌ ಒರಿತ್ತಾದ್ ಪೋಯಿ ಮದಪ್ಪಂದಿ ನೆಂಪು ಅತ್ಯಾಂದ ಯಾನ್ ದಾನೆ ಪನೋಲಿ?  
ಅಕುಲೆ ಕನೊನು ಸತ್ಯ ಮಲ್ಲುನ ಕೆಲಸೋ ನಿಕುಲೆನ. ನಿಕುಲೆನ ನನಪುಡು ಕಯ್ಯಾರುದ  
ಏರ ಬಂಡರೆ ಕೆಲಸೋ ಮಾಜಂದೆ ಒರಿಯಾಡ್. ಬಾದ್‌ ಬದುಕುನ ಸಾದಿದ್ ನಿಕುಲೆಗ್  
ಗ್ಯಾನೋ ಕೊಟಿ ಬೊಲ್ಲಾವಡ್. ಕನಾಟಕೆಂದ ಇಷ್ಟೇರೇ ಬಲೇ, ಜನೊಕುಲು ಜ್ಯೇ ಪನ್ನುನ  
ಕೇನುಂಡತ್ತೆ. ನಮೋಲೂ ನಮ್ಮ ಸ್ತ್ರೀರೋ ಸೇರ್‌ಶಾಗೋ (ಮದಪ್ಪಂದಿ ನೆಂಪು, ಕೆದಂಬಾಡಿ  
ಜತ್ತಪ್ಪ ರೈ).

ನಿರಂಜನರೆ ಕಾದಂಬರಿಲು ಸಾಮಾನ್ಯಾವಾದ್ ಆಶಾವಾದೋನು ತುಂಬೋಂತೆ  
ಮುಗಿಪ್ಪಿನೆ. ಆರೆ ಮೃತ್ಯುಂಜನ ಕಾದಂಬರಿದ ಅಕೇರಿದ ಪಾತೆರೋ, ‘ಕತ್ತಲೆ ಕರೀಂಡ  
ಚೊಲ್ಲು ಅಪೋಡೆ’ ಈ ಪಾತೆರೋಲ ಆಶಾವಾದೋದ ಸಂಕೇತೋ.

‘ಮದಪ್ಪಂದಿ ನೆಂಪು’ ಕಾದಂಬರಿ ನಿರಂಜನರೆ ಮೂಲ ಕಾದಂಬರಿದ ಆಶಯೋಗು  
ಬಾಧ ಆವಂದಿ ಲೆಕೊನೆ ಅನುವಾದೋ ಆತ್ಮಾಂಡ್. ಆಂಡ ತುಳು ಬಾಸೆದ ನುಣುಪು  
ವಯ್ಯಾರೋ, ದುನಿಪ್ಪ, ಈ ಕಾದಂಬರಿಡ್ ನೆಗತ್ತಾದ್ ತೋಚ್‌ದಾಜಿಂದಿ ಪನೋಡಾಪುಂಡು.  
ಆಂಡ ಚೋಮನ ದುಡಿಟ್ ತುಳು ಬಾಸೆದ ಪ್ರೇಲುಂ, ದಿಂಜಿದಿ ಸಾರೋ ದತ್ತಾದ್  
ತೋಜಿಯರ ಕಾರಣೋ ‘ಚೋಮನ ದುಡಿ’ತ್ತ ಮೂಲಭೂಮಿಕೆ, ತುಳುನಾಡ್‌ಗ್  
ಸವ್ಯಾಂದೋ ಪಟ್ಟಾನವು, ಚಿರಸ್ತ್ರೀರಣ ನಡತ್ತಾದ್ ಕಾಲೋ, ಅಯಿತ್ತ ನಿಲೆ ಬೇತೆ  
ಉರುದವಾಯಿನವು ಆತಿಪ್ಪಾಡು.

ಕೆದಂಬಾಡಿಯೀರ್ ಅನುವಾದೋಗು ಚೋಡಾದ್ ಆರ್ಣಾಯಿನ ಬೂಕುಲು ಚೋಮನ  
ದುಡಿ, ಚಿರಸ್ತ್ರೀರಣ, ಶೂದ್ರ ಏಕಲವ್ಯೇ. ಉಂಡತೆ ಮೂಲೋನೆ ಪ್ರಗತಿಪರ ದೋರಣ,  
ಬದಲಾವಣ ಬಯಕ್ಕುನವು. ಸಮಾಜೋತ್ಸು ಅವಕಾಶೋಡ್ಲು ದೂರವಾದ್ ಬದ್ದಾಕುನ ಈ  
ಪೋಗೋಂದ ಬೇನ ಬೇಜಾರೋಲೆನ್ ತೋಜ್ವಾವುನ ಒಂಟಿ ಸಾದಿದ ಲೆಕೊ ತೋಜುಂಡು.

ಕೆದಂಬಾಡಿದಾರ್ ಆರೆನ ‘ಅನುವಾದೋ ಕೃತಿ’ಕ್ಕುಲೇಗ್ ಸರಿ ಪ್ರೋಪ್ಯನಂಚಿನ  
ವಾತೆರೊಮೊಂಬಿ ಪನ್ನೆರ್

ಅನುವಾದ ಅಂಡ ಬಿಲೆ ಬಿಕ್ ಕಡಮೈನೋ  
ಒದ್ದೋದ್ ತೊಯಂಡ್ ತೆರಿವ್  
ಕಡೋ ಆದ್ ಕೊನತ್ತಿನ ಮದು ಪರಿ ಕಮ್ಮತ್  
ಕಡ್ಟುಂಡ ಮಗುರುಚೋ ಮಲ್ಲು ಮರ  
(ಕೆದಂಬಾಡಿ ಇಂಡಿ, ಜೋಮನ ದುಡಿ, ಅಪಂಕ್ತಿ)

ಕೆದಂಬಾಡಿದಾರೆನ ಅನುವಾದೋ ಸಾಹಿತ್ಯನು ಒದ್ದಾನಕುಲೇಗ್ ಆರೆ ಈ ವಾತೆರೊ  
ಸತ್ಯೋಂದು ತೆರಿಯಂಡು. ಕಾಪ್ಯಾದ ವರ್ಣನೆಡಾವಡ್, ನಾಟಕೋದ ವಾತೆರೊಲೆನ  
ಪರಿಪ್ರೋಷನೆಡಾವಡ್, ಅಯಿತ್ತ ವಾತೆರೊ ಕತೆಕ್ಕಾವಡ್, ನೀತಿ ತತ್ವೋಲೆನ್ ಪನ್ನಗಾವಡ್,  
ಕಾದಂಬರಿಲೆಡ್ ಬರ್ಪ ಘಟನೆಳು, ಅಯಿನ್ ಸ್ವಷ್ಟವಾಪಿಲೆಕೋ ತೆರಿಪಾವನ ರೀತಿ  
ರಿವಾಜಿಡಾವಡ್ ಅವು ಸ್ವತಂತ್ರ, ಬರಾವುಲೇ ಪಂಡೋದ್ ಪನ್ನೊ.

ತುಳು ಬದ್ದುಗೊಂಜಿ ಸಾಂಸ್ಕೃತಿಕ ಹಿನ್ನೆಲೆ ಉಂಡು. ಆ ಬಾಷೆದ ಬಲೋನು  
ಸೇರಾಫ್ಲೆನುನೆ ಅಯಿತ ದುನಿಪ್ಪ, ಮದಿಪ್ಪ, ನುಡಿಕಟ್ಟು, ಗಾದೆ ವಾತೆರೊ ಉಂದೇನ್  
ಜೋಡಿತ್ತಿನಾತ್ ಜೋಡಿತ್ತಾತ್ ಪೋಸ ಒಂಜಿ ರೀತಿದ ‘ಸಾಹಿತ್ಯ ಕಸುಬುಗಾರಿಕೆ’ ಪನ್ನನೆನ್  
ತನ್ನವಾತ್ ಮಲ್ಲೊನಿಯರೆ ಆರೆಗ್ ಸಾದ್ಯವಾತ್ತೊಂಡ್.

ಈ ರೀತಿದ ಸಾಹಿತ್ಯ ರಚನೆಗ್ ಕೆದಂಬಾಡಿದಾರೆಡ ಇತ್ತೊನ ವಿಶೇಷ ಪ್ರತಿಭೆ ದಾದವು?  
ಆರ್ ಬರೆಯರ ಸುರು ಮಲ್ಲುನೆನ ಆರೆನ ಅಚ್ಚೊನೆ ವಷೋಂಡು. ಈ ತಮ್ಮ ಪ್ರಾಯೋದ  
ಮಾಮಲ್ಲ ಅವಧಿಡ್ ತುಳುವ ಸಾಂಸ್ಕೃತಿಕ ಪರಿಸರೋನು ಆರ್ ಅಭ್ಯಾಸೊ ಮಲ್ಲು ಕ್ರಮೋನೆ  
ಈ ಪ್ರತಿಭಾ ವಿಶೇಂಸೊಗು ಕಾರಣೋ ಪಂಡೋದ್ ಪನ್ನೊಲಿ. ಉಂದು ಆರೆಗ್ ಓದ್ದೋ  
ಬತ್ತೊನಾವು ಅತ್ತೊ ಆರೆ ಬದ್ದೊನ ರೀತಿದ್ ಬತ್ತಿನಾವು.

ಟಿಪ್ಪಣಿ : ಮೂಲೋ - ಶ್ರೀ ಪ್ರಾಷ್ಟವ ಕಂಬಿಯಾರು ಸಹರೂ ಮೆಮೋರಿಯಲ್ ಕಾಲೇಜು,  
ಸುಳ್ಳ ಇಂಬರ್ ಬರೆತಿನ ‘ಕೆದಂಬಾಡಿ ಜತ್ತಪ್ಪ ರ್ಯಾಳ್ ಅನುವಾದ ಸಾಹಿತ್ಯ’ - ಸಮೀಕ್ಷೆ.

ರ್ಯಾಕುಲೆನ ನೆಂಟರಿಪ್ಪೊರ್, ಒಟ್ಟಿಗೆ ಪ್ರತ್ಯೇಕುಲು ಒಟ್ಟಿಗೆ ಬಲತ್ತೊನಕುಲೆನ ಪರಿಚಯೋ  
ನಿಕುಲೇಗ್ ಮಲ್ಲೊಯರೆ ಪ್ರಯತ್ನೊ ಮಲ್ಲೊದ್ ತೆರಿಪಾದೆ. ಅಂಡ ಆರ್ ಪ್ರಜ್ಞಾಯಿ  
ಜೋಕುಲೆನ, ಅಕುಲೆ ಅಕುಲೆನ ಗುತ್ತೊ ಮಲ್ಲೊದ್ ಕೊರ್ತೆ. ರ್ಯಾಕುಲು ತನ್ನ ಜೋಕುಲೆನ್  
ಬಲಪಾಯಿ ರೀತಿ, ಸಾಂಕೊನ ರೀತಿನ್ ಸರಿಯಾದ್ ತೆರಿಪಾವನ ಬರೆಪುನ ತಾಕತ್ತೊ ಎನಡ  
ಇತ್ತುತ್ತುಂಡ ಅವ್ವೇ ಒಂಜಿ ಬಾರಿ ಮಲ್ಲು ಕಾದಂಬರಿ ಆವು. ಬಾಲೆನ್ ತೊಟ್ಟಿಲೊದ್  
ಪಾಡೋದ್ ಆರ್ ಪಂಡೊಂದಿತ್ತಿನ ಜೋಗುಳ ಪದೋ

‘ಜೋ ಜೋ ಕಂದ ಜೋರು ನಿದ್ದೆ ಮಾಡು

ಬೇಗ ಮಲಗಿ ನಿದ್ರೆ ಹೋದೆ ನಾಳೆ ಕೊಡುವೆ ಬೆಲ್ಲು'

(ಜೋ ಜೋ ಬಾಲೆ ಜೋರು ನಿದ್ರೆ ಮಲ್ಲು

ಬೇಕ ಜೆತ್ತಾದ್ದೂ ನಿದ್ರೆ ಮಲ್ಲಾಂಡ ಎಲ್ಲೆ ಕೊರೆ ಬೆಲ್ಲು)

ಈ ಪದೊನು ಜನ್ಮೋಡು ಮದಪ್ಪನಾವತ್ತೂ.

ಬಾಲೆ ತೊಟ್ಟಿಲ್ಲಾಡಾದಿತ್ತಿನ ಪೋತ್ತು ರೈಕುಲು ಇಲ್ಲಾದ್ದೂ ಇತ್ತಿನ ದಿನೋಕ್ಕಳು ರೈಕುಲು ತೊಟ್ಟಿಲ್ಲ ಸರಪಣಿನ್ನು ಬುಡುನಾರತ್ತೂ. ಆರ್ ಜೋಕುಲಾಟಿಗೆದ ದಿನೋಕುಲೆ ಎಂಕಾಲೆನ್ನ ತೂಯಿನ ರೀತಿ, ಸಾಂಕೂನ ರೀತಿ ನನೆಪ್ಪುನಾಗ ನನ ಒರೋ ಅಪ್ಪನ ಜಕ್ಕಾಡ್ಡೂ ಬಾಲೆ ಆತ್ ಜೆಪ್ಪುನ ಯೋಗೋ ಬರೋಡಪ್ಪಾಂಡ್ ಪಂಡ್ಡೂ ದೇವರೆಡ ನಟೋನುಕೊ ಪಂಡ್ಡೂ ಅಪ್ಪಂಡು.

ನನ ಒಂತೆ ಪೋತ್ತು ಆರ್ ರೈಕುಲತ್ತೂ. ಎಂಕುಲೆನ ಅಪ್ಪು. ಆರೆನ ಕೊಪ್ಪೊ ಬಾರೀ ಮಲ್ಲು. ಅಂಚನೇ ಆರ್ ಪೆಟ್ಟ್ಯಾದ ರುಚಿಲಾ ಮಸ್ತು ಬೇನೆದ. ಅಂಡ ಪೆಟ್ಟ್ಯಾ ತಿಂದ್ರಾನ ಎಂಕಾಲೆ ಬೆರಿತ ಸೂ ಮಾಜುನ ದುಂಬೇ ಆರ್ ತೋಜಾವ್ರೋಂದಿತ್ತಿನ ಕೊಂಡಾಟೊದ ಮಿತ್ತೂ ಆ ಪೆಟ್ಟ್ಯಾ ಎಂಕಾಲೆಗ್ಗೂ ವಾ ಲೆಕ್ಕೊಡಾವುಲಾ ಅತ್ತೂ.

ಅಪ್ಪನ ಪೆಟ್ಟ್ಯಾಲಾ ಮಲ್ಲುವು, ಕೋಪ್ಪೊಲಾ ಮಲ್ಲುವು. ಅಯಿತೊಟ್ಟಿಗೆ ಆರ್ ತೋಜಾವ್ರೋಂದಿತ್ತಿನ ಕೊಂಡಾಟೊ ಮಾವುಲ್ಲುವು. ಅಪ್ಪನ ಈ ದುಬ್ಬಾಲತೆಅಪಗನೆ ಎಂಕುಲು ತೆರಿಯೋಂದಿತ್ತೂ. ಅಯಿತ ಲಾಬೊಲ ಪಡೆಯೋಂದಿತ್ತೂ. ಇನಿ ಎಂಕುಲೆಡ ಪನೀತಾಂಡಲ ಧ್ಯೋಹ, ಸಾಹಸೊದ ನಿರ್ಲೊ ಇತ್ತೊಂಡ ಅವು ಎಂಕುಲೆ ಅಪ್ಪನ ಪೆಟ್ಟ್ಯಾದ ರುಚಿತ ಗುರುತೋಂದು ಪನೋಡು.

ಇಂಥಿನೇ ಯಿಸವಿದ ಬಂಜಿ ದಿನೋ, ಸಾಲಿಗಾರೊದ ಸುಹಾಸೊಡಿತ್ತಿನ ಡಾ. ಶಿವರಾಮ ಕಾರಂತರೆನಾ ಬೇಳಿಯಾಯರೆ ಹೋದಿತ್ತೆ. ಅಪ್ಪ ಅನುಹಾದೊ ಮಲ್ಲಿ ಆರೆ ‘ಚೋಮನ ದುಡಿ’ ತುಳು ಬೂಕುಗು, ಮುಖಿಪ್ಪಣೊನು ಡಾ. ಕಾರಂತರೇ ಬುಡ್ವಾದ್ದೂ ಕೊರ್ರಾದಿತ್ತೀರ್ ರ್. ಅಂಡ ಆರೆ ಪುದಾರೊನ್ ಬಜೀ ‘ಕಾರಂತೆ’ ಪಂಡ್ಡೂ ಬರೆದಿತ್ತೀರ್ ಡಾ. ಕಾರಂತ ಪಂಡ್ಡೂ ಬರೆಯರೆ ಮರತ್ತೂದಿಪ್ಪೊಡು. ಡಾ. ಕಾರಂತ ಪಂಡ್ಡೂ ಬರೆಯರೆ, ಆರೆ ಒಪ್ಪಿಗೆ ಪಡೆಯರೆ, ಅಪ್ಪನ ಪಾತೆರೋದ ಲೆಕ್ಕೊ ಆರೆ ಆಡೆಗ್ಗೂ ಹೋತ್ತಿತ್ತೆ. ‘ಎಂಚ ಬೋಡಾಂಡಲ ಬದಲ್ಲೋನೋಳಿ. ಜತ್ತಪ್ಪ ರೈಗ್ಗೂ ಆ ಮಟ್ಟೊಗ್ಗೂ ಪೂರೂ ಸ್ವಾತಂತ್ರೋ ಕೊರೆತ್ತೆ’ ಪಂಡ್ಡೂ ಬಾಯಿ ಪಾತೆರೋಡೆ ಆರ್ ಒಪ್ಪಿಗೆ ಕೊರಿನಪು ಎಂಕ್ ಒಪ್ಪಿಗೆ ಆಯಿಜಿ. ಬರವುಡೆ ಕೊರೋಡುಗೆ ಪಂಡ್ಡೂ ಒತ್ತುಯೋ ಮಲ್ಲಾನಗ ‘ಅಪ್ಪಗ್ಗೂ ಮಸ್ತು ಪೋಡಿಪುವನಾ’ ಪಂಡ್ಡೂ ಕೇಂಡರ್. ಅಂದ್ ಪಂಡೆ. ತೆಲಿತ್ತೀರ್. ಬರವಣಿಗೆಡ್ಡೆ ಆರೆ ಒಪ್ಪಿಗೆ ತಿಕ್ಕೊಂಡ್ಡೆ. ಉಂದು ಅಪ್ಪಗ್ಗೂ ಎಂಕುಲು ಏತ್ ತಗ್ಗಾದ್ದೂ - ಬಗ್ಗಾದ್ದೂ ನಡತ್ತೋಂದಿತ್ತೂ ಪನ್ನನೆಗ್ಗೂ ಉಂದನೇ. ಖ್ಯಾತ ಸಾಹಿತಿ ಅಮೃತ ಸೋಮೇಶ್ವರ್ ಆಪ್ಪನ ದಿನೋ ಕರಿ ನಂತೋ ಬರೆಯೀರ್

‘ರ್ಯಾಯವರಲ್ಲಿ ಗ್ರಾಮೀಣ ಬದುಕಿನ ಕಷ್ಟ, ನಿಷ್ಪತ್ತ, ರೂಕ್ಷತೆ, ರಸಿಕತೆ, ಶಾಯ್ಯ, ಭಲ, ಜೈದಾಯ್ಯ, ಗ್ರಾಮ್ಯ ರಾಜಕೀಯ, ಬಿರುಸು, ಬಿಂಕ, ತೇವಿ, ತೇಂಕಾರ, ಸ್ವೇಹ, ವಿರಸ, ಪಿನೋದ, ಪಿಯೋಗ ಇತ್ಯಾದಿಗಳ ದಟ್ಟು ಅನುಭವಗಳಿಂದ ಹಾಳು ನಿಖಿಡವಾಗಿತ್ತು’. ಈ ನಾಲ್ಕೊಂದು ಪಾಠೇರೂ ಇನಿ ಇದ್ದಾಗಿ ಅಪ್ಪನ್ನಾ ರೂಪ್ಯ ರೂಪ್ಯನು ತೋಜಾಪುನ ಚೆಲ್ಲಿಯಂ ಕಂಡುಬಿಡಿ.

ಅಪ್ಪನ್ನಾ ಪ್ರಾಯೋ ಕರಿಯೋಂದು ಬತ್ತೊಂಡ್ರೋ, ನೂದು ಮರಣೋಲೆನ್ನೋ  
ತೂರ್ಪೊಡಾಂಡ್ರೋ, ಬೇನೆ ತಡೆಯಂದೆ ಬರೆಪ್ಪೋರ್

ದಿಂಜ ಸಾವನು ತೂಯೆ, ಬಾರಿ ಬೇನೆನ್ನೋ ತಿಂದೆ  
ಬರೆಲ್ಲೋದ್ರೋ, ಬಿರೆಲ್ಲೋದ್ರೋ ಬಿಸದ್ರೋ ಖಾಯ್ಯೋ  
ತೈತಿನಾಕುಲೆನ್ನೋ ನೆನೆತ್ತೊ - ನೆನೆತ್ತೊದ್ರೋ ಬುಲಿತ್ತೆ  
ಸಾಕೋ, ಸಾಕಾಂಡ್ರೋ ಬಪ್ಪುಜ್ಜಿ, ಕಣ್ಣೋದ್ರೋ ಕಣನೀರ್ಋೋ ಇತ್ತೆ  
ಅಪ್ಪ ಬರವುದು ಬಿಸ್ರೋ, ಪಾಠೇರೂಡು ಪ್ರೋಲೆನ್, ಅರೆ ತುಳು ಪಾಠೇರೂನು ಕೇನೊಡು  
ತುಳುವಪ್ಪೆನ ಮಣ್ಣೋದ ಪರಿಮಳೋ, ತುಳು ಭಾಷೆದ ಸಿಂಗಾರೋ ಅತೋರ್ ಆಪ್ಪೊಡಾಂಡ  
ಆರೆ ಪಾಠೇರೋಗು ಕೆಬಿ ಕೊರೋಡು. ಕುಲ್ಲೋದ್ರೋ ಕೆಬಿ ಕೊರ್ಪಿ ನಿಕುಲೆಗ್ರೋ ಈ ಲೋಕೊಡ್ಪ್ಪು  
ಆರೆನವೇ ಆಯಿನ ಬೇತನೇ ಒಂಜಿ ಲೋಕೋಗು ಕೊನೊಬಿ ಸಕ್ಕೆ ಅರೆ ಪಾಠೇರೋಗಿತ್ತೊಂಡ್ರೋ.

ರ್ಯಾಕುಲು ಓಲು ಪ್ರೋಂಡಲಾ, ಓಲು ಕುಲ್ಲೋರ್ಋಂಡಲಾ, ಓಲು ಜಿತ್ತೋರ್ಋಂಡಲಾ,  
ಓಲು ಪಾಠೇರ್ಯಾರ್ಋಂಡಲಾ, ಕನ್ನಡೋ - ತುಳು ಬಾಡೆಲು ಆರ್ದು ರದ್ದೊ ಕಣಳ್ಳಿದಿತ್ತೊಂಡ್ರೋ.  
ಆರ್ ಬಾಸನೋ ಮಲ್ಲುನಗ ಆರ್ದು ಬಾಯಿಡ್ಲೋ ಈ ಪದೋಕ್ಕುಳು ಸಾಮಾನ್ಯವಾದ್ರೋ  
ಕೇನೊಂದಿತ್ತೊಂಡ್ರೋ. ಎಂಚಿನಾಂಡಲ ತುಳು ಆರ್ದು ಅಪ್ಪ ಬಾಸೆ ಅತ್ತೆ? ಅಪ್ಪೆನ ಮಿತ್ತೊ  
ಮಾಠೇರ್ಗ್ಲ್ಯಾ ಮೋಕೆ ಸಹಜ ಅತ್ತೆ?

ಕನ್ನಡಣ್ಣೆ ರಾಪೋಡು ಕನ್ನಡ ಅಣ್ಣೋರ್ ಆಪ್ಪೋಡು  
ಆರೆ ಕೊಡಿ ಮಿತ್ತ್ವಾಪ್ಪೋಡು  
ಬಿನ ಒಟ್ಟಿಗ್ಗೆ ನಮನ ತುಳು ಕೊಡಿ  
ಬೆರಿ ಬುಡಾಂದೆ ಪ್ರೋವೋಡು  
ಕನ್ನಡೋದ ಕತ್ತುರಿದ ಒಟ್ಟಿಗ್ಗೆ ಎನ್ನ ತುಳುತ್ತೆ  
ಗಂಡೋಲ ಗಮಸೋಡು  
ಅಂಚನೆ ತುಳುತ್ತೆ ಮಟ್ಟೋಗ್ರೋ ಆರ್ದು ದಿಂಬಿದಿ ಕಡ್ಡಡ್ಲೋ ಉರ್ಧುರಿ ಮೋಕೆದ ಮನಸ್ಸೋ

ಪನ್ನುಂಡು  
ತುಳುನಾಡ್ರೋ - ಗೆಲ್ಲುಡ್ರೋ, ತುಳು ಸರವು ಬರವಾದ್ರೋ ನಲಿಪ್ಪುಡ್ರೋ  
ಗೆಲ್ಲುಡ್ರೋ - ಎನ್ನ ಅಣ್ಣೋರ್ಗ್ಗುಕುಲು

ಗೆಲ್ಪಡ್ - ಶಾಂತಿ, ಧರ್ಮ, ಕರ್ಮ

ಗೆಲ್ಪಡ್ - ತುಳುನಾಡ ನೀತಿ - ನೇಮೊ

ಗೆಲ್ಪಡ್ - ತುಳುವಪ್ಪೆ ಬಾಲೆಲಯ್ಯಾ

ಸಾಹಿತ್ಯದು ದಿಂಜಿದಿ ಕೊಡಪ್ಪಾನೂ ಆರ್. ಅಂಡಲಾ ಆ ಮಟ್ಟೋಗ್ ಆರ್  
ದೈನ್ಯೇಸಿ ರೀತಿನಾ ತೋಚಾದರ್. ಸಾಹಿತ್ಯದು ಯಾನೊಂಜಿ ಚೆನ್ನೊದ ಚಾಕರಿ ಮಾತ್ರ,  
ಮಲ್ಲಾನಾಯೆಂದ್ ಒತ್ತೊಂದರ್.

ಗೇನೊದ ಕಡಲ್ಗ್ ಕಟ್ಟನ್ ಕಟ್ಟರ್

ನಳ್ - ನೀಲ್ - ಹನುಮಂತೆ ಬರಡೆ

ಚರೆಲ್ದಾ ಪುರೆಲ್ನ ಚೆನ್ನೊದ ಚಾಕರಿ

ನೆಟ್ಟ್ ಎನ್ನವು ಆದ್ ಒರಿಯೊನಡ್

ರ್ಯಾಕುಲು ಕನ್ನಡ - ತುಳು ಸಾಹಿತ್ಯ ಬಾನೊದು ವಪ್ಪೊಲಾ ಬೆಳಗ್ಗುನ ಬೊಲ್ಲಾಯೀರ್.

ಆರ್ ಬರವು ಅವು ಸೆಟ್ಟುಂದಿನವು, ಸೆಡಿಯಂದಿನವು, ಪ್ರಳಿಪ್ಪುಂದಿನವು, ಕಳೆಂಗಂದಿನವು.  
ವಪ್ಪೊಗುಲಾ ಕಮ್ಮೆನೂ ಕಮ್ಮಾವಂದಿನವು. ತುಳು ಸಾಹಿತ್ಯದ ಪತ್ತಾಯೊದ ತಕ್ಕೊಳ್ಳಬು  
ದೆತ್ತೊದ್ ಕೊರ್ದ್ ಬಿಸೆ.

ಸಾಹಿತ್ಯದು ಹರಿಕ್ಕಾರೆ ಆಯಿನ ಆರ್ ಗುರಿಕ್ಕಾರೆ ಆದ್ ಮೆರೆದ್ ಬಂಜಿ ಪೋಸ  
ಸಾಹಿತ್ಯದ ಮಾಯಕೊದ ಲೋಕೊನು ಬೆಳಗ್ಗುಯಿನ ಸಾಹಸಿಗೆ. ಆರ್ ಜೀವನೊದ  
ದುಂಬಿ - ಹಿರವು, ಬೊಕ್ಕೊ ಸಾಹಿತ್ಯದ ಅಡ್ಲ್ - ನೀಟೆ ಹಿದ್ರೊದ್ ಜಾಗೆಲ್ನೊ  
ಆತೊಂಜಿ ಸುಲಚೊಟು ಪ್ರೊಲ್ರುಫುದು ಚಿತ್ರಣೊ ಮಲ್ಲಿಯೆರೆ ಸಾದ್ಯೊ ಇಜ್ಜ್. ಎಲ್ಲೊಷ್ಟೇ  
ಆರ್ಗ್ ಬರಪ್ಪುನ ಚರ್ಮೊ ಇತ್ತೊತ್ತುಂಡ ಆರ್ ಕಡಲ್ನೇ ಮಗುತ್ತುವರ್ಣಂದ್ ಆರ್  
ಕುಟುಬದ ಪ್ರೊಂಜೆವೊರ್ಕೆನ ಉದ್ದಾರೊದ ಪಾತೆರೊ ಸತ್ಯ ಆತುವೋ ದಾನ್ಯೊ. ಅವು  
ಎಂಡಿನವೇ ಇಪ್ಪಡ್. ಬಂಜಿ ಮಾತ್ರ ಸತ್ಯೊ - ಕೆದಂಬಾಡಿದಾರನ ಬೂಕುಲು ಮಾತಲಾ  
ಬಂಗರ್ ರಾಶಿದ ನಡುಟ್ಟಿನ ಮುಕ್ಕುರತ್ಯೊಲು. ಆರ್ ಸಾಹಿತ್ಯನು ಚಿಬಿತೊನಾತ್ ಬೊಕ್ಕಲಾ  
ಚೀಪೆ ತಮಲೊಂದುಂಡು.

ಕೆದಂಬಾಡಿದ್ ಮಸ್ತೊ ಜನೊ ವಿದ್ಯಾವಂತೆರ್ ಪುಟ್ಟುದೆರ್, ಬೆಳಗ್ಗುದೆರ್. ಅಂಡ  
ಇಂಬೆರೆಲೆಕೊ ಬಂಜಿ ಅಪ್ಪಾಪ್ಪೊದ ಪ್ರದಾರ್ ಪಡೆಲಿನಾಕುಲು ಹರ್ಣೊಲಾ ಇಜ್ಜ್.  
ಇನಿಕ್ಕೊ ಕೆದಂಬಾಡಿ ಪಂಡ ಜತ್ತಪ್ಪ ರ್ಯೆ, ಜತ್ತಪ್ಪ ರ್ಯೆ ಪಂಡ ಕೆದಂಬಾಡಿಂದ್ ಆಂಡ್. ಅಂಡಿನ  
ಒರಿ ಮಗನ್ ಪೆದಿ ಅಪ್ಪೊಗ್, ಇನಿ ವತ್ತೊಂಜಿ ಸಂತೆಸೊ, ಉರ್ಕರುಂಡೊಂದು ಎನ್ನರ್ಗೊಲಾ  
ಸಾದ್ಯೊ ಇದ್ದ್.

ಬಂಜಿ ಪರಕ್ಕೊಲ್ಲಿ, ಮಾತೆರ್ಗ್ಗ್ ಸಸಾರೊದ ಬಾಲೆ ಎಂಚ ಕನ್ನಡ - ತುಳು  
ಸಾಹಿತ್ಯದು ಅಗರ್ ಕಡತ್ತೊದ್ ಪ್ರದಾರ್ ಕೊನೊದು ಬತ್ತೊಂದ್ ಎಂಕ್ಕೊಗ್ - ನಿಕ್ಕೊಗ್

ಮಾತೆರಗ್ನಾ ತರಿದಿತ್ತಿನವು. ಅಂಚಾದ್ ವಾ ಪುಂಚೊಡು ವಾ ಮರಿ ಉಂಡೂಂದು ಏರ್ಗೋ ಗೊತ್ತು.

ನರಮಾನ್ಯನ್ ಸನಾರೋ ಮಲ್ಲುನವು ಎಡ್ಡೆ ಅತ್ತೊಂದ್ ಹಿರಿಯಾಕುಲು ಪಂಡಿ ಪಾತೆರೋನೆ ಏನ್ನಾ ಹನ್ನೆ. ‘ಅಯೋಗ್ಯಃ ಪುರುಷೋ ನಾಸ್ತಿ ಯೋಜಕಃ ತತ್ತ ದುರ್ಬಂದ್’ಂದ್ ಸಂಸ್ಕಾರದಣ್ಣೇರ್ ಹನ್ನೇರ್.

ಅಪ್ಪನ್ ಮನ್ತ್ರ ಪುಗಾಯ್, ಪುಗನಾತ್ ಮುಗಿಯಂದಿನವು. ಆ ಅಪ್ಪ ಇನಿಲಾ ಚೋಡಿತ್ತೊಂದ್, ಎಂಕ್ಕೆ ನಡೂಟೆ ಆರ್ ಇಪ್ಪೈಡಾಂದ್. ಆಂಡ ಅವು ಅಪ್ಪನಾವ? ಪುಟ್ಟಿ ನರಮಾನಿಯಾಗ್ ಮರಹೋ ಇತ್ತಿನಾವೆ. ಏರೋಲಾ ಚಿರಂಜೀವಿ ಆಯರೆ ಸಾದ್ಯೂ ಇದ್ದಿ.

೨೦.೬.೨೦೧೯ನೇ ಶುಕ್ರವಾರೋದ ದಿನ. ಅವು ರೈಕುಲೆನ ಪಾಲ್ಗೋ ಕಡೆತ ದಿನೋ. ಈ ಮಣ್ಣುದ್ ಪೂರಾ ಸಮ್ಮಂದೊನ್ಲಾ ಕುಡ್ಡೊ ಅಡಕ್ಕೊ ಸೋಗೋಗು ಸೇರುನ ದಿನೋ.

ಕೆದಂಬಾಡಿದ ಗುತ್ತುದ ಗತ್ತುದ ಇಲ್ಲೊ ಮಸಹೊ ಹೊನೋ ನಿರೆಯಿ ರೈಕುಲೆ ನೆಂಟೆರ್, ಇಷ್ಟ್ರೋ, ಪತ್ತೊ ಜನೋ ಜೋಕುಲು ಬರ್ಪಿ ವಿಷೋ ಗಳಿಗಾದ್ ಬಾಯಿ ಮುಚ್ಚಿದ್ ಕಾತೋಂದು ಕುಲ್ಲುತ್ತೋ. ನನ ಒಂತೆ ಪೊತುರು ರೈಕುಲು ಆರೆನೋ ಭಾಸೆದ್ ಹನ್ನುಂಡ ಈ ಲೋಕೋಗು ಹಾದಿಕ ವಿದಾಯ’ ಕೊರ್ವೇರ್.

ಇನಿ ಇತ್ತೆ ಆರ್ಗೋ ಉನೇ ಹರುಷೋ ಪ್ರಾಯೋ. ಅವು ದೇವರ್ಭೂ ವರೋ. ಮಾಮಲ್ಲಿ ಬದ್ಧು ಬದ್ಧಿಯೆರ್. ಬದ್ಧುನ ಬದ್ಧುದ ಪ್ರತೀ ಘಾಳಿಗೆಲಾ ಆರೆ ಪಾಲ್ಗೋ ಕೊಪ್ಪುರಿಗೆಯಾತ್ತೊಂದ್. ಅಯಿಟಂ ಪೊಟ್ಟು ಇಧ್ಯಾಂದ್. ಸಮ್ಮಂದ್ ಬದ್ಧು ಬದ್ಧುದ್ ಈ ಲೋಕೋಗು ವಿದಾಯೋ ಹನ್ನೆ ಪೊತುರು ಆರೆ ಮನಸ್ಸ್ಗೋ ಸೆಮ್ಮುದಿ ಇತ್ತೊಂದ್. ಆಂಡ ಆರೆನೋ ಕಡಪ್ಪಡುದ್ ಕೊಯ್ರಿರೆ ಸೇರ್ಭೂ ಕುಲೆ ಕಣ್ಣೊ ಡೊ ತಮೆಲಿಯರೇಂದ್ ಕಾತೋಂದಿತ್ತಿನ ಕಣನೀರ ಹನ್ನೆ ರೈಕುಲೆಗೋ ಮೆಲ್ಲೋಕುಗು ಕಡಪ್ಪಡಿಯೆರೆ ಒಪ್ಪುಜೆ.

ಆನಿದ ಮದ್ದುನೋದ ಪೊತುರು ದೊರಿಪ್ಪಿ ಬಂಜೋ ಅರಿಪ್ಪಿ ಕಣನೀರ್, ಉಂದೆತ ನಡೂಟೆ ರೈಕುಲು ದೇವರೆ ಹಾದೋ ಸೇಯ್ರೋ. ಸೇರ್ಭೂ ಕುಲು ಬಾಲೆಲು, ಬಂದಲು ಆರೆ ಬಾಯಿಗ್ ಬುಡಿ ನೀರ್ ಕಡೆತಾವು ಆಂಡ್.

ಕೆದಂಬಾಡಿದ ಮಣ್ಣೊ ಪುಟ್ಟುದು, ಕತೆಯಾದ್ ಕರಿ ಪೊಯಿನ ರೈಕುಲೆನ್ ಅಪ್ಪೇ ಮಣ್ಣಿಪ್ಪೆ ತನ್ನ ಬಂಜಿದುಲಾಯಿ ಮಗುರೋರ ಜಪ್ಪಾಪೊಂಡಲ್ ಸೋಗೋ ಆರೆ ಕಣ್ಣೊ ನಲಿತ್ತೊಂದ್. ಒಂತೆ ಪೊತುರು ಕಾಲೋ ತನ್ನ ಕಸುಬುನು ಮರತ್ತೊ ದಿಧು ಉಂತಿಲೆಕೊ ಆಂಡ್.

ಗೌರವಿಸು ಜೀವನವ ಗೌರವಿಸು ಜೀತನವ

ಆರದೋ ಜಗಪೆಂದು ಭೇದಪೆಣಿಸದಿರು

ಹೋರುವುದೇ ಜೀವನ ಸಮೃದ್ಧಿಗೋಸುಗ

ದಾರಿಯಾತ್ಮೋನ್ನತಿಗೆ ಮಂಹತಿಮ್ಮು

ಬಾರಿಕೆ ಇಲ್ಲದ ಗತ್ತೊ, ಗುತ್ತುಗಾರಿಕೆ, ತಾಕತ್ತೊ, ದೌಲತ್ತೊ ಮೇರೆದ್ದೊ ಇಂದ್ಯಂದೆ ಅಯಿನ ರೈಕುಲು ಭಲದಂಕಮಲ್ಲೆ, ಬಿಸ್ಕ ಬಂಟೆ, ಕನ್ನಡ ತುಳು ಸಾಹಿತ್ಯ ಕ್ಷೇತ್ರಾದು ಅಪ್ಪೇ ಭಾವುನು ಒತ್ತೊದ್ದೊ ಬಿತ್ತಿನಾರ್ಥ, ಮೇರೆಯಿನಾರ್ಥ.

‘ಧಂ ಧಮಾರ್ಥ...’ ರೈಕುಲೆ ಬೆಡಿತ ಸಚ್ಚೊ ದೆಂಗೊಂಡೊ ಸತ್ತೊ. ಆಂಡ ಆರ್ ಬರೆಯಿನ ಬರಾವುದ ಉಡಲೊದಾಡೊ ನಿತ್ಯೊ ಪ್ರದಾಪಿನ ಆ ಸಚ್ಚೊ ಏಪ್ಪಾತುಗುಲಾ ಕೇನಂದಿಲೆಕೊ ಆವ? ಆವಂದೆ ಆವಂದೊ.

ಅಪ್ಪೆ ಸರಸ್ವತಿ ಆರೆಗೊ ಒಲಿದಿತ್ತುಳ್ಳೊ. ವರೆಲೊ ಕೊತ್ತಲೊ. ‘ಈ ಕರಿಪ್ಪೊಂಡಲಾ ಮಗ ನಿನ್ನ ಪ್ರದಾರ್ಥ ಸಾವಿರೊ ವರುಸೊ ಒರಿಯು’. ಈ ಆತೀವಾದೊ ಆರೆನ್ನೊ ಕನ್ನಡ, ತುಳು ಸಾಹಿತ್ಯೊ ಕ್ಷೇತ್ರಾದು ಚಿರಂಜೀವಿಯಾದೊ ಮಲ್ಲೊಂಡೊ.

ನೀನೊಲಿದರೆ ಕೊರಡು ಕೊನರುವದಯ್ಯು

ನೀನೊಲಿದರೆ ಬರಡು ಹಯನಹುದಯ್ಯು

ನೀನೊಲಿದರೆ ವಿಷಯವು ಅಪ್ಪುತವಹುದಯ್ಯು

ಆಂದೊ ಕೆದಂಬಾಡಿ ಜತ್ತೆಪ್ಪು ರೈಲೆನ ಬರ್ದೊಕೊದೊ ಈ ವಾತೆರೊ ಪೂರಾ ಸತ್ತೊ ಆಂಡೊ. ದಾನೆನೋ ಆತಿತ್ತಿ ಆರ್ ದಾನೆನೋ ಆತ್ತೊ ಪ್ರೋಯೆರ್ಥ. ಉಂದು ದೈವ ಲೀಲೆ.

ಅಪ್ಪನ್ನೊ ಪೂರ್ತಿ ನನೆತ್ತೊಂದು ಈ ಬರಾವುನು ಬರೆತ್ತೆ. ದಂಟೊದಿಪ್ಪೆ, ಮಾಡೆ ಕೊರೊಡು. ಅಪ್ಪೆ ಪಂಡೊಂದಿತ್ತಿ ವಾತೆರೊ ಲೋಕೊಗು ಕೊರೊಂದಿತ್ತಿ ಶುಬಾಶಯೊ ಆರೆ ಬಾಯಿಡೇ ಪನ್ನೊದ್ದೊ ಈ ಬರಾವುಗು ಮಂಗಲೊ ಪನ್ನೆ.

ಪ್ರೋತ್ಸಂ ಪ್ರೋತ್ಸಂಗು ಮುಗಲ್ಲೊ ಬಸೊ ದೊರಿಪ್ಪಾವಡೊ

ಪಚ್ಚೆನೊದ ದೈ ಬೂರು ಕುರಲೊಲೆನ್ನೊ ಭೂಮ್ಯಪ್ಪೆ ತುಂಬೊನಡೊ

ದೇಸೊಮ್ಮೆ ಮೋಸೊ ದಗೆ ಬುಡುದು ಉಂತೊನಡೊ

ಸಜ್ಜನ್ನೊ ಸುಕೊಟ್ಟು ಪ್ರೋಡಿಗೆದಾಂತೆ ತೆಲಿತ್ತೊ ನಲಿತ್ತೊ ಬದೊನಡೊ

ಅಪ್ಪಗ್ಗೊ ಶಾಂತಿ ತಿಕ್ಕೊದ್ದೊ

ಅಪ್ಪನ ವಾದೊಗು ಅಡ್ಡ ಬೂದೆ

ಒಂ ಶಾಂತಿಃ ಶಾಂತಿಃ ಶಾಂತಿಃ



ತುಳುನಾಡ್, ತುಳುಬಾಸೆ, ತುಳು ಸಾಹಿತ್ಯ, ಸಂಸ್ಕೃತಿ ಚೋಕ್ಕೆ ತುಳುವರೆ  
ಪಳಿಗೆಗಾದ್ ತನ್ನಲೆ ಸರ್ವಸೌನುಲಾ ಮುಡಿಪು ದೀದ್ ಮಸ್ತ ಪೊಣೆಯಿನ  
ನಮ್ಮ ಹಿರಿಯಾಕ್ಕೆನ ಸಾಧನೆಲೆನ್ ಅಕ್ಕಾಲ್ ತುಳುಕಾದ್ ಸಂದಾಯಿನ  
ಸೇವೆಲೆನ್ ಮಾತರೆಗ್ಗಾಲ್ ತೊಚಿಪಾದ್ ತೆರಿಪಾವುನ ಉದ್ದೇಶೊಡು  
"ಮದಪ್ಪಿಯೆರಾವಂದಿ ತುಳುವರ್ರೊ" ಗ್ರಂಥಮಾಲೆನ್ ಕನಾಟಕ ತುಳು  
ಸಾಹಿತ್ಯ ಅಕಾಡೆಮಿ ಪ್ರಕಟ ಮಲ್ಲೋಂದುಂಡು.

ತುಳುಕಾದ್ ಅನನ್ಯ ಸಾಧನೆ ಮಲ್ಲೋದ್ ಕೋಡೆಗ್ಗೊ ಸಂದಿನ  
ಹಿರಿಯೆರೆಗ್ಗೊ, ಈ ನೆಲತೆ ಬಾಸೆ, ಸಂಸ್ಕೃತಿದ ಮಿತ್ರ್ ಇತ್ತಿನ ಪ್ರೀತಿ,  
ಅಭಿಮಾನ, ಗಾರವಭಾವೆನು ಈ ಮಾಲೆದ ಬೂಕುಲು ತೆರಿಪಾದ್ ಕೊರ್ಪು.  
ಎಲ್ಲೆಡ ತುಳುತ ಬುಲೆಚ್ಚಿಲ್ಲಾಗಾದ್ ಇನಿ ನಮ ಎಂಚೆಂಬಿ ಕಾರ್ಯ  
ಕಚ್ಚೆಲ್ಲೆನ್ ಪಾಡೊಂದು, ನಡಪಾವೊಂದು ದುಂಬು ಪೂರ್ವೊಡು ಪನ್ನನೆಕ್ಕೊ  
ಈ ಮಹನೀಯೆರನ ಬದ್ದಾಕ್ - ಸಾಧನೆಲು ನಂಕ್ ಪ್ರೇರಣೆ - ಜ್ಯೇತನ್ಯೋನು  
ಕೊರ್ಲೊ.

ಡಾ. ವಾಮನ ನಂದಾವರ

ಅಧ್ಯಕ್ಷರ್

ಕನಾಟಕ ತುಳು ಸಾಹಿತ್ಯ ಅಕಾಡೆಮಿ